

UNIVERSAL
LIBRARY

OU_198098

UNIVERSAL
LIBRARY

ಮಾತ್ರನ ಪ್ಲ

ಮಾತಿನ ಮಲ್ಲಿ

ಜಿ. ಪಿ. ರಾಜರತ್ನಂ

ಸ್ತುತಿಕರು:
ಅನೆಂದ್ರ ಬ್ರಹ್ಮ
ಚಿಂಗಳಾರು ಎ.

[ನಿಳಿ ಪಕ್ಕಗಳನ್ನು ಕಾದಿರಿಸಿದೆ]

ಪೊದಲನೆಯ ಮುದ್ರಣ:
ಮಾಡಿಕ್, ೧೯೬೫

ಬೆಂಜಾವುಕಾಲು ಸೂಕ್ತಾಂತಿಕಾ

ಬಿ. ಎಸ್. ನಾರಾಯಣರಾವ್
ಒಂಕಾರ್ ಪವರ್ ಪ್ರೈಸ್, ಬೆಂಗಳೂರು
ಇವರು ಮುದ್ರಿಸಿದರು.

ಅ ರಿ ಕೆ

“ ಮಾತಿನ ಮಲ್ಲಿ ” — ಇಮು ಒಂದು ಶೃಂಗಾರದ ಕಥೆ.

ನಮ್ಮಲ್ಲಿ ಸಾಮಾನ್ಯವಾಗಿ ಶೃಂಗಾರವೆಂದರೆ ಸ್ತ್ರೀಯ ಅಂಗಾಂಗಗಳ ವಣನೆ, ವಿರಹದ ವಣನೆ, ರತ್ನಕೂಟದ ವಣನೆ ಎಂದಷ್ಟೇ ಭಾವನೆಯಿದ್ದಂತೆ ಅನ್ನಿಸಿಬಿಡುತ್ತದೆ ನಮ್ಮ ಕವಿಗಳ ಕೃತಿಕನ್ನಡಿಗಳನ್ನು ನೋಡಿದರೆ. ಆದರೆ ಇದಕ್ಕೆ ಅಪವಾದವಾಗಿ, ಸ್ತ್ರೀಷ್ಠರುಷರ ಸಹಯೋಗ ಜೀವನದ ಪುಂಷೋತ್ತರ ಮುಖಗಳನ್ನು ಸವಿ ತಟ್ಟಿವಂತೆ ಎಗ್ಗುಸಿಗ್ಗು ಪಡದೆ ವಿವರಿಸಿ ವರ್ಣಿಸಿರುವ ಕೆಲವರೂ ವಿರಚವಾಗಿ ಉಂಟು. ಅಂಥ ವಿರಳರಲ್ಲಿ ಒಬ್ಬ—ನಮ್ಮ ಕನ್ನಡದ ಕವಿ ‘ ರತ್ನಾಕರ್ ೧’

ರತ್ನಾಕರ ಸುಮಾರು ಐದಾರು ಕತಮಾನಗಳ ಹಿಂದೆ ಇದ್ದವನು. ತಾನು ಒರದೆ ‘ ಭರತೀಶ ವೈಭವ ’ ಎಂಬ ಕಾವ್ಯದಲ್ಲಿ ಕೃತಯುಗದ ಒಬ್ಬ ಹೌರಾಣಿಕ ಚಕ್ರವರ್ತಿಯ ಕತೆಯನ್ನೇ ಹೇಳುತ್ತಿದ್ದರೂ, ಆ ಅಚ್ಚಿನಲ್ಲಿಯೇ ತನ್ನ ಕಾಲದ ಯಾವುದೋ ರಾಜಾಂತಃಪುರದ ಚಿತ್ರಕಥೆಯನ್ನೂ ಎರಕ ಸೇರಿಸುತ್ತಾ ಹೋಗಿದ್ದಾನೆ. ಅಲ್ಲದೆ, ಸದಾಕಾಲಕ್ಕಾ ಸಂಮು ಸಂತೋಷ ಕೊಡತಕ್ಕಂಥ (ವೈಯಿನದಂತೂ ಹೇಗೂ ಸರಿಯಲ್ಲ) ಮಾತಿನ, ಮನಸ್ಸಿನ ಸರಸಶೃಂಗಾರವನ್ನು ಹೊಸದಾಗಿ ನಡೆದಾಡಿಸಿದ್ದಾನೆ. ಮಾತ್ರವಲ್ಲ, ಭೋಗ ಶೃಂಗಾರದ ಜೊತೆಜೊತೆಗೇ ಯೋಗಶೃಂಗಾರವನ್ನೂ ನಡೆದಾಡಿಸಿದ್ದಾನೆ.

ಈ ಕವಿಯ ಈ ಕೃತಿಯ ನಾಯಕನಾದ ಭರತ ನಮ್ಮ ಪುರಾಣಗಳ ಕೃಷ್ಣ ಇದ್ದ ಹಾಗೆ. ಕೃಷ್ಣನ ಶೃಂಗಾರಲೀಲೆ ನಮ್ಮವರಿಗೆ ಹೇಗೆ ಪ್ರಿಯವೇ ಹಾಗೆಯೇ ಈ ಭರತೀಶ್ವರನ ಮಾತಿನ ಮಲ್ಲಿಯರೂ ನಮಗೆ ಪ್ರಿಯರಾಗಲಿ.

—ಜಿ. ಹಿ. ರಾಜರತ್ನಂ

ಒಳಪಿಡಿ

	ಶ್ರವ
ಭಾಗ ಒಂದು: ಬೆಳಗಿನ ಓಲಗ	೬
ಭಾಗ ಎರಡು: ಆ ಅಕ್ಷಯ ತಂಗಿ	೩೨
ಭಾಗ ಮೂರು: ಮೇಲಿನ ಉಪ್ಪರಿಗೆಯಲ್ಲಿ	೪೧
ಭಾಗ ನಾಲ್ಕು: ನಟ್ಟುವನ ಮತ್ತುಳು	೪೯
ಭಾಗ ಪದು: ರೂಪಾಣಿ, ಪದ್ಮಿನಿ	೫೧
ಭಾಗ ಅರು: ಹೆಬ್ಬುದ ಹೆಗಲು	೮೫

ವೊತ್ತಿನ ಮಲ್ಲಿ

ಭಾಗ ಒಂದುಃ ಬೆಳಗಿನ ಓಲಗ

೦

“ ಯೋರುಕೆ! ಸೋಡಿ ಬಾ ತಂಗಿ! ”

“ ಎಷ್ಟು ರಕೆ ಅಕ್ಕಾಡು! ”

“ ಕ್ಕೆ ಹೀಡಕ್ಕು! ”

“ ನೋ, ಮಿಡ ತಾಯಿ! ”

“ ಓಪೆಡ್, ಅಕ್ಕಾ! ”

“ ಬಾ, ಬಾ, ತಂಗಿ! ”

ಅವೀರೇಧ್ಯೇಯ ಅರಸನಾದ ಭರತೇಶ್ವರನ ಅಂತಹವು ಪದ ಶಾಂತಿಯಲ್ಲಿ
ತಮ್ಮ ಪ್ರಾಣನಾಥನ ಓಲಗಕ್ಕೆ ಹೋಗುತ್ತಿದ್ದಾರೆ. ಓಲಗ ಸಡೆಯುವುದು
ಮೇರುವಿನ ಹಾಗರುವ ಮಾರ್ಪಾಥದ ಸುಳುವಳಿಗೆಯಲ್ಲಿ.

ಕನ್ನಾಡಿ ಕರುಲಾಜಿ ವಿಮುಲಾಜಿ ಸುಮನಾಜಿ ಹೊನ್ನಾಡಿ ಮಧುರಾಜಿ
ರನ್ನಾಡಿ ಜಿನ್ನಾಡಿ ಜಿನ್ನಾಡಿ ಕಾಂತಾಜಿ ಮುಕುರಾಜಿ ಕುಸುಮಗಂಧಾಜಿ
ವಸಂತಾಜಿ ಮಧುಮಾರ್ಪಾಥವಾಜಿ ಅಂತರಂಗಾಜಿ ಸುಖಾಜಿ ಸುಖಾನತಿ ಶಾಂತಾಜಿ
- ಎಲ್ಲರೂ ಹೊರಟಿದ್ದಾರೆ.

ಭೃಗುಶೋಽಚನೆ ಸೀಲಶೋಽಚನೆ ಕುರಂಗಶೋಽಚನೆ ಪ್ರಪ್ನನಾಲೆ
ಶೃಂಗಾರವತಿ ಗುಣವತಿ ಚಂದ್ರಮತಿ ನಾರಂಗಶೋಽಚನೆ - ಇವರೂ ಜೊತೆಗೆ
ಒಂದಿದ್ದಾರೆ.

ಸೀಕಾದೇವಿ ವಿದ್ಯಾದೇವಿ ಸುರದೇವಿ ವಾಸೀದೇವಿ ಶ್ರೀದೇವಿ ಬಾಣಾ
ದೇವಿ ಭದ್ರಾದೇವಿ ಕಲಾಷಾದೇವಿ ಅಂಜನಾದೇವಿ ಕುಂಕುಮದೇವಿ ಮಲ್ಲಿಕಾ
ದೇವಿ ಸುರೇನಿ ಉತ್ತಾಹಾದೇವಿ - ಇವರೂ ಸಂಗದ ಸೇರಿದ್ದಾರೆ.

ಚಿತ್ರವತಿ ಚಿತ್ರಲೇಖಿ ಪದ್ಮಾವತಿ ಸೇತ್ರಾವತಿ ಚಂದ್ರಲೇಖಿ ವಿಶ್ವತ್ರಾ
ವತಿ ಪದ್ಮಲತಿ ಲಲಿತಾಂಗಿ ವಿಚಿತ್ರಾಂಗಿ - ಇವರೂ ಅವರ ಕೂಡೆ ಹೋಗು
ಶ್ರಿದ್ವಾರೆ.

ಕನಕಲತೆ ಕುಂದಲತೆ ಕನಕಮಾಲೆ ಜಿಸಮತಿ ಸಿದ್ಧಮತಿ ರತ್ನಮಾಲೆ
ಮಣಿಮಾಲೆ ಕಾಂತಿಮಾಲೆ - ಇವರೂ ಉಪ್ಪರಿಗೆಗೆ ಏರುತ್ತಿದ್ವಾರೆ.

ಎಲ್ಲರೂ ಸರಸವಾದುತ್ತೆ ಹತ್ತುತ್ತಿದ್ವಾರೆ.

“ ಬಿಡು, ಬಿಡು. ಅರಸ ಸಿನಗೇ ಮೊದಲು ಕೊಡುತ್ತಾನೆ - ದೊಡ್ಡ
ಸನ್ಯಾಸವನ್ನು.”

“ ಬಿಡಿ ಬಿಡಿ. ಬರಲಾರದವರು ನಿಂವು - ಆಡುವುದಕ್ಕೇನು ! ”

“ ನಡೆ, ನಡೆ. ಅವಳ ಮಾತಿಗೇನು ! ”

“ ಇದೇನೇ ? ತವಕದಿಂದ ‘ ನಡೆನಡೆ ’ ಎನ್ನುತ್ತಿದ್ವಾಳೆ ! ಪತಿಯನ್ನು
ಎಪ್ಪು ದಿವಸದಿಂದ ಕಂಡಿಲ್ಲವೋ ಈಕೆ ! ”

“ ನಿಮಗೆ ಹಿತ ಹೇಳಿದ್ದ ನನ್ನ ತಪ್ಪು. ಹೂನವಾಗಿ ಬರುತ್ತೇನೆ,
ಹೋಗಿ.”

“ ಯಾವನದ ಸೋಕ್ಕು ! ಬರಬರನೆ ಮೆಟ್ಟಲು ಏರುವುದು
ನೋಡೆ ! ”

“ ಚಕ್ರವರ್ತಿರುನ್ನೇ ಅಪ್ಪಲೆ ತಪ್ಪಲೆ ಆಡಿಸುವವರು - ನಿಮಗೆ
ಮಾತು ಆಡುವುದಕ್ಕೇನು ! ”

“ ಪಾಪ ! ಎದೆಯಲ್ಲಿ ದೊಡ್ಡ ಹೋರೆ ! ಬರಲಾರಳು ಕಣೆ. ಕೈಹಿಡಿದು
ಹತ್ತಿಸಿರೆ ! ”

“ ಚಕ್ರವರ್ತಿಗೆ ಕಿಂಚಿತ್ತೂ ಕರುಣೆಯಿಲ್ಲ. ಉಪ್ಪರಿಗೆಯಲ್ಲಿ ಓಲಗ
ನಡಸಬಹುದೆ ! ”

“ ಸಾಕು, ನಿಮ್ಮ ಉಪಚಾರ. ಹೆಡತಲೆಗೆ ಒಂದು ಹೋರೆ, ನಡುವಿನ
ಕಿಳಗಿರದು, ಎದೆಯಲ್ಲಿ ಮತ್ತಿರದು. ಏದು ಹೋರೆ ಹೋತ್ತವರು ನನ್ನ
ಹಂಗಿಸುತ್ತಾರೆ ! ”

“ ಏನಮ್ಮು, ಬೀಗ ಹೋದರೆ ಹಾಗಿನ್ನುತ್ತೀರಿ. ನಿದಾನ ನಡೆದರೆ
ಹೀಗೆನ್ನುತ್ತೀರಿ. ನಿಮ್ಮ ಹತ್ತಿರ ಏಗುವುದು ಕಷ್ಟ ! ”

“ ఇచ్చేనే, ఇవళిగే ఇష్టు మాన? గండన హాగెయీ ఆక్ష్యు వన్న ధ్వనిసువళో చేగో! నినగే ఈ ధ్వనవ రహస్య చేలి కొట్టువరు యారి? ”

“ ఆ రహస్యవన్న నినగే, నిష్ట అరసనిగే బిట్టిద్దేనశ్శు. నిష్ట సరసవల్ల పక్క మనస్సినల్లో సంతోషపట్టు బరుత్తిద్దే.

ఆష్టుమాత్తిగే సభియ మంటప హత్తిరవాయితు.

“ వినోద సాకు. సుమృనే బన్ని. సేరగు సచరిసికొళ్ళి. కురుకు తివ్వికొళ్ళి. అరసన సమృద్ధి బంతు ” ఎందు ఆవరవరి పరస్పర జ్ఞాకేగుట్టిదరు. ఒబ్బర అలుకార ఒబ్బరు సోది తిట్టిదరు.

సచతియ కాలమేలి ఒందు కప్పుగురుతు ఇద్దచన్న ఒబ్బుకు కండళు. కూడలే క్షేముట్టు అదన్న తొడిదళు.

ఆ అక్క బిట్టి “ కాయా! ‘కాలమేలి కప్పు’ ఇదె. తొడిదుకో ’ ఎందు చేలకే ముట్టితొడియబేకి, తంగి! ” ఎందళు.

ఆ క్కె ఆ తంగి “ సభి సమిపవాయితు. సుమృనే బా, ఆక్ష్యు ” ఎందు ఆవళ బాయి ముఖ్యిదళు.

ఖీగి వినోదదింద ఒబ్బరన్నోబ్బరు నడసికొండు ఓలగ సాలిగే ఆ అరసియరు ఏరిబరుత్తిద్దరు.

౭

ఆరసియరు ఆనుదదింద మాజవన్న ఏరి బరుత్తిరువరేందు వాతీయన్న ఆవర కాలంచగియ కటిసూత్రగళ ధ్వని ఓడిబందు అరసనిగే చేలిదువు.

మేల్లగే మేట్టలు హత్తి, ఓలగవన్న హొక్కు, ఆరసియరు ఎదు రల్లి స్తుయనన్న కండరు. ఒబ్బెబ్బరాగి ముందే బందు, హత్తిర సింతు, కాణికేయాప్పిసిదరు. సంకోచదింద మేల్లనే అరసన

ಬಳಿಸಾರಿ, ಕೋಮಲವಾದ ತಮ್ಮ ಶೋಳನ್ನು ನೀಡಿ, ಕಾಣಿಕೆಕೊಟ್ಟು ಕೈಮುಗಿದು, ಒಳಗೆ ಬಂದು ಸಾಲಾಗಿ ನಿಂತರು.

ಹೊಂಬಣಿದ ಮೈಯವರೊಬ್ಬಳು ಕಾಣಿಕೆಗೆ ಹೊಸ ನಿಂಬಿಯ ಹಣ್ಣಿ ತಂದುಕೊಟ್ಟು, ತಾಂಬಾಲದಿಂದ ಕೆಂಪಾದ ಹಲ್ಲನ್ನು ಮಿನುಗಿಸುತ್ತ, ಹೊನ್ನಿನ ಚೊಂಬಿಯೆಂತೆ ಅರಸನ ಒತ್ತಿನಲ್ಲಿ ನಿಂತಳು.

ನೀಲಾಂಗಿಯೊಬ್ಬಳು ಬಂದು ನೀಲಾಂಬಿಜದ ಕಾಣಿಕೆಯನ್ನು ತಂದು ಕೊಟ್ಟು, ಕೈಮುಗಿದು, ಇಂದ್ರಸೀಲದ ಪ್ರತ್ಯಾಳಿಯೆಂತೆ ಅರಸನ ಕೆಲವಲ್ಲಿ ನಿಂತಳು.

ರಾಣಿಯೊಬ್ಬಳು ಬಂದು, ಹೊಂದಾವರೆಯ ಚ್ಯಾಕಾಣಿಕೆಯೆತ್ತು, ಕೈಮುಗಿದು, ಮಾಣಿಕ್ಯದ ಚೊಂಬಿಯೆಂತೆ ಅರಸನ ಎಡದ ಕಡೆ ನಿಂತಳು.

ಕೆಂಪಿಯೊಬ್ಬಳು ಬಂದು, ರಾಜನ ಹಸ್ತಕ್ಷೇಪ ಸಂಪಗೆ ಹೊಗಳನ್ನು ನೀಡಿ, ಸಂಭ್ರಮದಿಂದ ಕೈಮುಗಿದು, ಮಿಕ್ಕ ಸ್ತ್ರೀಯರ ಗುಂಪಿನಲ್ಲಿ ಹೊಗಿ ನಿಂತಳು.

ಕರಿಯಳೊಬ್ಬಳು ಬಂದು, ರತ್ನಿಯು ಮನ್ತ್ರಧಾರಿಗೆ ಸುರಗಿಯನ್ನು ಕೊಡುವ ಹಾಗೆ, ತಾನೇ ಕೈಯಾರೆ ಕಟ್ಟಿದ ಸುರಗಿಯ ಮಾತೆಯನ್ನು ಕೊಟ್ಟು.

ವೀರನಾದ ಮನ್ತ್ರಧಾರಿಗೆ ಹೊವಿನ ಖಡ್ಗವನ್ನು ಒಪ್ಪಿಸುವ ರತ್ನಿಯೆಂತೆ ಲತಾಂಗಿಯೊಬ್ಬಳು ನೃಪತುಗೆ ಹೊಂಬಣಿದ ತಾಳೆಯ ಕರಾರಿಯನ್ನು ಒಪ್ಪಿಸಿದಳು.

ತುಂಬಾಯೋವನ ತುಂಬಿದವರು ಇನ್ನೊಬ್ಬಳು ಕಾಣಿಕೆಗೆ ಬೆಟ್ಟಿದಾವರೆ ಯನ್ನು ತಂದುಕೊಟ್ಟು, ಅರಸನನ್ನು ಕಣ್ಣ ತುಂಬ ನೋಡಿ, ಕೈಮುಗಿದು, ಗದ್ದಗೆಯನ್ನು ಮುಟ್ಟು, ವೈಭವದಿಂದ ಬಂದು ಕಡೆ ನಿಂತಳು.

ಇನ್ನೊಬ್ಬಳು ಮುಂದೆ ಬರಲು ಸಂಕೋಚಪಟ್ಟು ಉಳಿದವರ ಮೈಯ ಮರಿಯಲ್ಲಿ ಅವಿತುಕೊಳ್ಳುತ್ತಿದ್ದರೆ — ಅವಳನ್ನು ಒಬ್ಬಳು ಕೈಹಿಡಿದು ಕರೆದುತ್ತಂದು, ಅರಸನಿಗೆ ಕೈಯ ಕಾಣಿಕೆ ಕೊಡಿಸಿದಳು.

ಇನ್ನೊಬ್ಬಳು ಬಾಲೆ ಅಂಜುತ್ತ ಅಂಜುತ್ತ ಬಂದು, ಅರಸನಿಗೆ ಕೆಂಪುಜಾಜಿಯ ಸರ ಕೊಡುವಾಗ, ಭಯಗೊಂಡ ಅವಳ ಕೈಯಿಂದ

ಕೆಂಪುಜಾಜಿ ಜಾರಿ ಚೆಲ್ಲಿದೆ — ಸುತ್ತ ನಿಂತವರು ಸೇನಕಿಯೆರು “ ಇದು ಕೈಕಾಣಿಕೆಯಲ್ಲ. ಇದು ಅರಸನಿಗೆ ಪುಷ್ಟಿಂಜಲಿ ” ಎಂದರು.

ಮತ್ತೊಬ್ಬಳು ಮುಗ್ಗೆ ಎಲ್ಲರ ಮುಂದೆ ನಾಚುತ್ತ ಬಂದು, ಮಲ್ಲಿಗೆಯ ಸರವನ್ನು ಕೊಡುವಾಗ ಮಲ್ಲಿಗೆ ಜಾರಿದರೆ—ಅರಸನು “ಮಲ್ಲಿಗೆ ಜಾರಿದರೇನು! ಅದು ನಮ್ಮಲ್ಲಿಗೆ ಅಲ್ಲವೇ! ” ಎಂದು ತನಕನ್ನು ನಗಿಸಿವನು.

ಬೇರೋಬ್ಬಳು ಒಂದು ವಾರೆ ಹೂವನ್ನು ಕೊಡುವಾಗ, ಅದು ಜಾರಿ ಅರಸನ ಪಾದವ ಹತ್ತಿರ ಇತ್ತು. ಸೋತು ಕಾಲಿಗೆಗಿದ ಪಾದರಿಯನ್ನು ನೂಕುವಂತೆ ಅರಸನು ಅದನ್ನು ಕಾಲಿನಿಂದ ಒದೆದನು.

ಆದನ್ನು ಕಂಡವಳು, ಅಂತಿಕ್ಕೆ ಪ್ರರದ ಹಿರಿಯ ದಾದಿಯಾದ ಹಂಡಿತೆ ಎಂಬವಳು, “ ಪರಸ್ಪೀಯರಿಗೆ ಸಮೋದರನಾದ ಸಿನ್ನ ಬಳಿಗೆ ಪಾದರಿ ಬರುಹಂಡೆ, ಭರತೀಯಾ! ಸೀನು ಕಾಲಿನಿಂದ ಒಷ್ಣದ್ದು ಸರಿಯಾಯಿತು! ” ಎಂದೇ. ಪಾದರಿ ಎಂದೆ ಪಾರಿಜಾತದ ಹೂವೆಂದೂ ಆಗುತ್ತದೆ, ನಡತೆ ಕೆಟ್ಟ ಹೆಸ್ತಿಂದೂ ಆಗುತ್ತದೆ ಎಂಬುದನ್ನು ಬಲ್ಲ ಭರತಸಿಗೆ ಅವಳ ವಾತು ಕೇಳಿ ನಂತರ ಬಂತು. “ ತುಂಬ ಶೀಲವತ್ತಿಯಾದ ಸಿನ್ನ ಹೆಂಡಿರು ತಮ್ಮ ಕಡೆಗೊಬ್ಬ ಪಾದರಿ ಬಂದರೆ, ಹಿಡಿದು ತಾಮು ಸಿನ್ನಗೆ ಒಸ್ಸಿಸಿದರೂ ಶೀಲವನ್ತನಾದ ಸೀನು ಕಾಲಿನಿಂದ ಆಚೆ ತಕ್ಕಿದ್ದು—ಇದು ಆಷದ್ದೇ! ” ಎಂದೇ, ಹಂಡಿತೆ.

ಇತರ ಅರಸಿಯರು ಬಂದರು, ಇತರ ಕಾಣಿಕೆಯಿತ್ತರು. ಕಡೆಗಳ್ಳಿನ ಪ್ರಭೀಯನ್ನು ಕುದುಮಿಂಟನಂತೆ ಕೆದರುತ್ತ ಬಂದ ರಮಣಿಯೊಬ್ಬಳು ಮುಡಿ ವಾಳದ ಗೊಂಚಲನ್ನು ಕೊಟ್ಟರೆ, ಬೇರೋಬ್ಬ ಭಾವಕಿ ತನ್ನ ವಾವನ ಮಗನ ಹಕ್ಕದಲ್ಲಿ ವಾವಿನ ಚಿಗುರನ್ನು ತಂದಿಟ್ಟಳು. ದುಂಬಿಗಳು ಸುತ್ತಿ ಸುಳಿದು ನವಿಲುಗರಿಯ ಭೃತ್ಯುಂತೆ ಕಂಜೋನುತ್ತಿದ್ದ ಕೆಂಪು ಕಣಿಗಿಲೆಯ ಕಾಣ್ಣಿಯನ್ನು ಮತ್ತೊಬ್ಬ ಮತ್ತೊಬ್ಬ ತಂದಿತ್ತ ಕೈಮುಗಿದರೆ, ಸಾಲುಮುತ್ತಿನ ತೊಡಿಗೆಯನ್ನು ತೊಟ್ಟ ಲೋಲಾಕ್ಷೀಯೊಬ್ಬಳು ಬಂದದ್ದು — ಅದೇ ಅರಸನ ಕಡೆಗೆ ಬಂದು ಮಲ್ಲಿಗೆಯು ಬಳ್ಳಿ ನಡೆದುಬಂದಹಾಗಿತ್ತು.

ಜೊರ್ಜಿಗಳ ಹಾಗಿರುವ ರಕ್ತಭೂಷಣಗಳನ್ನು ವ್ಯೇತುಂಬ ಜೋತು ಬಿಟ್ಟು ಒರೆವಾಡುತ್ತ ಬಂದ ಅಬಲೆಯೊಬ್ಬಳು, ಜೊರ್ಜಿಲೋರ್ಕದ ಹೆಣ್ಣು

ಭೂಕಾಂತನ ಬಳಿಗೆ ಬಂದಂತೆ ಬಂದಳು. ಶಮೇಶ್ವರಿಬ್ಬರು ಕರಿಯಳು ಮುತ್ತು ಮಾಡಿಕ್ಕೊಳ್ಳನ್ನು ಸೇರಿಸಿ ತೊಟ್ಟಿದ್ದು ನೋಡಿದರೆ — ನಹ್ಕೆತ್ತಿಗಳೂ ವಿಂಚುಹುಳುಗಳೂ ಸೂಕ್ತನಿಗೆ ಹೆವರಿ ಕತ್ತಲೆಯ ಮರಿಹೊಕ್ಕಾಹಾಗಿತ್ತು.

ಮತ್ತು ಒಮ್ಮೆಳು ಬಂದಳು. “ನಿನೂ ನಾನೂ ಗಂಡಹೆಂಡಿರು ಎಂಬುದಕ್ಕೆ ಇದೋ — ಕೆಂಡವನ್ನು ಪುಡಿದಿರುವುದು ಇದೇ ಸಾಕ್ಷಿ ಕೋ! ” ಎಂಬಂತೆ ಬಾಯ ಗುಂಡುಮಾಡಿಕ್ಕೊಂಡನ್ನು ಗುಡನಿಗೆ ಕೊಟ್ಟಳು.

ಇನ್ನಿಂದಿಂದಿಲ್ಲ ಬಂದಳು. ಮುತ್ತಿನ ಮಣಿಯನ್ನು ತಂದು ಮನಃಪ್ರಿಯನ ಕೈಯಲ್ಲಿ ಕೊಟ್ಟು ಕೈಮುಗಿದಳು.

ಅವನ್ನು ಕಂಡವಚು, ಹಂಡಿತೆ “ಭರತಚ್ಚೀರೆ! ಮುಖ ಮುಖ ಸೋಕಿ ಮುತ್ತು ಕೊಡುವುದು ಲೋಕದಲ್ಲಿ ಉಂಟು. ಆದರೆ ಕೈಗೆ ಕೈ ಸೋಕಿ ಮುತ್ತು ಕೊಡುವುದು — ಇದು ವಿಚಿತ್ರ! ” ಎಂದು ಹೇಳಿ, ಇವು ನೆಗಿಸಿದಳು.

ಮತ್ತಿನವರೆಲ್ಲ ಚಿನ್ನದ ಹೂನ್ನು ಬೆಳ್ಳಿಯ ಹೂವು ಕಸ್ತುರಿ ಕನ್ನಡಿ ಗಳನ್ನು ಕಾಡಿಕೊಟ್ಟು, ಕಾಮರಾಯನಿಗೆ ಕಾಡಿಕೆಯಿಕ್ಕೆ ನಿಂತು ಓಲ್ಪು ಸುವ ವನದೇವಿಯರ ಹಾಗೆ, ಆ ವಸಿಶಯೆಲ್ಲ ಆ ಲಂಘಾಜೀವನೋಹ ನನ ಪಕ್ಕದಲ್ಲಿ ನಿಂತಿದ್ದರು.

೫

ಅರಣನು ಕಣ್ಣಿನ ಸುಳಿಸಿ ಎಲ್ಲರನ್ನು ನೋಡಿದನು. ಸ್ವಲ್ಪ ಹೊತ್ತಿನ ಮೇಲೆ ಮೆಲ್ಲಮೆಲ್ಲನೆ ಕೈಸನ್ನೆಯಿಂದ ಕುಳಿರಹೆಳಿದನು. ಅರಸಿಯ ರೆಲ್ಲರೂ ಒಪ್ಪವಾಗಿ ವೃದುವಾದ ಹಾಸುಗಳ ಮೇಲೆ ಕುಳಿತರು. ಅರಣನ ಸನ್ನೆಯಂತೆ ಹಂಡಿತೆ ತಾನೂ ಕುಳಿತಳು.

ನವರತ್ನದ ಮಂಟಪದಲ್ಲಿ ಚಿನ್ನದ ತಾವರಿಯಂತೆ ಹೊಳೆಯಿನ ಗದ್ದು ಗೆಯ ಮೇಲೆ ಭರತರಾಜೆಂದ್ರನು ಕುಳಿತಿದ್ದನು. ಸಹಜವಾದ ದೇಹ ಕಾಂತಿ, ತೊಟ್ಟಿ ಭೂವಣಗಳ ಕಾಂತಿ, ಕುಳಿತ ಮಂಟಪದ ಅನುಪಮ ಕಾಂತಿ ಮೂರೂ ಸೇರಿ, ಉದಯಕಾಲದ ದಿನಪತ್ತಿಯ ಹಾಗೆ ಆ ಜನಪತಿ ಇದ್ದನು.

ಎಲೆಯಡಿಕೆ ಚೀಲ, ತೊಬುಲ ಉಗುಳುವ ಪಾತ್ರೆ, ಚಾಮರ, ಗಿಂಡಿ ಇವುಗಳನ್ನು ಹಿಡಿದ ಉಳಿಗದ ಹೆಣ್ಣುಗಳು ಸಾಲಭಂಜಕೆಗಳಿಂತೆ ಎಡಬಲ ಗಳಲ್ಲಿ ನಿಂತು ಸೇವಿಸುತ್ತಿದ್ದರು. ವೀಕ್ಷೆ, ದಂಡಿಗೆ, ಸ್ವರಮಂಡಲ, ವೇಣು ಮುಂತಾದ ವಾಢ್ಯಗಳನ್ನು ಮುಂದಿರಿಸಿಕೊಂಡು ಗಾಯಕಿಯರು ಗಾನ ಮಾಡಲು ಸಿದ್ಧವಾಗಿದ್ದರು.

ಭರತರಾಜೀಂಪ್ರನ ಮುಂದೆ ಎಡಬಲಗಳಲ್ಲಿ ಚಾಮರಗಳನ್ನು ಬೀಸುವ ತರುಣಯರ ತಂಡವು – ಮನ್ಯಧನ ಮುಂದೆ ಅಕ್ತು ಇತ್ತು ಹಾರಿ ನಲಿದಾಡುವ ರಾಜಹಂಸಗಳ ಸಾಲಿನ ಹಾಗಿತ್ತು.

ರಾಜನು ಗಾಯಕಿಯರ ಮುಖ ಸೋಡಿದನು. ಗಾಯಕಿಯರು ಆತನ ಸೋಟವನ್ನು ಅರ್ಥವಾಡಿಕೊಂಡು, ಸಾಫ್ಯಾಲಿ ಬಜಾವಣಿ ಗಮಕ ಇವು ವೈದೋರುವಂತೆ ಹಾಡಲು ಸಿದ್ಧರಾದರು.

ಅರ್ಥ ತೆರೆದ ತಾವರೆಯಲ್ಲಿ ಇದ್ದ ಮರಿಮಂಬಿ ಸ್ವರಮಾಡಿ ಹೊರಗೆ ಬರುವಂತೆ ಜೊಕ್ಕುಟವಾಗಿ ಕೆಂಪುಬಾಯಿ ತೆರೆದು ಆಲಾಪನೆಯನ್ನು ವಿರಚನೆ ಮಾಡಿದರು. ಸೋಟಿ ರಾಯನ ಮೇಲೆ, ಸೆನಪು ರಾಗದ ಮೇಲೆ, ಸೀಟಿ ವಾದ ತಂತಿಯ ಮೇಲೆ ಬೆರಳು ಇಟ್ಟು, ಆ ಚಾಟುಕಾತಿಯರು ಆಲಸ್ಯವನ್ನು ತೊರೆದು ಹಾಡಿದರು.

ಮೊದಲು ಉವಯರಾಗವನ್ನು ಎತ್ತಿಕೊಂಡರು. ಸಿಕ್ಕೆದ ನಲ್ಲಿಳು ಮುಸಿದ ನಲ್ಲಿನ ಮುಂದೆ ಬಿಕ್ಕುಳಿಸುತ್ತೆ ನುಡಿಯುವ ಹಾಗೆ, ಲೆಕ್ಕೆಕ್ಕೆ ಜೊತೆ ಯಾಗಿ ಕೊರಳು ಕುಣಿದು ಘ್ರಾನಿಯಿಕ್ಕುವ ರಾಗದಲ್ಲಿ, ಅರುಹಂತನನ್ನು ಕುರಿತು ಹಾಡಿದರು — ಆ ಉವಯಕಾಲದಲ್ಲಿ ಆದನ್ನು ಕೇಳಿದವರಿಗೆ ಜ್ಞಾನದ ಉದಯ ಆಗುವ ಹಾಗೆ. “

ಅನುತರ ದೇವಗಾಂಥಾರಿ ಭೂಪಾಲಿ ಧನ್ಯಾಸಿ ವೇಳಾವಳಿ ಮತ್ತು ಸಾರಾಷ್ಟ ಎಂಬ ಪಾವನರಾಗಳಲ್ಲಿ ಮತ್ತೆಯೂ ಅರ್ಹಂತನ ಸ್ತುತಿಯನ್ನು ಹಾಡಿದರು.

“ ನೀನು ನಮ್ಮ ಗಾನಕ್ಕೆ ಸಹಾಯವಾಗು. ಏಕೀಳು ” ಎಂದು ಮಲಗಿದ್ದ ಸರಸ್ವತಿಯನ್ನು ತನ್ನ ಬೆರಲಿಂದ ಮಿಡಿದು ಬೇದುವಂತೆ, ಆ ಜಾಸ್ತಿ ತನ್ನ ಎಮರನ ಭಾರಿದಂಡಿಗೆಯನ್ನು ಬೆರಲಿಂದ ಮಿಡಿದಳು. ಗಾಢನಿದ್ರೆ

ಯಲ್ಲಿದ್ದ ತನ್ನ ನಲ್ಲಿನನ್ನು ಮುದ್ದಿಸಿ ಕರೆಯುತ್ತಾ, ಅವನನ್ನು ಜರಲಿಯ ವೀರಿ, ಸರಸ್ಕೈ ಏಂಸುವ ಹಾಗೆ ಹಾಡುತ್ತ ಆ ತರುಣೆ ದಂಡಿಗೆಯನ್ನು ಮಿಡಿದಳು.

ಹೀಗೆ ಇರ್ಬಂತದೇವರನನ್ನು ಹಿಡುತ್ತನ್ನು ಮುಸಿಗೋನ್ನು ಸರಗಿತದಲ್ಲಿ ಸೃಂಗಿ, ಭರತೀರನ ಮನಸ್ಸಿನ ರೀತಿಯನ್ನು ಅಂತು, ಆ ನೀರೆಯರು ಭೋಗಯೋಗಕೆರಡನ್ನು ಬೆರಣಿ ಹಾಡಿದರು.

“ ಸುಖವನ್ನು ತಾಷು ಅನುಭವಷವೇನೆಂಬುದು ಸುಲಭವೇ? ಅದಕ್ಕೆ ಇಹ ಪರ ಎರಡರ ಚಿತ್ತೆಯೂ ಬೇಕು. ಇದಿಗಿರುವುದನ್ನು ಅರಿಯ ಬೇಕು, ಜೊತೆಗೆ ತನ್ನನ್ನು ಅವಿಯಬೇಕು. ಇದಕ್ಕೆ ಜಾಣತನ ಬೇಕು ” ಎಂದು ಹಾಡಿದರು.

“ ಏರಂತ ಕಣ್ಣಿಂದ ಲೋಕವನ್ನು ಸೋಡಬೇಕು. ತನ್ನ ಸ್ಥಿತಿಯನ್ನು ಸುಜ್ಞಾನ ದೃಷ್ಟಿಯಲ್ಲಿ ತಿರುಗಿ ದೃಷ್ಟಿಸಬೇಕು. ಇದರಿಂದ ಆಗುವ ಸುಖದ ಸಿದ್ಧಿ ಮುಕ್ತಾಳಿಸಿಗಲ್ಪದೆ ಎಲ್ಲಿರಿಗೆ ಬರುವುದೆ! ” ಎಂದು ಹಾಡಿದರು.

“ ಬಾತಿಯರೂಡನೆ ಇತಬೇಕು. ಆತ್ಮರತ್ನಿಯಂಬ ಹಾಲುಗಡಲಲ್ಲಾ ಇರಬೇಕು. ಈ ರೀತಿಯಾದ ಸುಖಿಸಿದ್ದಿ ಪುರುಷೋತ್ತಮನಿಗಲ್ಪದೆ ಆಲಸ್ಯ ಪುರುಷನಿಗೆ ಏಕೆ ಆಗುವುದು? ” ಎಂದು ಹಾಡಿದರು.

“ ಸ್ವಂತ ಸತಿಯ ಕೂಡೆ ನುಡಿದಾಡಬೇಕು. ಒಮ್ಮೆ ಸರಸತಿಯಾಡನೆ ನುಡಿಯಲು ಬೇಕು. ಪರಸತಿಯರಲ್ಲಿ ಮೌನವಾಗಿರಬೇಕು. ಮುಕ್ತಿಸತಿಯನ್ನು ಸದಾ ಧ್ಯಾನಿಸುತ್ತಿರಬೇಕು. ಸುಖಿಸಿದ್ದಿ ಬೇಕೆನ್ನು ವವನು ಈ ಪ್ರಕಾರವಾದ ನಾಲ್ಕುಮುಖಿಜ್ಞವನಾಗಬೇಕು ” ಎಂದು ಹಾಡಿದರು.

“ ಮೈಯ ಸುಖಕ್ಕೆ ಮರುಳಾಗಿ ತಮ್ಮ ಆತ್ಮನ ಸ್ಥಿತಿಯನ್ನು ಅರಿಯಡಿ ಭೋಗಿಸುವುದು - ಹೊಟ್ಟನ್ನು ಬಿಗಿಂಬಿದು ಆಕ್ಷಯನ್ನು ಬಿಸುಟ್ಟಬುದ್ದಿ ಹೀನರ ವಾಗ್ವಾಗುವುದು ” ಎಂದು ಹಾಡಿದರು.

“ ತಾನೋಂದನ್ನು ಬಯಿಸನು. ಸೌಭಾಗ್ಯ ತನ್ನನ್ನು ಬಯಿಸಿ ತನಗೆ ತಾನೇ ಬರುತ್ತಿದೆ. ತಾನು ಬೇರೊಂದನ್ನು ನೇನೆಯನು, ಆದರೂ ಲೋಕ ತನ್ನನ್ನು ನೇನೆದು ಧ್ಯಾನಿಸುತ್ತಿರುವುದು. ” ಎಂದು ಭರತೀಶನ ಆತ್ಮರತ್ನ ಯನ್ನು ಕುರಿತು ಹಾಡಿದರು.

“ನನ್ನನಗೆಯಿಂದ ತನ್ನ ಹೆಂಡಿರನ್ನು ನೋಡಿ, ಅವರ ಕಣ ಕಿವಿ ಮೈ ಮನಸುಗಳಿಗೆ ಜುಮ್ಮುದಟ್ಟಿಸುವನು. ಅವರೊಡನೆ ಬೀಸುಗೆಯಾದ ಹಾಗಿದ್ದೂ ಬೇರೆಯೇ ಆಗಿರುವನು. ಇಂಥ ಈ ಆತ್ಮರಸಿಕನ ರಹಸ್ಯವನ್ನು ಬಳ್ಳಿಸುವ ಯಾರು! ” ಎಂದು ಹಾಡಿದರು.

“ರತ್ನಸುಖದಲ್ಲಿ ಸಿಕ್ಕಿದುತ್ತಿರುವನು, ಅದಕೂ ಸಿಕ್ಕುನು. ಅಲ್ಲಿ ಸೊಕ್ಕಿದಂತೆ ಇರುವನು, ಅದಕೂ ಸೊಕ್ಕುನು. ತಕ್ಕರ ಹಾಗೆ ಇರುವನಾದರೂ ಅದು ತಕ್ಕಿಳ್ಳ. ಅದು ನಿಜವನ್ನು ಕಣ್ಣಿಕ್ಕು ಕಂಡುವನ ಲಿಂಗೆ.” ಎಂದು ಹಾಡಿದರು.

“ಇನ್ನ ಮಾರ್ಚವಲ್ಲ ಎಂಬಂತೆ ಅನ್ನರೀ ತೋರುವುದು, ಅದರೂ ಇವನು ಸನ್ಯಾಗದಲ್ಲಿ ಇರುವನು. ಆತ್ಮವಿಜ್ಞಾನಿಯ ಅಂತರ್ಗತವನ್ನು, ಜಿನನೊಬ್ಬ ಹೊರತು, ಬೇರೆ ಯಾರು ತಿಳಿಯಬಹುದು? ಗೂಳಿ ನಡೆಯುವ ಹೆಚ್ಚೆ ತೋರಿಬರುವ ಹಾಗೆ ಗೂಳಿ ಹೊರುವ ಹೆಚ್ಚೆ ತೋರಿಬರುವುದೆ? ಸುವಾಸ್ಯರ ಒಳಗನ್ನು ಕಾಣಲಾಗುವಂತೆ ತತ್ತ್ವಶೀಲನ ಒಳಗನ್ನು ಕಾಣುವವರಾರು? ” ಎಂದು ಹಾಡಿದರು.

ಕಟ್ಟಿಕಡಿಗೆ “ಇಮ್ಮನ್ಮುಖರತ್ನಕ್ಕೇಶನ ಚರಿತ್ರವಲ್ಲವೇ, ಇದರಲ್ಲಿ ಬೇರೆ ಏನು ಹುಡುಕಿದರೂ ಸಿಕ್ಕುವುದಿಲ್ಲ. ಇಮ್ಮ ಆತನು ಪೂರ್ವದಲ್ಲಿ ಆತ್ಮಭಾವನೆಯನ್ನು ಮಾಡಿದ್ದರ ಫಲ” ಎಂದು ಮುಕ್ಕುಯವಾಡಿದರು.

ಭರತನು ಅವರನ್ನು ಕರೆದು, “ಲೇಸಾಗಿ ಎದೆತಕ್ಕಿ ಹಾಡಿದಿರಿ” ಎಂದು ಅವರಿಗೆ ಉಪಗೋರಿಗಳನ್ನು ಕೊಟ್ಟಿನು. ಅವರು ಆ ಪಟ್ಟದರಸನ ಕಾಲಿಗೆರಗಿ, ಬೀಳೊಂದು, ಓರಣಾಗಿ ಒಂದುಕಡೆ ಕುಳಿತರು.

ಕಮಲಪುನ್ನಗಳು ಸುತ್ತುಲೂ ಕಂಗೊಳಿಸುವಾಗ ನಟ್ಟಿನಡುವೆ ಕಾಣಿಸಿ ಕೊಳ್ಳುವ ರಾಜಹಂಸದ ಹಾಗೆ ಆ ಭರತರಾಜೇಂದ್ರನು ತನ್ನ ಅರಸಿಯರ ಓಲಗದಲ್ಲಿ ಇದ್ದನು — ಎಂಬ ಇಲ್ಲಿಗೆ ಜೀಳಿಗನ ಓಲಗ ಮುಗಿಯಿತು.

೪

ಹೀಗೆ ಆ ಹೆಂಡಿರ ಓಲಗದಲ್ಲಿ ಅಭಿನವಮನ್ನಧನಾದ ಆ ರಾಜನು ಇರುವಾಗ, ಗಾಯಕಿಯೊಬ್ಬಳು ವಂಡಿತೆಯ ಕಿವಿಕಚ್ಚಿಕೊಂಡು ಏನೋಣ ಒಂದು ಮಾತನ್ನಾಡಿದಳು.

ಪಂಡಿತೆ ಗರಗರನೆ ಎದ್ದಳು. ಕೈಮುಗಿದು, ನಗುತ್ತು, “ಆರವ! ಓಂದು ಬಿನ್ನಹಸುಂಟು. ಸರಸಲೀಲೀಯ ಒಂದು ಹೊಸಕಾವ್ಯವುಂಟು. ದಯವಾದಿ ಲಾಲಿಸಬೇಕು” ಎಂದು ಸಂಭ್ರಮದಿಂದ ಸಿವೇದಿಸಿದ್ದು.

“ಅದನ್ನು ಯಾರು ಹೇಳಿದವರು? ಆದು ಯಾರ ವಣನೆ? ಮತ್ತೆ ಆ ಹೊಸಕೃತಿಯನ್ನು ಪರಿಶೀಲಿಸಿ ತಿಳಿದವರು ಯಾರು?” ಎಂದು ಅರಸನು ಕೇಳಿದನು.

“ಅದು ವರರು ಹೇಳಿದ್ದಳ್ಲ. ವರರ ವಜ್ರಸೆಯಲ್ಲ. ವರರು ಯಾರೆಂದು ತಿದ್ದುವ ದಕ್ಷಪ್ರ ಇಲ್ಲ. ಅಂತಿ! ನಿನ್ನ ಅರಮನೆಯೋಜಗಾದ ಕೃತಿ ಇದು ನಿನ್ನ ಜರಿತ. ಸೀನೇ ತಿದ್ದಬೇಕು” ಎಂದೆಂದು ಶಂಕಿತೆ.

“ಅರಮನೆಯೋಜಗೆ ಆದುದು ಎಂದರೆ, ಯಾರೆಂದು ಸಿಧರಿಸಬಹುದು. ಹೊಸಕೃತಿಯನ್ನು ವಿರಚಿಸಿದ ಆಕೆಯ ಹೆಸರು ಹೇಳು. ಇಲ್ಲಿಯೇ ಅರಸನು ಮಂದವಸ್ತುತದ್ವಾದ ಕೇಳಿದನು.

“ನೇನ್ನೆ ಕುಸುಮಾಜಿಯರು ಅರಗೇಯೋಜನೆ ಒಲಿದು ಸರಸದಿಂದ ನುಡಿದಾಡಿದರೆ, ಅದನ್ನು ನೇರಮನೆಯೋಜಗಿದ್ದ ಸುಮನಾಜಿಯರು ಕೇಳಿ, ಜರಿತೆ ಪಾತಿದರು, ಅನ್ನೇಂದಾ! ಸುಮನಾಜಿಯರ ಸಿಲಯಕ್ಕೆ ನೇನ್ನೆ ವಿನೋದಕಾಳಿಗಿ ಅವರಾಜಯರು ನಾವೆಯಬಂದು, ಅವೃತವಾಚಕನೇಂಬ ಗಳಿಯೋಡನೆ ಆಕೆ ಎಚಿತರೆದು ನುಡಿಯುವುದನ್ನು ಕೇಳಿದರು. ಕೇಳಿ, ‘ಕುಸುಮಾಜಿ ನುಡಿದ ಆದ ಚೆನ್ನಾಯ್ತು. ಸುಮನಾಜಿ, ಸೀನಿದನ್ನು ಹೊಸ ಕೃತಿ ಮಾಡು. ಪರಮಪ್ರೀತಿಯಿಂದ ನಾನು ಇದನ್ನು ಬರೆಯುತ್ತೀನೇ’ ಎಂದು ಅಮರಾಜಿಯರು ಬರೆದು ಹೇಳಿದ ಈ ಕಾವ್ಯವನ್ನು ಕೇಳು, ರಾಜ!”

“ಹಾಗಾದರೆ ಆಗಲಿ. ನೀನು ಕುಳಿರು. ಕಾವ್ಯವನ್ನು ಓದಿಸು.”

ಲಲನೆಯೋಬ್ಬಳು ಅರಸನ ಅಸ್ತಿತ್ವವನ್ನೆರೆಗೆ ಓದಲು ಉದ್ದೋಗಿಸಿ ಪ್ರತ್ಯಕ್ಷವನ್ನು ಕೈಯಲ್ಲಿ ಹಿಡಿದು ಎದುರಿಗೆ ಕುಳಿತ್ತಳು.

ಕುಸುಮಾಜಿ ಧಿಗಿಲನೆ ಎದ್ದಳು. ಕೈಮುಗಿದು, “ಈದಿನ ಹಗಲು ನನಗೆ ಒಂದು ವೃತ ಉಂಟು. ಅವನ್ನು ನಡಸಲು ನಾನು ಜಿನಾಲಯಕ್ಕೆ ಹೋಗಿಬರುತ್ತೀನೇ” ಎಂದೆಂದು.

ಅದಕ್ಕೆ ಆ ರಾಯನು ನಗುತ್ತ, “ಒಕ್ಕೀಯಾದು. ಹೋಗು. ಅದರೇ! ವ್ಯತ್ಯಕ್ಕೆ ಕಂಕಣ ಬೇಡನೆ? ಇಮೋ ಹಿಡಿ!” ಎಂದು ವಿಲಾಸದಿಂದ ಕೈಸೇಡಿದನು.

ಕುಸುಮಾಜಿ ಅದೂ ಸ್ವಿಜವೆಂದು ರಾಜನ ಕೈಯ ಕಂಕಣಕ್ಕೆ ಹೈಸೇಡಿ ದರೆ— ಗಂಡಾನೆ ತನ್ನ ಬೆಣ್ಣಾನೆಯ ಸೊಂಡಿಲನ್ನು ಹಿಡಿಯುವಂತೆ ದೊರೆಯು ಅನಳ ಕೈಯನ್ನು ಹಿಡಿದನು.

“ ಯರಿಗೆ ಕಲಿಸುತ್ತೀರೆ! ನನಗೆ ತಿಳಿಯದ ಹಾಗೆ ನಿನಗೆ ಪ್ರತಿ ವನ್ನು ಕೊಟ್ಟಿರು ಯಾರು? ನಾಕು, ಬಾ. ಹತ್ತಿರ ಕುಳಿರು. ನನ್ನಾಣೆ!” ಎಂದು ಆಕೆಯನ್ನು ತನ್ನ ಬಳಗೆ ಕರೆದುಕೊಂಡು, “ ಸೀನು ಪ್ರೀತಿಗಾಗಿ ಗಳಿಗೆ ಬಧಿಸಿದ್ದು ಈ ಮಾಸಿಸಿಯಾರಿಗೆ ಪ್ರಿಯಾಯಾಯ್ತು. ಅದನ್ನು ನಾನು ಕೇಳಿ ಪ್ರೀತಿಪಷಬೇಡನೆ? ಸುಖಗಾನದ ಮಧ್ಯ ಏಳಬಹುದೆ, ಮುಗ್ಗೆ! ಸೀನು ಎದ್ದರ್ದು ಏಂದು ನಾನು ಬಳ್ಳಿ. ಸೀನು ಏಕಾತದಲ್ಲಿ ಗೋಯಿದನೆ ಆಡಿದುದನ್ನು ಇಲ್ಲಿ ಎಲ್ಲಿರ ಮುಂದೆ ರಚ್ಚಿಗೆ ತಂಡರೆಂದು ಎದೆಯಲ್ಲಿವೆ! ನಿಜವೇ! ಅನ್ಯರಿಗೆ ತನ್ನ ಗುಟ್ಟನ್ನು ತೊರದೆ ನಡೆಯುವುದು ಸತ್ಯಲವ ಕಷ್ಟೀಯರ ಅಂಗಾಳಕ್ಕಣ. ಅದರೆ ಇಲ್ಲಿ ಅನ್ಯರು ಯಾರು? ಎಲ್ಲರೂ ನನ್ನವರೇ ಅಲ್ಲವೇ! ಬಾ, ಕುಳಿರು” ಎಂದನು.

“ ಕಂಡೆಯಾ ಪಂಡಿತಿ, ಸಮ್ಮ ಕುಸುಮಾಜಿ ಕುಸುಮದ ಚೆಂಡಿಸುತ್ತೆ ಎದ್ದು ಲಂಘನವನ್ನು ? ”

“ ಕಂಡೆ ಹೋದು, ಸಾಧ್ಯಾ. ಕಾಂತೀಯರ ಗುಟ್ಟನ್ನು ನಿನ್ನಂತೆ ಕಂಡವರು ಬೇಡಿ ಯಾರು! ತನ್ನ ಎದೆಯಾಟದ ಹಜ್ಜೆ ಪರರಿಗೆ ತೊರಿತು ಎಂದು ಇವಲಿಗೆ ಲಜ್ಜೆಯಾಯಾಯ್ತು, ದೇವ. ಅದು ಸಜ್ಜಾನಸತ್ತಿಯರ ಗುಣ.”

“ ಅದ್ವಾಲ್ಲಿ, ಶುಭಿತಿ. ನೋಡು ಮತ್ತೆ: ಪ್ರತಿನಿಂದು ನಮಗೆ ತಕ್ಕುಮಾಡುವ ಈ ಆಟ ! ”

“ ಅದರೂ, ಮುಗ್ಗೆಯ ಈ ಚಾತುರ್ಯ ಸಿನ್ನನ್ನು ಗೆಲ್ಲತಕ್ಕೆ ತಂತ್ರವೇ, ರಾಜೀಂದ್ರ? ಸೀನು ಕುಸುಮಾಜಿಯರ ಕೈಹಿಡಿದು ನಿಲ್ಲಿಸಿದ್ದ ಚೆನ್ನಾಯಿತು. ಇನ್ನು ಆಕೆ ಸಿನ್ನು ಒತ್ತಿನಲ್ಲಿ ಇರಲು ನಾಜುವಳು. ಅದ್ದರಿಂದ ಅವಳು ತನ್ನ ಒಡಹುಟ್ಟಿದವರ ಒತ್ತಿನಲ್ಲಿ ಇರಲಿ.”

“ಹೊದೇ, ಕುಸುಮಾಜಿ? ಹಾಗಾದರೆ ಹೋಗು. ನೀನು ಎಲ್ಲ ಮಹಿಳೆಯರೂಡನೆ ಎಂದಿನಂತೆ ಸಹಜವಾಗಿ ಕುಳಿತುಕೊ.”

— ಎಂದು ಅರಸನು ಅವಳನ್ನು ಕಳುಹಿಸಿಕೊಡಲು, ಆಕೆ ಶೀಫ್ಪತ್ರವಾಗಿ ಎದ್ದುಹೋಗಿ ತನ್ನವರೊಡನೆ ಕುಳಿತಳು.

“ಇನ್ನು ಕಾವ್ಯವನ್ನು ಓದು” ಎಂದ, ರಾಜ.

ಹಾಡುವ ಆ ಕನ್ನೆ, ಪುಕ್ಕರವನ್ನು ಹಿಡಿದು, ಹೆಣ್ಣುಕೊಗಿಲೆ ತಾನೇ ಬಾಯಿ ತೆರೆಯಿತೋ ಎಂದೆನ್ನಿಸುವ ಹಾಗೆ ಓದಿದಳು. ಬುಟ್ಟಿಯಲ್ಲಿ ಪುಕ್ಕರವನ್ನುಟ್ಟು, ದಾರವನ್ನು ಒತ್ತಿ ಸಡಲಿಸಿ, ಚಿಕ್ಕದಾದ ಓಲೆಗಿರಿಗಳನ್ನು ವಡಗ್ಗೆಯಲ್ಲಿ ಎತ್ತಿಕೊಂಡು, ಬಲಗ್ಗೆಯಿಂದದೊಡ್ಡ ವೀಣೆಯನ್ನು ಮಿಡಿಯುತ್ತೆ ಓದಿದಳು.

ಃ

ಅವಳು ಓದಿದ ಕಾವ್ಯ ಈ ಪ್ರಕಾರವಾಗಿತ್ತು :

ಆರಂಭದಲ್ಲಿ ನಮ್ಮ ನಾವಾಜಿಯಾದ ಅದಿಜಿನೇಶ್ವರನ ಪಾದಗಳನ್ನು ನೇನೆದು, ನಮ್ಮಕ್ಕನಾದ ಅನುರಾಜಿಯ ಆಜ್ಞೆಯಿಂದ ಒಂದು ಕೃತಿಯನ್ನು ಒಲಿದು ಹೇಳುತ್ತೇನೆ. ನಮ್ಮ ತಂಗಿಯಾದ ಕುಸುಮಾಜಿ ಶೃಂಗಾರಹಾರ ನಾದ ಈ ನಮ್ಮ ಅರಸನನ್ನು ಕುರಿತು ತನ್ನ ಗಳಿಯೊಡನೆ ಆಡಿದುದನ್ನು ನಾನು ಸಂಗತಿವಾಡಿ ಹಾಡುತ್ತೇನೆ.

ಕುಸುಮಾಜಿ ಸರಸಕ್ಕಾಗಿ ಅಮೃತವಾಚಕನೆಂಬ ಹೆಸರಿನ ಗಳಿಯನ್ನು ಕರೀಕರಿದು, ತನ್ನ ಪತಿಯ ಗುಣವನ್ನು ಅದರ ಬಳಿ ಹೀಗೆ ಹಾಡುತ್ತಿದ್ದೇಳು :

“ಕೇಳು, ಅಮೃತವಾಚಕ. ನಮ್ಮ ಭರತ ಚಕ್ರೇಶ್ವರನು ಈ ಎಲ್ಲ ರಮಣಿಯರ ಮನಸ್ಸನ್ನು ಭ್ರಮೆಗೊಳಿಸುವ ಈ ರೂಪನ್ನು ಪಡೆಯಲು ಯಾವ ವ್ರತವಾಡಿದನೋ! ರೂಪವನ್ನು ಹೇಗಾದರೂ ಪಡೆಯಲಿ. ಆದರೆ ಈ ರೂಪಿಗೆ ತಕ್ಕ ಶೃಂಗಾರ ವಿನಯ ವಿಭ್ರಮ ಇವುಗಳನ್ನು ಹೇಗೆ ಪಡೆದನೋ? ಹೇಳು ಅರಗಳಿಯೆ.

“ కేళు, ఓ రాజకీయ. ఆకాశదల్లిరున సూర్యును తాను ఒబ్బునే ఆదరూ నీఎు తుంబిద హలవు కోడగళల్లి బింబచుంతె ఈ రాయను ఎల్ల హేడిం ఎవేగళన్నూ తుంబికొండిరువుదు నోచు. షత్రువులియాద తపస్సి ఇంద వనవథ్చి హులి హుల్లి ప్యేరవిల్లదే సుళయువ కాగే ఈ రాయన సన్నిధియుల్లి ఈ నూరియురేల్ల సవతిమత్తుర విల్లదే ఇంవచు. తనరుమనెయన్ను మరియిసి, నిద్రేగళన్ను తొరేయిసి, కగలురాత్రియున్నదే ఈ రాజను తన్నవరెన్ను సుఖదల్లి ఛిలాడిసుత్తానే.

“ దినదినక్కు హోసమోసదాద కాంతియింద కంగోళిసున ఈ నమ్మి ప్రాణనాయికన దేహవన్ను తలేయింద కాలినవరెగు వణిసు తేఱినే. కేళు, గిళియే.

“ ఆళుద్దద తలేగూదలన్ను గంభీళ్ళి చుంగుబిట్టు మురిదు పుత్రీరున ఆ శ్రీంగార ఒండే సులదే! ముఖ తిరుగిసిద కడిగెల్ల నగువన్ను చెలువన్ను మోహిం కాంతియన్ను మోగిము చెల్లువంతె ఒక్కువ ఆ ముద్దుముఖప్పే! చుంద్రనల్లిరున కరియన్ను తిరస్కరిసువంతె ఆ హస్తయల్లి కష్టారియ తిలక! మన్మథధన బిల్లన్ను మిఏరిసిద ఆ హుబ్బి! నరుగంపిన లుసిరుచిడువ ఆ నాసిక! మిరుగువ కన్న డియింద గల్ల! ఇచ్చిగే బంచద్దన్ను నచ్చిన హేళ్లుగళు కివికచ్చి హేళువాగ హత్తిద బెళునగెయ కాగే రాయన కివియల్లి ముత్తిన చోకుళి! కడిగణ్ణైన కాంతియూ కివియ ఆభరణద కాంతియూ ఆ ముఖుడ కరికూదలినల్లి ఆడిదరే, మఁధేయ మోహిద మధ్య మరించు ఆడిద హాగిరుత్తదే, గిళియే! కోబ్బిద యోవనద మద లుబ్బి హరియువంతె హబ్బిద ఆ చెలువు మిఏసిగళ సాలో! కశ్యూరద తంబులదింద కేంపాద తుటిగళు, మకరంద తుంబిద తావరే ఎళే సూర్యునిగే మేల్లునే అఫ్ అరళద హాగివే! ముత్తిన మణిగే అరగినరస హచ్చి కుంబళద బిత్తుద హాగే కోరికోరిము జోఇడిసిద హాగిరున అవన కేంపుకట్టుగళ విస్తూరవన్ను ఏను హేళలి, గిళియే! నన్ను,

ಅರಸ ತಾಂಬೂಲರಸವನ್ನು ನುಂಗುವಾಗ ಎದುರಿಗೆ ತೋರುವ ಆ ಸುಣಿವಾದ ಕೊರಳನ್ನು ಏನು ವರ್ಣಿಸಲಿ!

“ ಇನ್ನು ಅವನ ತೋರಳಿಗಳೋ — ಮೋಹಿಸಿಯಾಗಿ ಮೋಹವಾದ ಮನ್ಮಧನಿಗೆ ಕೈಯಲ್ಲಿ ಇದು ಬಾಣಗಳಾದರೆ, ನವ್ಯ ಅರಸಪಿಗೆ ಅವನ ಹತ್ತು ಬೆರಳೀ ಹತ್ತು ಬಾಣ! ಆ ಅಂಗ್ರೀಯ ಕೆಂಪು, ಉಗುರುಗಳ ಹೊಳಪ್ಪು, ಉಂಗುರಗಳ ಕಾಂತಿ ನೀಂಜಿದವೀ, ದೊರೆಯ ಭುಜಗಳು ಭೀಡಕೆ ಬಣ್ಣಾದ ಶಾವರೆಯ ನಾಳಗಳಂತಿವೆ.

“ ಹಾರೆವದಕಗಳ ರತ್ನವೇ ತುಂಬಿದ ಆ ವಿಸ್ತೃತವಾದ ಎದೆಯೋ — ಲಾವಣ್ಯಜಲಧಿಯ ನಡುವೆ ಇದ್ದ ರತ್ನದ ವ್ಯೋಮೆಯ ಒಷ್ಟುತ್ತಿದೆ!

“ ಹೊಟ್ಟಿ, ಅಕ್ಕಳಿನಿದರೆ ಬಿಸ್ತುಗೆ ಹತ್ತುತ್ತಿದೆ. ಅವರೂ ಸಹಜವಾಗಿ ನೋಡಿದರೆ, ಪುಟ್ಟಿಡೊಳ್ಳಿ ಉಪರ್ತು. ಅದರೊಕಗಿನ ಹೊಕ್ಕಳು ಅಂತೂ ಹೆಣ್ಣಗಳ ಕಣ್ಣಗಳಿಂಬ ಮೀನುಗಳು, ಮುಕುಗಿ ಸುಂದಾಡುವ ದೃಂಗಾರ ಜಲದ ಕೊಳ್ಳಬೇಕೋ ಎಂಬಂತೆ ಇದೆ.

“ ಇವನ್ನು ಯಾರಿಗೂ ಹೇಳಬೇಡ, ಗಿಳಿಯೆ. ಒಮ್ಮೆ ಏನಾಯಿತು ಗೂತ್ತೆ? ಅರಸನ ತೇಕವಾದ ಹೊಟ್ಟಿಸು ಮೇಲಿನ ಸ್ವಾ ರೂಪುದ ಸಾಲನ್ನು ಕಂಡು, ಇರುವೆಯು ಸಾರ್ಥಕ ನಾನು ತೊಡಿದರೆ, ಅದಕ್ಕಿ ರಾಯನು ತುಂಬ ನಕ್ಕನು. ನನಗಂಕೂ ನಾಜಿಕೆಯಾಗಿ ಹೋಯಿತು.

“ ಇವನ್ನು ಅಪ್ಪೆ, ಬೇರೆ ಯಾರಿಗೂ ಹೇಳಬೇಡ. ನಮ್ಮ ರಾಯನ ಹಿಂಭಾಗದ ಮೇಲೆ ಕಿರುನಡು ಹೇಗಿದೆ ಗೊತ್ತಿ? ಅರೆಯು ಎರಡು ಕುಂಭಗಳ ಮೇಲೆ ಮರಿಸಿಂಹ ಸುತ್ತ ಹಾಗಿದೆ. ಅದರ ಅಡಯ ತೊಡೆಗಳೋ — ಸೋಚಿದ ಹೆಂಗುಸರ ಆಯಾಸವನ್ನು ತೊಡೆಯುವಂಥಷ್ಟು. ಇನ್ನು ಆತನ ಹೆಚ್ಚೆಯ ಮೇಲಿನ ಕಾಲೋ—ಕಾಂತಿಗಂಗೆಯಲ್ಲಿನ ಆಮೆಗಳ ಮೇಲೆ ಎರಡು ಮೀನು ನೀಂತಹಾಗಿ ಇವೆ!

“ ಕೇಳಿ, ಗಿಳಿಯೆ. ಆರು ಅಂಗುಲದ ನಡು. ನಾಲ್ಕು ಅಂಗುಲದ ಕೊರಳು. ತೊಡೆಯ ಉದ್ದೇಕ್ಕ ತಾಗುವ ತೋರು. ತನ್ನ ಉದ್ದದ ತಲೆ ಕೂಡಲು. ವಿಶಾಲವಾದ ಹಣ. ವಿಸ್ತೃತವಾದ ವಕ್ಕು. ಗುಂಪುಗುಂಡಾದ ಸುಂಭಾಗ. ಕಂಬದಂತೆ ತೊಡೆ. ಗಿಂಡಿಯಂದದ ನಡು. ರಕ್ತಮಾಣಿಕ್ಕಾದ

చేపినంతకఁ హిన్నది. నగుములునల్లి దొడుముగు, దొడ్డెకణ్ణు కాదిగి ఏసే, బణ్ణద తుటి. ఆ దేవద హింభావ ముంభావ మేలాయి కేళాయి ఎల్లా హోంచికోంచు తుంబ చెలువాగిదే, గిళియే!

“ మైయెల్లి ముత్తిదలు తుటియే సింహ ఎంబరె కూగు ఇరలి. పచ్చియ ఒణ్ణద గిళియే, అవన మైయెల్లి సింహ ఎందరే, నాను ఏను హేళలీ!

“ ఏనోఇ హంషతి గండన మేలిన ప్రేమదిందే పుస్త రిఠి యోగి హోగళి హేళదళు ఎందు హేళదిము, గిళియే. ఆ దివ్యదేహయ గుణగళన్న హేళలు నాను ఎష్టరవళు? గంషర గండ, జెలువట గుడ, హమైషపడువవర హించిన గుడ ఎంబ కోంచాటిక్కె ఒప్పతక్క పను నమ్మ గుడెనల్లిదే బేరీ ఆల్ల, గిళియే! అవన గుణవన్న అళిందు హేళి ముగిసలు ననగి సామధ్యవిల్ల, అన్నతవాజక. ఇదు సుమ్మనే శూకెనాథద వణికసే ఎందు తిళదుకొన.

“ సోఇడు, గిళి. నాను హేళద వాతిల్ల నినేష్ట జగే ఇరలి. బేరీ యారిగు హేళబేడ. రైను నన్నవసించా సినేష్టదనే హేళిదినే హూరతు, నాను ఇవన్న ఇనేష్టబ్బరిగే హేళువవళ్ల.

“ ఏనిదు, హక్కు? అహమ అల్ల ఎష్టదే సుమ్మనిరువెయల్ల! హేళు: నాను హేళిద వాతు సిన్న మనస్సిగే పిడిసితొ? ఓడిసలిల్లపో?”

ఆదక్కె ఆ అన్నతవాజకకనేంబ గిళి హిఁగె లుక్కర హేళితు:

“ అక్కు, నిన్న నుడి నన్న బిక్కెక్కె రుచిసదిరుపుదె? అదన్న కురితు ఆడువుదక్కు. ఈ హక్కుగే ఎల్లించ జాణతన బరబేకు! లోకదల్ల ఇకర పురుషర నడినుడిగళన్న కలియువుదు సాధ్య. ఆదరె నిమ్మ పురుషన నడినుడి, నిమ్మ నడినుడి ఇకరిగే బరువుదు తక్కవిల్ల. ఆద్దించ, సుమ్మనే నిఁను ఆడిదుదన్న కేళుత్తిద్దీ, అక్కు. ఈగ, నిఁను హేళు ఎందరే ననగి తిళిదమ్మ హేళుత్తీనే.

“ ಕೀರ್ಳಕ್ಕು, ಈಸುಮಾಡಿ. ಹೀನಾಡಿದ ಸುಡಿಯೇಲ್ಲ ಅರಸ್ತಿಗೆ ತಕ್ಕುದಾದದ್ದೇ. ಶದರಲ್ಲಿ ಹೋಸಿಲ್ಲ. ರಾಜನಾಡ ಅವನಿಗೆ ಸಮಾನಾರ್ಥಿ, ಅವನಿಗೆ ರಾಣಿಯರಾದ ನಿಮಗೂ ಸಮಾನರು ಇಲ್ಲ. ಸಿಹಿದನೆ ಆಡ ಹಾಡುವ ನನಗೂ ಸಮಾನರಿಲ್ಲ.

“ ಸ್ತು ನಡುವಿನ ನಿಷ್ಪತ್ತಿ ಆ ಭರತೇಶನ ಶೋಖಗಳಲ್ಲಿ ಹೊಂದಿರುವಾಗ, ಕಬ್ಲಿಲತೆಗಳು ಕಬ್ಲಿನ್ನಕ್ಕೆ ಹಬ್ಬಿಕೊಂಡಂತೆ ಕಾಣುತ್ತದೆ, ಅಕ್ಕುಷುರುವರಲ್ಲಿ ಅನನು ರತ್ನ, ಶ್ರೀಯರಲ್ಲಿ ನಿಷ್ಪತ್ತಿ ರತ್ನಗಳು; ರತ್ನರತ್ನಗಳನ್ನು ಕೂಡಿಸಿ ಸರೆ ಮಾಡಿದ ಹಾಗಿದೆ, ನಿಮ್ಮ ಸರೆವಢಾಂಬಕ್ಕೆ.

“ ಅಥಮನಾದ ಪತಿ, ಉತ್ತಮನಾದ ಪತಿ, ಅಥಮನಾದ ಪತಿ — ಎಂಬ ಅತಿವಿಕಾರಗಳು ಇತರ ಕಡೆ ಉಬಬು. ಆದರೆ ನಿಮ್ಮಂತೆ ಉತ್ತಮರೂದ ಪತಿ ಮರೂ ಉತ್ತಮನಾದ ಪತಿಯೂ ಸೇರಿರುವುದು ಮತ್ತೆಲ್ಲಿ? ಜಾಡೆ ಜಾಣನನ್ನು ಕೂಡಿದರೆ, ತಂತಿ ಕೂಡಿದ ವಿಳಿಯನ್ನು ನುಡಿಸಿದ ಹಾಗಿರುವುದು. ಜಾಡೆ ದಟ್ಟನನ್ನು ಕೂಡಿದರೆ, ವಿಳಿಗೆ ಹಗ್ಗಬಿಗೆ ಮುಡಿದ ಹಾಗಿರುವುದು.

“ ಸಮಾದ ರೂಪ, ಸಮಾದ ಪ್ರಾಯ, ಸಮಾದ ಗುಣದ ಗುಂಪು ಇವು ನಿಮಗೂ ನಿಮ್ಮ ರಮಣಿಗೂ ಚೆನ್ನಾಗಿ ಹೊಂದಿಕೊಡ್ಡಿದ್ದ ರಿಂದ ನಿಮಗೆ ಇತಕ ಅನ್ಯೋನ್ಯ ಉಂಟಾಯಿತು, ಅಕ್ಕು. ರಿಂದದಿಂದ ನಿಮ್ಮನ್ನು ಸೋಲಿಸಿ, ಸರಸಾದ ಆಟಪಾಟಗಳಿಂದ ನಿಮ್ಮನ್ನು ಮೆಚ್ಚಿಸಿ, ಅರಸನ ರೂಪಿನ ಈ ಮನ್ಯಾಧನು ನಿಮ್ಮ, ಮನಸ್ಸನ್ನು ಸಂಪೂರ್ಣವಾಗಿ ಅವಹಾರಿಸಾಡಿದ್ದಾನೆ.

“ ನೋಡಿದರೆ — ಅರಸನ ರಾಣಿಯರನ್ನೇ ಇಲ್ಲ ನಿನೇ ಅವನಿಗೆ ತುಂಬ ಸೋತೆವಳಂತೆ ಕಾಣುತ್ತದೆ. ಅಲ್ಲದೆ ಹೊದರೆ, ಅರಸನನ್ನು ಹೀಗೆ ವರ್ಣಿಸುವ ಸೊಲ್ಲು ನಿನಗೆ ಎಲ್ಲಿಂದ ಬರಬೇಕು, ಅಕ್ಕು! ಮನಸ್ಸ ಮೆಚ್ಚಿದ ಕಡೆ ದೇಹ ಮೆಚ್ಚಿಗುವುದು. ಆದರಿಂದ ಮಾತು ಅನುಕೂಲವಾಗುವುದು. ಇಷ್ಟನಾದ ಅರಸನನ್ನು ನಿನು ಹೊಗಳಿದ್ದು ತುಂಬ ಒಳ್ಳಿಯದು. ಇಷ್ಟಕ್ಕೂ, ನಿನೇನು ಹೊಗಳಿಯೇ? ನಿನು ಪ್ರಿಯನ ಶಾಲನೆ ನಿನ್ನ ಬಂಧಿಂದ ಈ ಹೊಗಳಿಕೆಯನ್ನು ನುಡಿಸಿದೆಯಷ್ಟೆ. ನನ್ನ ಹೃದಯಕ್ಕೆ

ಆನಂದವನ್ನು ಉಂಟುಮಾಡಿದ ಪುರುಷನನ್ನು ಯಾವ ಹೆಂಡತಿ ವರ್ಣಿಸಿದರುವಳು!

“ನಿನ್ನ ಮನಸ್ಸೆಲ್ಲಾಗೆ, ಆ ಭರತೀಯನಿಗೆ ಸೂರ್ಯಮೋಗಿದೆ ಎಂಬುದನ್ನು ಸಿನ್ನ ವಾಕೇ ಡಂಗುರ ಹಾಕುತ್ತಿದೆ. ಪಶ್ಚಿಯಾದವರಷ್ಟು ತನ್ನ ಪತಿಯು ಚರಿತವನ್ನು ಮೆಚ್ಚಿ ಕೊಂಡಾಗಿದರೆ, ಅದನ್ನು ಯಾರು ತಾನೆ ಮೆಚ್ಚಿದರುವರು!”

ಕುಸುಮಾಜಿ ಆ ಗಳಿಯ ವಾತಿನ ವೈಶಿಂಯನ್ನು ಕೇಳಿದಳು. “ಇದೇನೋ ಹೊಸದಾಗಿದೆ. ಇದು ಗಳಿಯಲ್ಲ” ಎಂದು ಆರೋಚಿಸಿದಳು.

“ಹಕ್ಕಿಯಾದರೆ ಕಲಿಸಿದಕ್ಕನ್ನೇ ಹೇಳುತ್ತದೆ. ಆದರೆ ಈ ಗಳಿತಾನೇ ಸನ್ನಾ ಹೊಸಕಲೆಯನ್ನು ಕಲಿಸುತ್ತಿದೆ. ಇನು ಖಂಡಿತ ಗಳಿಯಲ್ಲ. ಯಾವುದೋ ವ್ಯಾತರನೋ ದೇವತೆಯೇ ಇವರ ವ್ಯೂಹಿಜಗೆ ಸೇರಿಕೊಂಡು, ಹೀಗೆ ವಾತನಾಡುತ್ತಿರಬೇಕು. ಆದರೂ ಇದರ ವಾತಿನ ರೀತಿ ನೋಡಿದರೆ, ಇದು ಪುರುಷರ ನುಡಿಯಲ್ಲ. ಯಾರೋ ಯುವತಿಯಿರಬೇಕು. ಇವಳು ಯಾರೆಂಬುದನ್ನು ವಿಚಾರಿಸೋಣ” ಎಂದು ಕುಸುಮಾಜಿ “ಹಕ್ಕಿಯಿ! ಸಿನ್ನ ಈ ವಾತು ಸತ್ಯವಾದರೂ ನಿನ್ನ ವೇಷ ಹೋಸವಾಗಿ ತೋರುತ್ತಿದೆ. ಆದ್ದರಿಂದ ಈ ಜಿಹ್ವೆವೇಷವನ್ನು ತೊರೆದು, ದೊಡ್ಡವೇಷವನ್ನು ತಾಲಿ, ನನ್ನೊಡನೆ ವಾತಾಡು” ಎಂದಳು.

ಅದಕ್ಕೆ ಹಕ್ಕಿ ಸಗುತ್ತ, “ಚಿಕ್ಕವೇಷ ಚಿಕ್ಕಂದೇ ಹೋಯಿತು. ಕೇಳಿಕ್ಕು, ಸನಗೆ ಇದೇ ದೊಡ್ಡವೇಷ. ಇದು ಮೋಸದ ವೇಷವಲ್ಲ, ಇದೇ ಸತ್ಯದ ವೇಷ” ಎಂದಿತು.

ಅದಕ್ಕೆ ಕುಸುಮಾಜಿ “ಚದುರರ ಹತ್ತಿರ ನಿನ್ನ ಅತಿಜಾತುಯೇ ನಡೆಯುವುದಿಲ್ಲ. ಸೀನು ಹೆಣ್ಣಲ್ಲವನೆ? ಸಿನ್ನ ನಿಮ್ಮಲಾಕಾರವನ್ನು ನನಗೆ ತೋರು” ಎಂದಳು.

ಆಗ ತಂಬಕ್ಕನೆ, ಆ ಗಳಿಯ ಪಕ್ಕದಲ್ಲಿ ಅನುಪಮವಾದ ರತ್ನಾಭರಣ ಗಳನ್ನು ಧರಿಸಿದ ಕುಂಕುಮವಣಿದ ತುಂಬಿಯೋವನದ ಪಂಕಜಮುಖಿಯೊಬ್ಬಳು ಕಾಣಿಸಿಕೊಂಡಳು. ಮರೀಸಿಕೊಂಡಿದ್ದ ತನ್ನ ಆಕಾರವನ್ನು ಆ ರಾಣಿ ತಿಳಿದುಬಿಟ್ಟು ಜಾಣತನಕ್ಕೆ ತುಂಬ ಮೆಚ್ಚಿಕೊಂಡಳು.

“ಹೇಣ್ಣಿ ! ನೀನು ಯಾರು ? ಇಲ್ಲಿಗೇಕೆ ಬಂದೆ ?” ಎಂದೆಂದು ಕುಸುಮಾಜಿ.

“ಚೆಲುವೆ, ಕೇಳು. ನಾನು ಒಬ್ಬ ವ್ಯಂತರ ಕನ್ನೆ. ಬೆಟ್ಟಿದ ಕಾಡು ಗಳಲ್ಲಿ ವಾಸವಾಗಿರುವವರು. ಲೀಡೆಗಾಗಿ ಆಕಾಶದಲ್ಲಿ ಹೋಗುತ್ತಿದ್ದೆ. ನೀನು ಈ ಗಳಿಯೊಡನೆ ಲಭ್ಯ ವಾತನಾಡುತ್ತಿದ್ದುದು ಕೇಳಿ, ಪ್ರೀತಿಯಾಗಿ ಬಂದೆ. ಈ ಗಳಿಯ ಮೈಯಲ್ಲಿ ಸನ್ನ ರೂಪವನ್ನು ಮರುಮಾಡಿ ಸನ್ನೊಡನೆ ವಾತನಾಡುತ್ತಿದ್ದೆ. ನೀನು ಆ ರಾಯನ ಅಧಾರಂಗಿಯಾದರೂ ಅತನು ನಮುಗೇನೂ ಅನ್ಯನಲ್ಲ. ಪರನಾರೀ ಸಹೋದರನಾವ ಭರತೀಯನು ವಾವೆಯಲ್ಲಿ ನನಗೆ ಅಣ್ಣನಾಗಬೇಕು. ಆದ್ದರಿಂದ ನೀನು ನನಗೆ ಅತ್ಯಿಗೆ, ನಾನು ಸಿನಗೆ ನಾದುನಿ. ಕೇಳು, ಅತ್ಯಿಗೆ : ಸನ್ನ ಅಣ್ಣಾಜಿಯಲ್ಲಿ ಸೇನು ಚಿತ್ರವಿರಿಸಿದ್ದನ್ನು ಕಂಡು ನನಗೆ ತುಂಬಿ ಮೊಕ್ಕೆಗೆಯಾಗಿದೆ. ನಾನು ನಿನಗೆ ಏನು ಕೊಡಲಿ ? ನನ್ನ ಅಣ್ಣನಂಥವನನ್ನು ಪತಿಯಾಗಿ ಪಷಿದ ನಿನಗೆ ನಾನು ಏನು ತಾನೆ ಕೊಟ್ಟೇನು ! ಆದರೂ ಸಿನಗೆ ಏನಾದರೂ ಬೇಕಾದಾಗ ನನ್ನನ್ನು ನೇನೆ. ಬರುತ್ತೇನೆ” ಎಂದು ಆ ವ್ಯಂತರ ಕಸ್ಯೆ ವಾತನಾಡುತ್ತಿದ್ದ ಹಾಗೆಯೇ ಕಣ್ಣರೆಯಾಗಿ ಹೇಳಿದರು.

ಕುಸುಮಾಜಿಗೆ ಇತ್ತೂರ್ಯಾಯಿತು. ಅಕ್ಕೆಸಕ್ಕೆದ ದಿಕ್ಕು ಸೋಡಿದಷ್ಟು. ಇಕ್ಕೆ ಸಕ್ಕೆಳು. “ಜಿನೆನಿಷ್ಟು !” ಎಂದೆಂಜು.

ಅಸ್ಟುಮೊತ್ತಿಗೆ ಹೆಣ್ಣು ಮಕ್ಕಳು ಉಂಟಕ್ಕೆ ಬಂದರು. ಬಂದ ಅಕ್ಕೆ ತಂಗಿಯಂಗೆ ಉನಚಾರಮಾಡಿ, ಆಗತಾನೆ ನಡಿದ ಅಶ್ವಯರ್ಥ ವಾಶಿರ್ಯನ್ನು ಒಂದೆಚೂರೂ ನುಡಿಯಿದೆ, ಕುಸುಮಾಜಿ ಮರೆಮಾಡಿ, ಎಂದಿನ ಹಾಗೆಯೇ ಇದ್ದಳು.

ಈ ಕೃತಿಯನ್ನು ಅನುರಾಜಿ ಬರೆದಷ್ಟು, ಕುಸುಮಾಜಿ ಸುಡಿದಷ್ಟು, ಸುಮನಾಜಿ ರಚಿಸಿದರು. ಈ ಕೃತಿಯಲ್ಲಿ ತಪ್ಪಿದ್ದರೆ, ತಪ್ಪಿನ್ನು ತಿದ್ದುವುದು. ಒಷ್ಟುವಾದರೆ ಲಾಲಿಸುವುದು. ತಪ್ಪಿ ಒಷ್ಟುಗಳು ನಮ್ಮವಲ್ಲಿ. ಜಿನನ ಹಾದಕ್ಕೆ ಒಷ್ಟಿಸಿದ ಈ ಕಾವ್ಯ ಸರ್ವಕಾಲಕ್ರಾಂತಿಪ್ರಮಾಣ.

೬

ಹೀಗೆಂಬುದಾಗಿ ನಾಂದಿಯನ್ನು ಓದಿ, ಆ ಗಾಯಕಿ ಸಂಶೋಧಿದಿಂದ ಪುಕ್ತಕವನ್ನು ಕಿಟ್ಟಿದಳು.

ರಾಜನು ಮೃದುವಾದ ಮೇಲುನಗೆಯನ್ನು ವಿಖಿಸಲ್ಲಿ ಆಡಿಸುತ್ತೇ, ತನ್ನಲ್ಲಿ ತಾನು ಹೀಗೆಂಮಕೊಳ್ಳುತ್ತಿದ್ದನು: “ಅವಳು ಅರಗಿಣೆಯಾಡನೇ ಏನೋ ಮಾತನ್ನು ಡಿದರೆ, ಅದನ್ನೇ ಹೊಂದಿಸಿಕೊಂಡು ಕವಿತೆಮಾಡಿದ ಈ ಇವರು ಅತಿಸಿಪುಣೆಯರು. ತಮ್ಮತಮ್ಮುಲ್ಲೇ ಮಾತನಾಡಿಕೊಂಡು ಚೆನ್ನಾಗಿ ಕೃತಿಮಾಡಿದರು. ಅವುರಾಜಿ ಸುಮಾರಾಜಿಯರ ಜಾಣತನವೇ ಜಾಣತನ!....ಕುಮರಾಜಿಯಾದರು ಕೂಡ ಗಿಳಿ ತನ್ನೊಡನೆ ಮಾತನಾಡಿದರೆ, ಆ ಗಿಳಿಯಲ್ಲಿ ಎಂದು ಸೇರಿದ್ದ ಶ್ರೀಯನ್ನು ಬರಿಯ ಸ್ವರಮಾತ್ರದಿಂದ ಹೇಗೆ ಕಂಪಹಿಡಿದ್ದು! ಹೆಚ್ಚಾಗುವ ಹೊತ್ತಿಗೆ ಹಾಗೆ ಮಾತನಾಡಿಸಿ ನೋಡಿದಳಲ್ಲದೆ, ಗಂಡಾಗಿದ್ದಿದ್ದರೆ ಬೆಚ್ಚಿ ಸೇರಿಮನ್ನೆಗೆ ಓಡಿಬಿಸುತ್ತಿದ್ದ ಲಲ್ಲವೇ! ಆದರೂ, ಏನೇ ಹೇಳು, ಆ ವ್ಯಂತರ ಕನ್ನೆ ತನ್ನನ್ನು ಕೊಂಡಾಡಿದರೆ, ತನ್ನ ಮೂದಿರಕ್ಕೆ ಒಂದು ಇತರ ಜೊತೆಗಾತಿಯಾಗಿ ಆದರೆ ಒಂದು ಅನ್ನು ವನ್ನು ತಿಳಿಸದೆ, ತನ್ನ ಗುಟ್ಟಿನ್ನು ಕಾಪಾಡಿಕೊಂಡ ಈ ಗಂಭೀರಭಾವ ನನಗಂತೂ ತುಂಬ ಮೆಚ್ಚಿ....ಬಳ್ಳಿಯದು. ಲೇಲಾಧರವಾಗಿ ಈ ಹೆಣ್ಣಿಗಳು ಹವಣಿಸಿದ ಈ ಕಾಣ್ಣವನ್ನು ತೂಗಿ ತೋರಿಸಿ, ಇವರಿಗೆ ಹಿರಿದಾದ ಮನ್ನಣೆಯನ್ನು ಮಾಡೋಣ”.

ಹೀಗೆ ತನ್ನ ಮನಸ್ಸಿನಲ್ಲಿಯೇ ಆ ಕಾಣ್ಣರಚನೆಯ ರೀತಿಯನ್ನು ಭಾವಿಸಿನೋಡಿ, “ಕೃತಿಯೇನೋ ಚೆನ್ನಾಯಿತು. ಆದರೆ ಇವರಲ್ಲಿ ಒಂದು ವಿಚಾರಪೂರ್ಣವು. ಇದು ಸುಮಾರಾಜಿಯ ಕವಿತೆಯಲ್ಲ, ಇದು ಅಮರಾಜಿ ಹದವನಾಡಿ ಹೇಳಿದ ಕೃತಿ” ಎಂದನು.

ಆ ಮಾತು ಕೇಳಿ, ಅಮರಾಜಿ ಸುಮಾರಾಜಿಯರು ನಕ್ಕು, ಒಬ್ಬಕೊಬ್ಬರ ಮುಖ ನೋಡಿಕೊಂಡರು.

“ಆಗಲೇ ನಾನು ಹೇಳಿದೆ, ಅಕ್ಕು - ನೀನು ನನ್ನ ಮೇಲೆ ಈ ಗುಟ್ಟಿನ್ನು ಹೊರಿಸಬೇಡ, ಎಂದು. ಈಗ ಆಯಿತೆ!” ಎಂದಳು ಸುಮಾರಾಜಿ, ನಗುತ್ತ. “ತಂಗಿ, ನೀನು ಇವನ್ನು ಕೃತಿಮಾಡು, ಎಂದಳು. ಕಾವ್ಯದ ರೀತಿ ನನಗೆ

ಬಿರಿಸು, ಎಂದು ನಾನು ಹೇಳಿದೆ. ಅದಕ್ಕೆ ಅಮರಾಜಿ ತಾನೇ ಅವನ್ನು ಸಂಗತಿಮಾಡಿದಳು. ನಾನು ಅವನ್ನು ಅಂಗೀಕರಿಸಿ ಬರೆದೆ. ನಾನು ಹೇಳಿದೆ ಎಂಬುದು ಏಕೆ, ಸಿನ್ನ ಹೆಸರೇ ಇಲ್ಲಿ ಇರಲಿ, ಎಂದೆ. ಅದರೆ ತಾನು ಅವನ್ನು ಕೇಳಿದೆ, ಮರೆಸಿ ಹೇಳಿದಳು. ಹೇಳು ಹೇಳು, ಸೀನು ಯಾರಿಗೆ ಇವನ್ನು ಮರೆನಾಡಿದರೂ ಅರಸನ ಮನಸ್ಸಿಗೆ ಇವು ಮರೆಯಾಗಲಾರದು; ಎಲ್ಲಾ ಮನಸ್ಸಿನ ಓರ್ಕೆಹೇಗಳನ್ನೂ ಆತ ಬಲ್ಲ, ಎಂದು ನಾನು ಮೊದಲೇ ಹೇಳಿದೆ” ಎಂದಳು.

ಅರಸ ನಗುತ್ತ ಹೇಳಿದೆ: “ ಬಳ್ಳಿ, ಬಳ್ಳಿ, ಸುಮನಾಜಿ. ಮೊದಲ ಅಧ್ಯ ಅವಳ ಕವಿತ್ವ, ಕಡೆಯ ಅಧ್ಯ ಸಿನ್ನ ಕವಿತ್ವ.”

“ ಹೋದು, ಆದು ನಿಜ. ತಾಯಿ, ಸೀನು ಹೇಳೇ ಎಂದರೆ – ಒಲ್ಲಿ ಎಂಂದು. ಅವಕ್ಕೆ ಸ್ನಾನೋಂದು ಉಪಾಯವಾಡಿ, ಒಯಾಗ್ಯರದಿಂದ ನಾನು ಹೇಳಲು ವೊವಲುವಾಡಿದವರೆ, ಬಳಿಕ ತಾನೂ ಹೇಳತ್ತೊಡಗಿದಳು. ಆದಿ ಮಂಗಲ ನನ್ನದು, ಅಂತ್ಯನಂಗಲ ಆಕೆಯವು. ತಾವು ಇವರ ಗುಟ್ಟನ್ನು ಒಡಿದು ಕಂಡೆದ್ದರಿಂದ ಏನೂ ಆಚ್ಚಿತ್ವವಿಲ್ಲ” ಎಂದು ಅಮರಾಜಿ ಹೇಳಿ, ಸುಮನಾಜಿಯನ್ನು ಕುರಿತು, “ ಸೋಡಿದೆಯಾ, ಅಕ್ಕ. ನಮ್ಮ ರಾಯನನ್ನು ಜಯಿಸಲು ನಮಗೆಲ್ಲಿ ಸಾಧ್ಯ! ನಮ್ಮ ಅಂತರುಗದ ಸುಕ್ಕಸುಳಂಹಾಗಳಿಲ್ಲ ಈತನ ಕ್ಕಿಗೆ ಸಿಕ್ಕಬೇಕೋವಾವೆ! ” ಎಂದಳು.

“ ನಿಮ್ಮ ಕರ್ಮ ಲೇಸಾಯಿತು. ನಿಮ್ಮ ಕವಿತ್ವದ ಅಭಿಜ್ಞಾನ ಚಿನ್ನಿಗಾವೆ. ಈ ಸತ್ಯಾರ್ಥಿನಿ ನಾನು ಮೆಚ್ಚಿದೆ. ಸಿಮಗೇನು ಬೇಕೋ ಕೇಳಿ ; ಕೊಡುತ್ತೇನೇ. ”

“ ಮೆಚ್ಚಿಸಿ ಯಾವುದಾದರೂ ವಸ್ತುವನ್ನು ಪಡೆಯಬೇಕೆಂದು ಹೇಳಿದ ಕೃತಿಯಲ್ಲ ಇಮ್ಮೆ. ನಮಗೇನೂ ಬಯಕೆಯಿಲ್ಲ. ಆ ಮೆಚ್ಚು ಅಳ್ಳಿ ಇರಲಿ. ”

“ ಹಾರೇ ಆಗಲಿ. ಭಂಡಾರದಿಂದ ಇರಲಿ. ಮುಂದೆ ಸೀವು ಕೇಳಿ ದಾಗರೇ ಕೊಡೋಣ. ಈಗ ನಾನು ಇಕ್ಕಿರುವ ಈ ಆಭರಣವನ್ನು ತೀವು ಕೊಡುತ್ತೇನೇ. ”

“ ಆಭರಣಗಳಿಗೆ ನಮಗೇನೂ ಕೊರತೆಯಿಲ್ಲ ಈಗ. ವಿಶೇಷವಾಗಿವೆ. ಇನ್ನು ಅವರ ವಾತು ಬೇಡ, ಅರಸೇ. ”

“ನಿಮ್ಮ ಆಭರಣ ಇದ್ದರೆ ಇರಲೇಳಿ. ನನ್ನ ಆಭರಣವನ್ನು ಕೊಡುತ್ತೇನೆ. ಬನಿಸು” ಎಂದು ಭರತನು ಅವರನ್ನು ಕರೆಯುತ್ತ, ತನ್ನ ಮೈಮೇಲಿನ ಭಾಷಣಗಳಿಗೆ ಕೃಹಾಕಿದನು.

“ಬೇಡನೆಂದರೂ ಈ ರಾಯ ಬಲವಂತ ಮಾಡಿಕೊಡುತ್ತಿದ್ದಾನೆ. ಇದಕ್ಕೆ ನಾವು ಮಾಡುತ್ತೇನೆ, ತಾಳು” ಎಂದುಕೊಂಡು ಅವರಿಬ್ಬರೂ ಎದ್ದು, ಜೋತೆಯ ಸತಿಯಿರಿಗೆ ಏನೋ ಸೂಚನೆ ಮಾಡಿದರು. ಕೂಡಲೇ ಎಲ್ಲರೂ ಎದ್ದು, ಅರಸನ ಎದುರಿಗೆ ಸಾಷ್ಟಾಂಗವಾಗಿ ನಮಸ್ಕರಿಸಿದರು. ದೊಡ್ಡ ಗಾಳಿ ಬೀಳಿದರೆ, ಮರದಿಂದ ನೆಲಕ್ಕೆ ಬಿದ್ದ ಎಳಲತೆಗಳೋ ಎಂಬ ರೀತಿಯಾಗಿ ಆ ಲತಾಂಗಿಯರು ಅಲ್ಲಿ ಮೈನೀಡಿ ಎರಗಿದರು.

ಅರಸನು ಅದನ್ನು ಕಂಡು, ನಗುತ್ತ, “ಇದೇನಿದು? ಇವರೆಲ್ಲರೂ ಏಕೆ ಹೀಗೆ ಸಾಲುಸಾಲಾಗಿ ಸಾಷ್ಟಾಂಗ ಮಾಡಿದರು?” ಎಂದು ಪಂಡಿತೆಯನ್ನು ಕೇಳಿದನು.

ಪಂಡಿತೆ, ಆ ರಾಣಿಯರ ಅಂತರಂಗವನ್ನು ಅರಿತವಳು ಹೇಳಿದಳು: “ಅರಸೇ, ನೀನು ಆಭರಣವನ್ನು ತೆಗೆದುಕೊಡುವೆನೆಂದದ್ದು ಈ ಸತಿಯಿರಿಗೆ ರುಚಿಯಾಗಲಿಲ್ಲ. ಪತಿಯ ಅಲಂಕಾರವನ್ನು ಹಾಳುಮಾಡುವುದಕ್ಕೆ ಈ ಪತಿಭೂತೀಯಿರಿಗೆ ಮನಸ್ಸು ಬಾರದು. ನಿನ್ನ ಶ್ರೀಂಗಾರ ಅವರ ಕಣ್ಣಿನ ಅತಿರ್ಥ. ನಿನ್ನ ರತ್ನದ ಆಭರಣಗಳನ್ನು ತೆಗೆಸಿ ಭಿನ್ನಮಾಡಿ ನೋಡುವ ಮೌದರೇ, ತಾವು ಹೀಗೆ ಮುಖ ಅಡಿಯಾಗಿ ಮುಂದೆ ಎರಗಿದ್ದು. ಒಲ್ಲಿ ವೆಂದರೂ ಬೇಡನೆಂದರೂ ನೀನು ಬಲವಂತಮಾಡಿ ಕರೆಯುವಾಗ, ಒಡೆಯನಿಗೆ ಎಮರು ಉತ್ತರ ಕೊಡಲಾಗದು ಎಂದು ಇವರೆಲ್ಲ ಹೀಗೆ ಎರಗಿದರು, ದೊರೆಯಿ.”

“ಅದು ಸರಿ. ಆವರೆ, ನಾನು ಇಬ್ಬರನ್ನು ಮಾತ್ರ ಕರೆದರೆ, ಈ ಎಲ್ಲರೂ ಹೀಗೆ ಅಡ್ಡ ಬಿದ್ದದ್ದೇಕೆ?

“ಇವರಲ್ಲಿ ಒಬ್ಬರೊಬ್ಬಿರಿಗೆ ಭೇದವಿಲ್ಲ. ಇವರ ಸ್ನೇಹ ಹೀಗೆ ಹಬ್ಬಿ ಒಂದಾಗಿದೆ, ಅರಸೇ. ಇದೇನು ಸಿನಗಿ ಗೊತ್ತಿಲ್ಲದ್ದೆ! ಸುಮ್ಮನೆ ತಿಳಿಯ ದಂತಿ ನನ್ನನ್ನು ಕೇಳುತ್ತೀರೆಯಿ. ಸಾಕು, ಸಾಕು. ನಮ್ಮ ದೇವಿಯರು

ಅಡ್ಡಬಿದ್ದ ಆಗಲೇ ಹೊತ್ತುಯಿತು. ಪರಾಕು ಬೇಡ, ಇನ್ನು ಏಳಿ, ಎಂದು ಹೇಳು."

ರಾಜನು ಅದಕ್ಕೆ ಹೇಳಿದ : " ಏಳಿ, ಏಳಿ. ಒಳಲಿದ್ದೀರಿ."

ಬಾತೆಯರೆಲ್ಲ ಎನ್ನಿರು. ಪ್ರಸನ್ನಮುಖದಿಂದ ನಿಂತರು. " ಇವತ್ತು ನೀನು ಏನು ಕೊಟ್ಟಿರೂ ನಾವು ತೀಗದುಕೊಳ್ಳುವುದಿಲ್ಲ. ಇಮು ಪ್ರತ್ಯೇಕಿಯಾಗಿ ಎಂದರು.

ರಾಜನು ಆಶೋಽಚಿಸಿದ : " ನನಗೆ ಇವರ ಮೇಲೆ ಸ್ತ್ರೀತಿಯಾಗಿದೆ. ನಾನೇನು ಕೊಡುವೆನೇವರೂ ಬೇಡವೆನ್ನುತ್ತಾರೆ. ಕೊಟ್ಟಿ ಹೊರತು ನನ್ನು ಬಯಕೆ ತೀರುವಂತಿಲ್ಲ. ಇವಕ್ಕೇನು ವಾಹೋಣಿ?....ಬಂಗಾರ ಬೇಡದೆ ಹೋದರೆ ಹೋಗಲಿ. ಇಬ್ಬರನ್ನು ಆಲಿಂಗಿಸಿಯಾದರೂ ಬಿಡೊಣವೆಂದು, ಇವರನ್ನು ಒತ್ತಿಗೆ ಬರಮಾಡಿಕೊಳ್ಳುವ ಉಪಾಯವೇನು?"

ಒಂದು ಉಪಾಯ ತೋಡಿತು. " ಬಾ, ಅಮರೆ. ಬಾ, ಸುಮನೆ. ಗುಟ್ಟಾಗಿ ಹೇಳುತ್ತೀನೆ. ಬಸಿತ್ತು" ಎಂದು ಕರೆದ. ನಡೆದು ಹತ್ತಿರ ಬಂದ ಆ ಇಟ್ಟರು ಹೆಣ್ಣಿಗಳನ್ನು ಎಡಗಡೆ ಬಲಗಡೆ ಸಲ್ಲಿಸಿಕೊಂಡು, ಸುಡಿಯುವ ಹಾಗೆ ಕಿವಿಯ ಹತ್ತಿರ ಮುಖತರುತ್ತಾ, ಇಬ್ಬರನ್ನು ಒಟ್ಟಿಗೆ ಅಸ್ತಿತ್ವದ್ವಾರಾ ಬಿಟ್ಟಿ. ಇಬ್ಬರೂ ಬೆದವಿದರು. ಬಿಡಿಸಿಕೊಳ್ಳಲು ಅತ್ಯಿಕ್ರಮ ವ್ಯಯಾದರಿದರು. ರಾಜನು ಮುದ್ದುವಾತನಾಡುತ್ತ, ಕದಲಿವ ಹಾಗೆ ಅವರನ್ನು ಬಿಗಿದಪ್ಪಿ, " ಈಗಲಿಗ ಮೆಟ್ಟಿದೆ!" ಎಂದು ಅವರನ್ನು ಬಿಟ್ಟು.

ಸತಿಯರೆಲ್ಲವೂ ಫೋಳ್ಳಿಸೆ ನಕ್ಕರು. ರಾಯ ತಾನೂ ನಸುನಕ್ಕು. " ಒಳ್ಳಿಯಂದು. ಹಾಗೇ ಆಗಬೇಕು!" ಎಂದು ಕುಸುಮಾಜಿ ಉಬ್ಬಿ ಗುಳುಗುಳು ನಕ್ಕಳು.

" ಕೊಣಿಯಲ್ಲಿ ನಾನೇನೋ ಒಂದನ್ನು ನುಡಿದಾಡಿದರೆ, ಅದನ್ನು ತಂದು ಅರಸನ ಎದುರಿಗೆ ಆಡಿದಿರಲ್ಲ! ದೈವ ಅದರ ಫಲವನ್ನು ನಿಮಗೇಗೆ ಕಣ್ಣಾರೆ ಕಾಣಿಸಿತು. ಆವರಿವರ ಗುಟ್ಟಿನ ಚರಿತ್ರವನ್ನು ಲೋಕಕ್ಕೆ ಹಬ್ಬಿಸಿ ನಗೋಣ ಎಂಬುವರನ್ನು ದೈವವೇ ತಬ್ಬಿ ನಗಿಸುವುದು ಎಂಬ ನುಡಿಗೆ ನೀವೇ ಗುರಿಯಾದಿರಿ, ಅಕ್ಕು!" ಎಂದಳು. ಮುಖಕ್ಕೆ ಸರಗು ಮರಮಾಡಿ ಕೊಂಡು ನಗುವಳು. ಕಂಬದ ಮರಿಗೆ ಹೋಗುವಳು. ಒಡನೆ ಮರಿ

ಯಿಂದ ಜೊರಗೆ ಬರುವಳು. ಗಂಡನ ಎದುರಿಗೆ ನಾಚುತ್ತ ನಗುತ್ತ ನಲ್ಲಿದಾದುವಳು.

ಅರಸ ಕಿಗ್ಗಣ್ಣಿನಿಂದ ನೋಡಿಯೂ ನೋಡದವನನಂತೆ ಆಕೆಯ ಸರಪ ಲೀಲೆಯನ್ನು ರಂಡು ಆಸುದಿಸಿದ. ‘ತಲೆಬಾಗಿ ಕುಳಿತ್ತಿದ್ದವರು ಈಗ ಸುಮಾರು ಬಂತು’ – ಎಂದು ಸಂತೋಷವಟ್ಟು.

ಅಮರಾಜಿ ಸುಮಾರಾಜಿಯರು ಮುಂದೆ ಬಂದರು. ಅರಸನಿಗೆ ತಲೆಬಾಗಿ ನಮಿಸಿದರು. ಕರ್ಬಾಕ್ಕುದಿಂದ ನೋಡುತ್ತೇ, ಲಜ್ಜೆಯಿಂದ ಕೇಳಿದರು :

“ ದೊರೆಯಿ! ಸುತ್ತು ಜನ ಸೇರಿರುವಾಗ ಒಾರ್ಗಿ ಮಾಡಬಹುದೆ?”

ದೊರೆ ಹೇಳಿದ : “ ಇಲ್ಲಿ ಬೇರೆ ಜನ ಯಾರು? ಇರುವರು ನನ್ನ ಸೇವೆಯ ಸ್ತ್ರೀಯರು, ನನ್ನ ರಾಣಿಯರು. ಇರುವವರೆಲ್ಲ ಹುಗಿಸರು, ನಾನು ಒಬ್ಬ ಮಾತ್ರ ಶುರುವ. ಇಲ್ಲಿ ನಿಮಗೆ ಏ ನಾಚಿಕೆ? ಒವ್ವನಾದ ಬಂದು ಕಾಷ್ಯಕ್ಕೆ ನಾನು ಮೆಚ್ಚಿ, ಕರೆದುಕೊಂಡು ತಪ್ಪಿದರೆ, ಅದರಲ್ಲಿ ಏನು ದೊರೆ? ನನ್ನ ಹೆಂಡಿರನ್ನು ನಾನು ಅಷ್ಟುಲಾಗದೇನು? ಇನು ತಪ್ಪಿದ ಕಾರ್ಯವೇ?”

“ ಕುಸುಮಾಜಿಗೆ ಒಂದು ತಂತ್ರವನ್ನು ಹೇಳುತ್ತೇನೇ – ಎಂದು ನಮೃತನ್ನು ಸುಳ್ಳಿಸುಳ್ಳೀ ಕರೆದುದೇಕೆ?”

“ ಅದು ಹೇಗೆ ಸುಳ್ಳಿ? ನಾನು ಮೂಡಿದ ತಂತ್ರದಿಂದ ಕುಸುಮಾಜಿ ನಕ್ಕಳಲ್ಲವೇ, ನೋಡಿ!”

“ ಅಭ್ಯಾ! ಈ ಅರಸನನ್ನು ಮಾತಿನಲ್ಲಿ ನಾವು ಗೆಲ್ಲುವುದು ಸಾಧ್ಯ ವಿಲ್ಲ” ಎಂದು ಅವರು ಇಲ್ಲಿಯೂ ಅರಫನ ಗದ್ದುಗೆಯಿಂದ ಆಚಿ ತಿರುಗಿ, ಕುಸುಮಾಜಿಯ ಬಳಿಗೆ ಬಂದರು.

ಅವಳನ್ನು ಕುರಿತು, “ ತಂಗಿ, ನಿನು ಆಡಿದ ಮಾತ್ರ ಸರಿಯಾಯ್ದು. ನಿನ್ನನ್ನು ನಾವು ಸ್ತುತಿಮಾಡಿದರೆ, ನೋಡಿದೆಯಾ, ನಮಗೆ ಫಲ ಕೂಡಲೆ ಕಾಣಿಸಿತು! ” ಎಂದರು.

“ ಹೋದು. ನಾನು ಯಾವ ಗುಣಜ್ಞ ಯೆಂದು ಸೀನು ನನ್ನನ್ನು ಉತ್ಸಾಹದಿಂದ ಕಿರೀತಿನಬೇಕು! ಬಹು ಗುಣವುಳ್ಳವರು ಸ್ವಾಪು ಗುಣವುಳ್ಳವರನ್ನು ಕೊಂಡಾಡಬಹುದೆ?” ಎಂದು, ಕುಸುಮಾಜಿ.

“ ವಿನೋದಕ್ಕೆ ಹೇಳಿದೆವು, ತಂಗಿ. ನೋಂದುಕೊಳ್ಳಬೇಡ ” ಎಂದರು ಅವರು. “ ನಾನೂ ವಿನೋದಕ್ಕೆ ಹೇಳಿದೆ, ಅಕ್ಕೆ ” ಎಂದೆಂದು ಅವಳು.

“ ಸಾಕು, ಸಾಕು. ಹಂಗಸರಿಗೆ ಎವ್ವು ಮಾತು? ಸೌಜನ್ಯವ ಪ್ರಪಂಚ ಹೇಗೆ ಹೇಗೆದರೆ, ಕೈಪುಟಿದ ಹೊಣ್ಣು ಹಾಗೆ ಕೇಳಬೇಕು. ಪತಿಯಾರಿಗೆ ಸತಿಯೆರು ಸೂಜಿಯು ಹಿಂದಿನ ನೂಲಿನಂತೆ ಇರುವುದಲ್ಲವೇ ಕ್ರಮ? ಸ್ವಾಮಿಯು ಮನ್ನಿಗೆ ಏನು ಮೆಚ್ಚೋ ಸಮಗ್ರ ಅದೇ ಮೆಚ್ಚು ” ಎಂದು ಉಂದ ಅರಸಿಯರು ಅವರ ವಾತನ್ನು ಮುಗಿಸಿದ್ದರು.

“ ಬೆಳಗಿನ ಸಫೇ ಮಾಗಿಯಾತು. ಯೊಷ ಕಾವ್ಯವನ್ನು ಹೇಳಿಯಾಯಿತು. ಏಳಿ, ಅರಸನುಗೆ ಇನ್ನು ಸಿವಾಳಿಯಿಟ್ಟು ದೃಷ್ಟಿ ತೆಗೆಯಿಂಬಣ ” ಎಂದುಕೊಂಡು ಆ ರಾಗಿಯೆರು ಒಬ್ಬಿಬ್ಬರೂ ಒಂದೊಂದೆ ಆಭರಣವನ್ನು ತೆಗೆದು ಸಿವಾಳಿನಿ ಹಾಕಿದ್ದರು ಅದೇ ಒಂದು ಬೆಟ್ಟಿದವ್ಯು ರಾಷ್ಟ್ರಿಯಾಯಿತು. ಆ ರಾಗಿ ಯನ್ನು ಅಲ್ಲಿನ ಸೇವೆಯ ಹೆಣ್ಣುಗಳು ಹೊರೆಕಟ್ಟಿ ಹೊತ್ತುಕೊಂಡು ಹೋದರು.

೧

“ ಮಮತೆಯಿಂದ ಎಲ್ಲರೂ ಒಬ್ಬಿಗೆ ಸೇರಿ ಸಂಭರ್ಮದಿಂದ ಸಿವಾಳಿಸಿದಿರಲ್ಲ. ಅವರೆ ಸುಮಂಸೆ ಕುಸುಮೆ ಇವರ ಒಗಳ ಎಲ್ಲಿಗೆ ಓಡಿಹೊಯಿತು? ಈಗ ಶಾಸೆ ರತ್ನಭಾವದಿಂದ ಹೋರಾಡಿದರು. ಆಗಲೇ ಮಿತ್ರಭಾವದಿಂದ ಒಡಗೂಡಿ ಒಂದಾದರು. ಇದೇನು ವಿಚಿತ್ರ! ಹೇಳುವೆಯೆ, ಪಂಡಿತೆ? ” ಎಂದ ರಾಜ.

“ ಸುಮನಾಜಿಯಲ್ಲಿ ಕುಸುಮಾಜಿಯಲ್ಲಿ ನೋವು ಉಂಟಾಗದು, ಅರಸೆ! ” ಎಂದೆಂದು ಪಂಡಿತೆ.

ಸುಮನ ಎಂದರೆ ಹೂ, ಕುಸುಮ ಎಂದರೆ ಹೂ, ತಜಿ ಎಂದರೆ ಯುಥ್ಫಿ - ಎಂಬುದನ್ನು ತಿಳಿದ ಅರಸನು “ ಹೊದು, ಹೊದು, ಪಂಡಿತೆ. ಖಿಡ್ಗದ ಆಜಿಯಲ್ಲಿ ಸೋವಾಗುವುದಲ್ಲದೆ ಹೂವಿನ ಆಜಿಯಲ್ಲಿ ಆಗದು! ” ಎಂದನು.

పండితే మత్తె హేళిదళు: “ అసురాజయల్లి కచ్చశపుంటు. అమరాజయల్లి కచ్చశవాగము, ఆరసే.”

అసుర ఎందరే రాక్షస, అమర ఎందరే దేవతే, ఆజి ఎందరే యుధ ఎంబుచన్న తిళిద ఆరసు “ హౌదు హౌదు, పండితే. దేవతే గళిగే కదనవిల్ల. ఒందువేళే ఆదరా, అమ బహు వృదు ” ఎందు అవళ జాణ్ణగే మేళ్ళీ, అవళిగే చిన్నాద భూషణాలన్న కొట్టును.

అమరాజ శుమనాజి కుశుమాజయరు తాప్త పండితేగే ఉచితవాద మేళ్ళుగళన్న కొట్టు మన్ని సిదరు. “ ఈ గుణవతియ రాద హెండిర కూడె పురుషోత్తమనాద సీను భోగసామార్జువన్న ఆళు ” ఎందు పండితే హార్షణ్ణి, తన్న స్వాన్స్క్య హోదళు.

ఆరసను హాగే ఆ రాణియరెల్లరన్న సేహిదిద. బుళిక ఆప్సిగే ఏనెన్ని సితోఇ - పండితేయన్న కురితు “ పండితే! నాపు నవ్వు మనేయల్లిష్ట అన్నవన్న ఉండరే ఒళ్ళియచో? అథవా నన్నా హెండిరల్లి ఒట్టుళ మనేగే హోగువుదు ఒళ్ళియచో? సీను కండంతే హేళు ” ఎందను.

పండితే ఎష్టాదరూ ఇంధదరల్లి పండితే. “ ఆరసన మనన్న కుశుమాజయ కడిగే ఎరగితు ” ఎంబుచన్న తిళిదళు. ఆదరా తిళియదవళ హాగే “ ఈ దినద ఉటి తమగే తమ్మ మనేయల్లి ఆగువుదు చెందవట్ల. ఒట్టుళ మనేగే సందరే ఉత్తమ ” ఎందళు.

ఆరసిగే మనస్సిన గెంచేయెన్న తురిసిదహాగాయితు. “ హాగా దరే, యావళ మనేగే హోగబహుదు, హేళు ” ఎంద.

“ ఆహోఇసికొందు విజ్ఞాపిసుత్తేఇనే ” ఎందు ఆ పండితే కపటవాద మోనవన్న ధరిసి, ముగిన మేలే బెరళిట్టు, కణ్ణ నుండి, తలేయన్న ఒందష్టు తూగాడి, యోగిగళ హాగే ధ్వానిసి కణ్ణిరిదు, “ ఒడెయనే, ఈ దిన తావు కుశుమాజయర మనేగే నడెదరే ఖుత్తమ ! ” ఎందళు. “ ఈ దిన నాపు కేళిద హోసకావ్య మూరారింద ఆదుదు. ఇట్టరన్న ఈగతానే మన్నణే మాడిరువే. ఇన్నోట్లిగి

ಇನ್ನೂ ಇಲ್ಲ. ಅವಕ ಮನೆಗೆ ಹೋಗಿ ಅವಳನ್ನು ಮನ್ನಿಸುವುದು ಉಚಿತ ” ಎಂದಳು.

“ಹೊಮು. ಅದೇ ಸರಿ. ಹಾಗೇ ಆಗಬೇಕು ” ಎಂದರು, ಇತರ ರಾಣಿಯರು.

ಅರಸನಿಗೋಡೆಯಲ್ಲಿ ಆನಂದ. ಮುಖದಲ್ಲಿ ವಾತ್ರ ವಿಕಾರವಿಲ್ಲ.

“ ಅಮೃ ! ರಾಯನಿಗೆ ಇಂದು ನಿನ್ನ ಮನೆಯಲ್ಲಿ ಸನ್ಯಾಸ. ಹೋಗು, ಜೀಗ ಹೋಗಿ, ಸಿದ್ಧವಾಡಿಕೊ ! ” ಎಂದಳು ಪಂಡಿತೆ, ಆ ಎಲ್ಲ ಹೆಣ್ಣು ಮಕ್ಕಳ ನದುರಿಗೆ.

ಆ ಸವತಿಯರ ಎದುರಿಗೆ ಈಸುವಾಜಿ ಸಾಜಿದಳು. ಆ ಸವತಿಯೋ, ಆಸರು ಜಾಗೆಯರು. ಅವರಿಗೂ ಆ ತಂತ್ರ ಗೊತ್ತು. ಆದರೂ ಆದನ್ನು ಒಡೆದು ಹೇಳಬೇಕೆಂದು, “ ತಂಗ ! ಹೋಗಿಕ್ಕೆ, ಹೋಗು. ಗಂಡನ ಭೋಜನಕ್ಕೆ ಎಡೆವಾಡುವುದು ಹೆಚ್ಚಿಯು ಭಾಗ್ಯ. ಅದು ನಿನ್ನ ಪಾಲಿಗೆ ಬಂದದ್ದು ನಮೃ ಭಾಗ್ಯ ” ಎಂದು ಹೇಳಿಕೊಂಡರು.

ಕುಸುಮಾಜಿ ಹೊರಡಲು ಆಸುವಾದಳು. ಕೂವಲುಕೋಲನ್ನು ಹಿಡಿದ ಸೇರಕಿಯರು ಪರಾಕು ದೇಹಿದರು :

“ ಗಗನವಲ್ಲಿ ಹೋಗುತ್ತಿದ್ದ ಶ್ಯಾಮರಿಯನ್ನು ತನ್ನ ವಾತಿನ ಜಂಟ್ಯಾಯಿಂದ ತಿರುಗಿಸಿ, ಗೇಯ ವೈಯಲ್ಲಿ ಅಡಗಿದ್ದವಳನ್ನು ನುಡಿಸಿದ ವಕ್ಕಿ, ಬಾ. ಸ್ವರವಾತ್ರದಿಂದ ಆ ಗಳಿಯ ಮೈಯೋಳಿಗಿದ್ದವಳನ್ನು ಗುರುತು ಹಿಡಿದು, ಅವಳನ್ನು ಪ್ರತ್ಯೇಕ್ಕಾಗಿ ಕಂಡ ಹೆಂಡಿರ ಚೂಡಾಮಣಿಯೆ, ಬಾ. ಆ ವ್ಯಂತರ ಕಾಮಿಸಿಯಿಂದ ಕೊಂಡಾಡಿಸಿಕೊಂಡರೂ ಹೆಮ್ಮೆಯಿಂದ ಉಬ್ಬಿ ಹೋಗದ ಅತ್ಯಂತಗಂಭೀರೆ, ಬಾ. ಭರತಚಕ್ರೀಶನ ಮನಸ್ಸನ್ನು ಅಲ್ಲಾಡಿಸಿದ ಅರಸಿಯೆ, ಬಾ. ಶ್ಯಾಂಗಾರವ್ಯಕ್ತಿದ ಕಳಿತ ಹಣ್ಣಿನಂತಿರುವ ಈ ಹೆಣ್ಣಿನ್ನು ಮುಂದೆ ಮನೆಗೆ ಕಳುಹು, ದೊರೆಯೆ. ಹಣ್ಣಿನ ಬಳಿಗೆ ಹಕ್ಕಿ ಹೋಗುವಂತೆ ನೀನು ಹಿಂದೆ ಹೋಗಿ, ಅವಳ ಮನೆಯಲ್ಲಿ ಭೋಜನವಾಡು.”

ಅರಸನು ಅವರ ಪರಾಕಿಗೆ ಸಂತೋಷಪಟ್ಟು, ಅವರಿಗೆ ಚಿನ್ನದ ತೊಡಿಗೆಗಳನ್ನು ಕೊಟ್ಟು ಮನ್ನಿಸಿದನು. ಕುಸುಮಾಜಿ ರಾಯನಿಗೆ ಕೆ ಮುಗಿದು ಬೇಳೊ ಂಡಳು. ರಾಯನು ಅವಳನು ಕಳುಹಿಸಿದ ನೋಟದಲ್ಲಿ

ಬಳ ಅರ್ಥವಿತ್ತು. ಕಟ್ಟಿಗೆಯ ಹೆಣ್ಣುಗಳು “ಗೆಲ್ಲು, ಗೆಲ್ಲು, ನಮ್ಮುರನಿ!” ಎಂದರು. ಕುಸುಮಾಚಿ ತನ್ನ ಪತಿಯ, ಪಂಡಿತೆಯ ಕೃಪಾಯಿವ ತಂತ್ರವನ್ನು ತಿಳಿವರೂ ಅದನ್ನು ಕುರಿತು ಉಸಿರೆತ್ತದೆ ನಲಿಯುತ್ತ ಮೊರಟಜು. ಓಳಗ ಸಾರೆಯ ಬಾಗಿಲಲ್ಲಿ ಚಾಮರ ಹಾವುಗೆ ಗಂಡಿ ಎಲೆ ಆಡಿಕೆ ಚೀಲಗಳನ್ನು ಹಿಡಿದ ಹೆಣ್ಣುಗಳು ಎದುರಾದರು. ದೇವತೋಕದ ಹೆಂಗಸು ನರಜೋಕಕ್ಕೆ ಇಳಿಯವಂತೆ ಮೆಟ್ಟಲುಗಳನ್ನು ಇಳಿದು, ಕುಸುಮಾಚಿ ತನ್ನ ಮನೆಗೆ ನಡೆದಳು.

ಕೃತಿಯನ್ನು ಗಾಯನವಾಡಿವ ಗಾಯಕಿಗೆ ಸನ್ಕೃಸಮಾಡಿಯಾಯಿತು. ಓಳಗಕ್ಕೆ ಬಂದಿದ್ದ ರಾಷ್ಟ್ರೀಯಕಲ್ಲ ರಾಯನ ಅಪ್ಪಣಿಯನ್ನು ಪಡೆದು ಹೊರಟರು. ಕಾವಲುಕೋಲು ಖಿಡಿದ ಸೇವಕಿಯರು “ಈ ರಾಣಿ! ಈ ರಾಣಿ! ಈ ದೇವಿ! ಆ ದೇವಿ!” ಎಂದು ವರಂಕು ಹೀಳುತ್ತಿದ್ದರು.

ಉಪ್ಪರಿಗೆಯಂದ ಇಳಿದು ಬರುವಾಗ “ಇವಳ ಸೋದು! ಆವಕ ಸೋದು! ಇಂದಿನ ಕಾರ್ಯವ ಕನಿಗಳು ಇಷ್ಟರನ್ನು ಸೋದು!” ಎಂದು ಸುತ್ತಿನವರು ಅಡುವುದನ್ನು ಕೇಳಿ, ಅವುತ್ತಾಚಿ ಸುಮನಾಚಯರು ನಗುತ್ತ ನಡೆದರು. “ಹಾಚು, ಹೋದು. ಅರೆಸನ ತೋಳನ್ನು ಹೊದೆದು ಬಂದವರಿಗೆ ನಗುವಲ್ಲದೆ ಮತ್ತೀನು?” ಎಂದು ಎಲ್ಲರೂ ಪರಿಷಾಸ ಮಾಡುತ್ತೂ ಮೆಟ್ಟಿಲ್ಳಿದು ಹೋದರು.

೫

ಅಂದಿನ ಬೆಳಿಗನ ಓಳಗ ಮುಗಿಯಿತು. ಉಳಿಗದ ಹೆಣ್ಣುಗಳು ಅವರೂ ಅಶ್ಲೀಂದ ಕಾಲುತೆಗೆದರು. ಅರೆಸನು ತಾನು ಒಜ್ಜನೇ ಆದನು.

ಇದುವರೆಗೆ ತನ್ನ ಅಷ್ಟು ಮಂದ ಹುಡಿತೊಂದಿಗೆ ಲೇಳಿಯಂದ ಲಭ್ಯೀಯಂದ ಆಡಿದ ಮಾಡಿದ ಆ ಸಂಭ್ರಮ ಈಗ ಎಲ್ಲಹೊಳಿಯಿತು? ಗದ್ದಿಗೆಯಲ್ಲಿ ಆಸನ ಹಾಕಿ ಕುಳಿತು, ಕಣ್ಣಾಟ್ಟಿ, ಹತ್ತುಸಾವಿರ ಕಾಲ ತಪಸ್ಯವಾಡಿದ ಮುಸಿಯಂತೆ ಧ್ಯಾನದಲ್ಲಿದ್ದಾನೆ!

ದೊರೆಯು ‘ಹೋಗು’ ಎಂದರೆ ಹೋಗಿ, ‘ಬಾ’ ಎಂದರೆ ಬರುವ ಸೇವಕರ ಹಾಗೆ - ಅವನ ಇಂವಿಯಗಳು ಅವನು ಹೇಳಿದಂತೆ ಕೇಳುತ್ತಿದೆ.

ಗಾಳಿಪಟವನ್ನು ಬೇಕಾದಾಗ ಅಡಿಸಿ, ಸಾಕಾದಾಗ ಸುರುಳಿ ಸುತ್ತುವವನ ಹಾಗೆ – ಜಿತ್ತುವನ್ನು ಹೊರಗೆ ನೂಕಿ ಅಡಿಸಲೂ ಬಲ್ಲ, ಒಳಗೆ ಎಳೆದು ಏಕವಾಗಿಸಲೂ ಬಲ್ಲ.

ಒಮ್ಮೆ ಹೊಳೆದು ಹೊರಗೆ ಕಣ್ಣಿಕ್ಕೆ ಸೇವಕರಿಂದ ವೈಗೆ ಕೆಲಸವನ್ನು ಕ್ಯಾಕೊಳ್ಳುವನು; ಇನ್ನೊಮ್ಮೆ ಒಳಗೆ ಕಣ್ಣಿಕ್ಕೆ ಆತ್ಮನಿಗೆ ಕರಣೀಂದ್ರಿಯಗಳ ಸೇವಯನ್ನು ಕ್ಯಾಕೊಳಿಸುವನು. ಇಂದ್ರಿಯಸುಖವನ್ನು ಹೊರಗೆ ಭೋಗಿಸುವನು; ಅತೀಂದ್ರಿಯ ಸುಖವನ್ನು ಒಳಗೆ ಭೋಗಿಸುವನು.

ಇತರರ ಹಾಗೆ ಮೃಯನ್ನು ಒಣಗಿಸಿ ಮಾಡುವ ಬಾಧ್ಯತವನ್ನು ಅದು ಎಂಥ ತಪಸ್ಸು? ಈತನ ಹಾಗೆ ಮನಸ್ಸನ್ನು ದಂಡಿಸಿ ಕರ್ಮವನ್ನು ಒಣಗಿಸುವ ಈ ತಪಸ್ಸೇ ತಪಸ್ಸು! ಹೆಚೆರು ಬೇಡವೆಂದು ಅವರನ್ನು ತೊರೆಯುವುದು – ಅದು ವ್ಯವಹಾರದ ಬ್ರಹ್ಮಚರ್ಯಾರ್ಥ! ಜಿತ್ತುವನ್ನು ಆತ್ಮಸಲ್ಲಿ ನಿಶ್ಚಲವಾಗಿ ಸಿಲ್ಲಿಸುವ ಇದು — ನಿಶ್ಚಯಬ್ರಹ್ಮಚರ್ಯಾರ್ಥ!

“ನಾನು ಆತ್ಮ, ಇದು ದೇಹ. ನಾನೇ ಸುಜ್ಞಾನಿ, ಈ ದೇಹ ಅಜ್ಞಾನಿ” ಎಂದು ತಿಳಿದು, ಜ್ಞಾನದ ಕಣ್ಣಿನಿಂದ ಆ ರಾಯನು ತನ್ನ ದೇಹಮೊಳಗಿದ್ದ ಆತ್ಮನನ್ನು ನೋಡುತ್ತಿದ್ದನು. ಮೊದಲು ಒಂದು ಸಲ ‘ದೇಹ ಬೇರೆ, ಆತ್ಮ ಬೇರೆ’ ಎಂದು ತನ್ನ ಎದೆಯಲ್ಲಿ ಸ್ತುರಿಸಿದನು. ಅದು ಮತ್ತೆ ಮರಿಯಾಗಿ, ದೇಹವನ್ನು ಮರಿತು, ತನ್ನ ಆತ್ಮವನ್ನು ಮರಿತು ತಾನು ಕಂಡನು.

ಆ ರಾಜ ಆ ಮನೆಯಲ್ಲಿ ಇದ್ದ, ಆ ಗದ್ದಗೆಯಲ್ಲಿ ಇದ್ದ, ಆ ದೇಹದಲ್ಲಿ ಇದ್ದ — ಎಂದು ಯಾರು ಹೇಳಿದರೂ ಅವನು ಮನೆಯಲ್ಲಿಲ್ಲ, ಗದ್ದಗೆ ಯಲ್ಲಿಲ್ಲ, ಮೃಯಲ್ಲಾ ಇಲ್ಲ! ತನ್ನ ಆನುಸಮಾದ ಆತ್ಮದಲ್ಲಿ ಆಗ ತಾನು ಲೀನನಾಗಿದ್ದನು!

ಭಾಗ ಎರಡು: ಆ ಅಕ್ಷನ ತಂಗಿ

೧

ಅರಸನು ಹೀಗೆ ಧ್ವನಿತಪ್ಪರನಾಗಿ, ತನ್ನ ಹೊರಗಿನ ಲೋಕವನ್ನು ಮರೆತು, ತನ್ನ ಲ್ಲಿ ತಾನು ಲೇನನಾಗಿ ಇರುವಾಗ — ಹೊತ್ತನ್ನು ಸೂಚಿಸುವ ಅರಮನೆಯು ಗಡಿಯಾರದ ಶಂಬ ಶಬ್ದಮಾಡಿತು. ದೊರೆ ಆ ಶಬ್ದವನ್ನು ಕೇಳಿದ ಕೂಡಲೇ, ಮನಸ್ಸಿನಲ್ಲಿ ತಾನು ಧ್ವನಿಸುತ್ತಿದ್ದ ಜಿನದೇವರಿಗೆ ಪರಮ ಭಕ್ತಿಯಿಂದ ಪೂರ್ಜವನ್ನು ಮುಗಿಸಿ, ಕಣ್ಣಾಬಿಟ್ಟಿನು. ಅರಸನಿಗೆ ಧ್ವನಿದಿಂದ ಎಚ್ಚರವಾದುದನ್ನು ಕಂಡು, ಕಟ್ಟಿಗೆಯ ಹೆಣ್ಣಾಗಳು “ ಜಯ ಜಯಾ ! ” ಎಂದು ಫೋನಿಸಿದರು. “ ಮುನಿಗಳ ಉಟಕ್ಕೆ ವೇళೆಯಾಯಿತು, ಸ್ವಾಮಿ ! ” ಎಂದು ಸೇವಕಿಯರು ವಿಜ್ಞಾಪಿಸಿಕೊಂಡರು. “ ಜಿನಿಧ್ದ ! ನಿರಂಜನಿಧ್ದ ! ಕರಣ ” ಎಂದು ಕೊಳ್ಳತ್ತ ದೊರೆಯು ಗದ್ದಗೆಯಿಂದ ಎದ್ದನು.

ಚಿನ್ನುದ ಬೆಟ್ಟಿನನ್ನು ಏಂ ಅಲ್ಲಿ ತಪಸ್ಸಿಮಾಡುತ್ತಿದ್ದವನು ಭಾಮಿಗೆ ಇಂದು ಬರುವ ಹಾಗೆ — ಆ ಆತ್ಮರಸಿಕನಾದ ರಾಯನು ತನ್ನ ಹೊನ್ನು ಉಪ್ಪರಿಗೆಯಿಂದ ಕೆಳಗೆ ಇಳಿದನು. “ ವಾದಾವಧಾನ ! ಎಚ್ಚರಿಕೆ ! ಆತ್ಮಕೆ ! ” ಎಂದು ಕಟ್ಟಿಗೆಯ ಹೆಣ್ಣಾಗಳು ದಾರಿತೋರಿದರು.

ಉಪ್ಪರಿಗೆಯಿಂದ ಇಳಿದವನು, ಎಂದಿನ ಹಾಗೆಯೇ ದಾರಿಯಲ್ಲಿ ಆ ಮಾರ್ಗವಾಗಿ ಬರುವ ಜ್ಯೇನಮುನಿಗಳನ್ನು ಎದುರುನೋಡುತ್ತ ನಿಂತನು. ಸ್ವಲ್ಪಹೊತ್ತಿನಲ್ಲಿಯೇ ಕೆಲವರು ಉತ್ತಮರಾದ ಮುನಿಗಳು ಬಂದರು. ರಾಯನು ಅವರನ್ನು ನಿಲ್ಲಿಸಿ, ಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ತನಗಾಗಿ ಮಾಡಿ ಸಿಧ್ಧವಾಗಿದ್ದ ಉತ್ಕುಳಧ್ವನಿವನ್ನು ಅವರಿಗೆ ಉಣಿಸಿದನು. ಅವರು ತೃಪ್ತರಾದ ಮೇಲೆ, ಅವರನ್ನು ಕಳುಹಿಸಿಕೊಟ್ಟು, ತಾನು ಕುಶಮಾಜಿಯ ಮನೆಗೆ ಬಂದನು.

ಕುಸುಮಾಜಿಗೆ ಬಬ್ಬಳು ತಂಗಿ. ಅವಳ ಒದನೆ ಹಾಟ್ಟಿದವರು. ಹೆಸರು - ಮಂಕರಂದಾಜಿ. ಇನ್ನೊಂದು ಅರ್ಥವರುಪಕ್ಕೆ ಪ್ರಯತ್ನಿಂಬುವುದು ಎಂಬ ಹಾಗಿರುವ ಕಸ್ಯೆ. ಚೆಲುವೆ. ಜಾಹೆ.

ಇವರು ಶೈಂಗಾರದ ಮಂಗಲಪ್ರಸ್ತಾವಣಿನ್ನು ಕೆವಿಯರ ಕ್ರೀಯಾಲ್ಯಿ ತೆಗೆಯಿಸಿಕೊಂಡು ಬಂದು, ಶೋಟ್ಟಿಯಲ್ಲಿ ತೂಗುಮಂಡಿದೆ ಇಲ್ಲಿದಾದು ತ್ರಿಷ್ಠು ಭಾವನನ್ನು ನೋಡಿದಳು. ಗಳತಿಯ ಕ್ರೀಯಾಲ್ಯಾಡ್ ಚಿನ್ನಿದ ಕಟ್ಟಿಯನ್ನು ತಾನು ಎತ್ತಿಕೊಂಡು, ಅದಕ್ಕೊಳಗಿನ ಚಂದನ ತಾಂಬಾಲ ಅಕ್ಕತೆಗಳನ್ನು ತನ್ನ ಕೊಮುಲವಾದ ತೋಳನ್ನೇ ಸೀಡಿ ಭಾವಣಿಗೆ ಕೊಟ್ಟಳು. ಅರಸನು ಅದನ್ನು ಪ್ರೀತಿಯಿಂದ ಸ್ವೀಕರಿಸಿದನು.

“ಅನುಕೂಲವಾಗಿದೆ. ಭೋಜಸಕ್ಕಿನ ನಮ್ಮ ಮನೆಗೆ ಬಾ, ಭಾವಾಜಿ” ಎಂದು ಮಂಕರಂದಾಜಿ ಕರೆದಳು.

ಅದಕ್ಕೆ ರಾಯನು ನಗುತ್ತ, ನಾದುಗಿಯನ್ನು ಕುರಿತು “ಈಗ ಸೀನು ಸಿನ್ನ ಮನೆಗೆ ಕರೆದರೆ, ನಾನು ಬರುತ್ತಾಮು ಉಚಿತವೇ? ಇನ್ನೊಂದು ಅರ್ಥವರ್ಣ ಆದನೇಲೆ ಕರೆದರೆ, ಬರುತ್ತೀನೇ. ಹೊಗು” ಎಂದನು.

“ಅಕ್ಕಾಚಿಯವರ ಮನೆಗೆ ಏಕು, ಎಂದು ನಾನು ಹೇಳಿದರೆ — ಇದೇನಿದು ಸಿನ್ನ ತಕ್ಕು ವಾತು?”

“ತಕ್ಕು ಯಾದದು ಸ್ನೇಹಿ. ಸಿನ್ನ ಮನೆಗೆ ಬಾ ಎಂದು ಕರೆದೆಯೀ ಹೊರತು, ಸಿನ್ನ ಅಕ್ಕನ ಹೆಸರು ಹೇಳಿದರು?”

“ಅಕ್ಕನ ಹೆಸರನ್ನು, ಅಕೆ ಸುಕ್ಕಿಳು ವಡೆದರೆ, ಆ ಮಕ್ಕಳು ಮುಂದೆ ಹೇಳುವರು. ಅದಕ್ಕೂ ನಾಗೂ ಏನು ಸಂಬಂಧ? ಸಾಕೇಳು. ಸಿಕ್ಕಿದ ವಾತು ಬೇಡ.”

“ಎಲಾ! ಸಾಕೇಳು, ಸಲಹೇಳು ಎಂದು ಆಗರೇ ಆಕರ್ಷಣವಾಡ ತೊಡಗಿದಳಲ್ಲ! ಅಬ್ಬಾಬ್ವಾ! ಏನು ಕಾತರವೋ ಈಕೆಗೆ!”

“ಆ ಕಾತರ ಗೀತರ ಎಲ್ಲಾ ನಿಮಗೆ ಗೊತ್ತು, ಸಿಮ್ಮ ರಾಣಿಯರಿಗೆ ಗೊತ್ತು. ಆ ಸುದ್ದಿಗಿಡ್ಡಿ ನಮಗೇನು ಗೊತ್ತು? ವಾತು ಸಾಕು. ಭೋಜನಕ್ಕೆ ಏಳು, ಭಾವಾ.”

“ ಸರಸಗಳನ್ನು ಅತಿಮಾಡುವುದು ಸರಿಯಲ್ಲ ” ಎಂದು ನೆನೆದು, ರಾಯನು ಅವುಕ್ಕೆ ಮಾತು ಮುಗಿಸಿ ಎದ್ದನು. ಮಿನುಗುವ ರತ್ನದ ಪಾಡರ್ಕ್ಕೆ ಗಳನ್ನು ಮೆಟ್ಟೆ ಕುಸುಮಾಚಿಯರ ಅಂತಃಪುರಕ್ಕೆ ನಡೆದನು. ಹೋ ಇಷ್ಟ್‌ಕಡೆಗೆ ದುಂಬಿ ಹೋಗುವ ಹಾಗೆ, ಅರಸನು ನಾದುನಿಯೊಡನೆ ಉಲ್ಲಾಸದಿಂದ ಮಾತನಾಡುತ್ತ ನಡೆದನು.

“ ದೋರೆ ಬರುತ್ತಿದ್ದಾನೆ ” ಎಂದು ಸೇವಕಿಯರು ಓಡಿಹೋಗಿ ಹೇಳಿದರು. ಹೇಳಿದ್ದೆ ತಡ, ಕುಸುಮಾಚಿ ತನ್ನ ಸಖಿಯರ ಸುತ್ತಿನಲ್ಲಿ ಸಡಗರದಿಂದ ತಾನೇ ಎಮಾರಾಗಿ ಬಂದಳು. ಆಕೆಯ ದೇಹದ ಸೌಗಂಧಕ್ಕೆ ಸೋತು, ದುಂಬಿಗೆ ರೈಂಕರಿಸುತ್ತ ಆಕೆಯನ್ನು ಹಿಂಬಾಲಿಸಿದುವು. ಅಂಗಾಂಗಗಳಲ್ಲಿ ತುಂಬಿವ ಹೋಸ ಶ್ರೀಂಗಾರ. ಕೈಯಲ್ಲಿ ರತ್ನದ ಅರತಿ. ಬಂದವಳಿ ಕುಸುಮಾಚಿ, ಅರತಿ ತಂದವಳಿ, ಅರಸನಿಗೆ ಅರತಿ ಎತ್ತಿದಳು. ಅರತಿಯ ಬಿಳಕಿನಲ್ಲಿ ಅವಳ ಮುಖಕಾಂತಿ ಇನ್ನುಷ್ಟು ಚೆಲುವಾಯಿತು. ಅರತಿ ಆದಮೇರೆ ಅರಸನ ಕಾಲಿಗೆ ತಲೆಮುಟ್ಟಿ ಎರಗಿದಳು. ಆ ತಲೆ ತನ್ನ ಕಾಲಿಗೆ ಸೋರುವ ಮೇದಲೇ ಅರಸನು “ ಹಾ ! ಹಾ ! ” ಎಂದು ತಡೆದು ಶ್ರೀತಿರ್ಯಿಂದ ಅವಳನ್ನು ಎಬ್ಬಿಸಿದನು. ಮುಂದೆ ಏಕೊಂಟು ಮಾರು ದೂರ ಕ್ಕೆಹಿಡಿದು ನಡೆಸಿಕೊಂಡು ಹೋಗಿ, ಕುಸುಮಾಚಿ ಕೈಮುಟ್ಟಿ ಗಂಡನ ಪಾದಗಳನ್ನು ತೊಳಿದಳು. ತನ್ನ ಉಟ್ಟಿ ದುಕೂಲದ ಸೆರಗಿಸಿದ ಪತ್ತಿಯ ಪಾದಗಳನ್ನು ಒರಸಿದ್ದು.

ಅರಸನು ಅಂತಃಪುರವನ್ನು ಪ್ರವೇಶಿಸಿದನು.

೭

“ ಅಕ್ಕಾ ! ಭಾವ ಬಂದ ನಮ್ಮ ಮನೆಗೆ ! ದೇವಿ, ಗದ್ದುಗೆ ಹಾಕು ! ಭಾವನಿಗೆ ಮನ್ನಣಿ ಮಾಡು ! ” ಎಂದು ಅಲ್ಲಿದ್ದ ಅರಗಳಿ ಕಾಗಿತು.

“ ಓಹೋ ! ಇವನೇಯೋ ಅಮೃತವಾಚಕ, ಕುಸುಮಾಚಿ ? ” ಎಂದು ಅರಸನು ಪ್ರತ್ಯಿಸುತ್ತ, ಸೂರ್ಯನು ಪೂರ್ವದ ಬೆಟ್ಟವನ್ನು ಏರುವ ಹಾಗೆ, ಆಕೆ ಇಟ್ಟಿ ಗದ್ದುಗೆಯನ್ನು ಹತ್ತಿ ಕುಳಿತನು.

“ಬಂದೆಯೂ ಭಾವ ! ಬಂದೆಯೂ ಸುಸ್ವಭಾವಾ ! ಸತ್ಯಂದೆಯೂ ಸುಗುಣಸ್ವಭಾವಾ ! ಬಂದುದು ಈಸು ಮಹಾಸುಭಾವಾ ! ” ಎಂದು ಕೂಗಿತು, ಆ ಮುದ್ದಿನ ರಾಜಕೀರ್ತ.

“ ಹೈಮುವಾಗಿದ್ದೀರ್ಯಾ, ಭಾವಾಜಿ ? ಆಕ್ರೋಧ್ಯಾನಾಗಿದ್ದೀರ್ಯಾ, ಭಾವಾಜಿ ? ಆಗಾಗ್ಗೆ ಈ ಮನೆಗೆ ಬರುತ್ತಿರು, ಭಾವಾಜಿ. ಬಡವರನ್ನು ಮರೆಯಬೇಡ. ಏನು, ರಾಜ್ಯಕ್ಕೆ ನಾನೇ ಒಡೆಯ ಎಂದು ಗವರ್ನೇನು ? ನಮ್ಮಕ್ಕೆನ ಅರಮನೆಗೆ ಆಗಾಗ ಬರುವುದಿಲ್ಲ ಏಕೆ ? ಈಗ ಬಂದಿದ್ದೀರ್ಯಾಲ್ಲ ; ಅದು ಹೇಗೆ ಹೋಗುತ್ತೀರ್ಯಾ, ಸೋರಾತ್ಮೇನೆ. ಹಗ್ಗದಿಂದ ಸಿನ್ನ ಕುಲು ಕಟ್ಟಿಹಾಕಿಬಿಡುತ್ತೀನೆ ” ಎಂದಿತು, ಗಳಿ.

ರಾಜನಿಗೆ, ಅದರ ಮಾತು ಕೇಳಿ ನಗು ಬಂತು.

“ ನಗುವಲ್ಲವೇ ನಿನಗೆ ! ನಮ್ಮ ಅಕ್ಕನ ಪ್ರಾಣವನ್ನು ನೂರಿಗೊಂಡು, ಅವಳ ಹತ್ತಿರ ಬಂದಿರದೆ, ದೂರದಲ್ಲಿದ್ದೀರ್ಯಾಲ್ಲವೇ ! ಈಗ ನಿಕ್ಕಿದ್ದೀರ್ಯಾ, ಇರಲಿ. ನಮ್ಮಕ್ಕೆನ ತಲೆಯಲ್ಲಿ ಉದ್ದಾವಾದ ಅಲೆಯಲೆ ಕೂಡಲ್ನ ಕಳ್ಳಿರುಡೆ, ಅವಳ ಕೊರುಲವಾದ ತೋರುಗಳೆಂಬ ಪಾಶಗಳೂ ಇನೆ. ಅದು ಹೇಗೆ ತಪ್ಪಿಸಿಕೊಂಡು ಹೋಗುತ್ತೀರ್ಯಾ, ಸೋಡುತ್ತೀನೆ.

“ ಒಳ್ಳಿಯ ವಾತಿನಲ್ಲಿ ಹೇಃತ್ತೀನೆ, ಕೇಷು. ನಮ್ಮ ಅಕ್ಕನ ಹತ್ತಿರ ವೈಸೋರಂಕಿ ಕುಳಿತಿದ್ದೀರ್ಯಾ, ಸರಿ. ಹಾಗಲ್ಲಿದೆ, ಏನಾದರೂ ಎದ್ದು ಹೋಗುವೆನೆಂದರೆ, ನಮ್ಮಕ್ಕೆನ ಕಡೆಗಳ್ಲಿನ ಕಾಂತಿಯ ಬೆಳ್ಳಿಯ ಸಂಕೋಳಿ ಗಳನ್ನು ಇಕ್ಕಿಸಿಬಿಡುತ್ತೀನೆ. ಜೋರೆ !

“ ಆಹಾ ! ನಂಧು ಪುಜರದಲ್ಲಿ ಇದ್ದೀನೆ, ಸಿನ್ನ ಕೈಲಿ ಏನೂ ಆಗುವುದಿಲ್ಲ, ಎಂದುಕೊಳ್ಳಬೇಡ. ಸೀನೇನಾದರೂ ಹೋಸವಾಡಿ ಇಲ್ಲಿಂದ ಎದ್ದೀರ್ಯಾ, ನಮ್ಮ ಅಕ್ಕನ ದೇಷದ ಕಾಂತಿಯ ಚಿನ್ನದ ಪಂಚರದಲ್ಲಿ ನಿನ್ನನ್ನ ಕೂಡಿಹಾಕಿಸಿಬಿಡುತ್ತೀನೆ ! ”

“ ಇದೆಕೆ, ಅನ್ನತವಾಚಕ, ನನ್ನ ಮೇಲೆ ಇಷ್ಟ ಕೊಷ ನಿನಗೆ ? ನಿಮ್ಮ ಅಕ್ಕನಿಗೆ ನಾನೇನು ಕಣ್ಟ ಕೊಟ್ಟಿ ? ಶಿಷ್ಟರು ಎಂದು ನಿಮ್ಮ ಮನೆಗೆ ನಾನು ಬಂದರೆ, ಸೀವಿಷ್ಟರೂ ದುಷ್ಪರ ಹಾಗೆ ಆಡುತ್ತೀರಲ್ಲ ! ” ಎಂದ, ಅರಸೆ.

గళి హేళితు .

“ నోహాయితే, భావాటి? ” నమ్మి తచ్చున ఆఘరదల్లి సంజీవీ నేడ ఆశ్చర్యత ఇదే.. ఆదన్ను సవిచు జీవసిద్ధియెన్ను పడేపు, జీల్లీ ఇరు.

“ భావా! ననగే వసుచల్లి నేరిఛెహణ్ణులుంటు. నినగే నచ్చు తచ్చున ముబుదల్లీ నేరిఛెహణ్ణు లుంటు. నాన్న ఆదన్ను అల్లీ రుష నోఇటుక్కునే. సేను ఇశ్వన్న జీల్లీ రుటినోఇషుత్త జీల్లీ ఇల్లు.

“ భావా! నమ్మి తచ్చున నేడు — తదే ఖండకచేశ. ఆచల ముడి— అదే కుంతళ దేశ. కణావే కణాష్టుకదేశి.. వ్యోయు సువాసనే ఎంచు కాంత్రీరదేశ. ఈ దేహం దేశగాన్ను ఆశువుదూ బిట్టు, నినగే జో దేశగళ గొండవెంటేశ, భావ!

“ భావా! కృథాంగియాదవళ, రుటెవనెషువఁ, లావణ్యరసద తుంబుహోళ జీల్లీరుపాగ — వస్తే ఇచ్చి జుల్లీచ్చి ఆడి; కూతురద చీసిలన్ను తురిపిసేంట్లుండి, హోగుబుసుచే, ఘంచక!

“ ఇదిష్టే అల్లుడి, భావా, ఈ వ్యాసిసిలు ముబుదల్లి, ఒంచు జీసుతుష్టుద కొండ లుంటు. ఆచరి, సేను జ్యేష్ఠనల్లునే!.. జ్యేష్ఠరాజు సమగ్ర జీసు సిషిద్ధు! వ్యాప, ఏసు వ్యాచువుచు! ”

ఆరసను నేక్కున్నా.. “ ఈ వ్యాపుగళిల్ల గళియే యైవిచెనేయెల్ల. యోరో హెణ్ణు విసోఇదచ్చుగి ఇదక్కే ఈ వ్యాపున్నెల్లి కల్పిసిరచించు. ఇన్ను యారు? ఈ వ్యాపు ఈ సరస కల్పిసిరచించుచే— ఈ నుదుస్తియే ఇరచేశు. ఇదు నిజవాగియున్ ముఖరుచేయి— తంత్రమే ” ఎందుకొండ.

ఆరసన్ను ఆవళ జాణ్ణు కండు ఆతిరంపువాద మేట్టికేయాయితు. ఆవళన్ను బిగివష్టుబేశు ఎందు వునస్తియుతు.

“ కరిదరె, బదువుదిల్ల. ఇదకొన్నంద్లు తంత్రవ్యాపోణిణి.. ” ఎందుకొండు, .. “ ముకరుండూజి! ఆ గిళి ఏక్కు చెన్నాగి

ಮಾತನಾಡುತ್ತಿದೆ, ಸೋಡು. ಎಲ್ಲಿ, ಅವನ್ನು ಇಲ್ಲಿ ತಂದುಕೊಡು” ಎಂದ.

ಕುಸುಮಾಜಿ ಗಳಿಯನ್ನು ಲಕ್ಷ್ಯಕೊಂಡು ಬಂದಳು. ರಾಜ ಅವರನ್ನು ಹಿಡಿದು, ಬಿಗಿಯಾಗಿ ಬಿಗಿದಪ್ಪಿಕೊಂಡು. ಬಿಡಿಸಿಕೊಳ್ಳುವುದಕ್ಕೆ ಅವಳು ಅಶ್ವಿತ್ವ ಒಲೆದಳು. ಅರೆಸಿಡಲಿಲ್ಲ. ಮುತ್ತುಕೊಟ್ಟಿ. ಕೊರಳಿಗೆ ಈಂತ ಮಾತೀಯನ್ನು ಸುತ್ತಿದೆ. “ಮೆಚ್ಚಿದೆ, ಮರಹಂದೆ!” ಎಂದು ಬಿಟ್ಟೆ.

ಕುಸುಮಾಜಿ ಸಾರ್ಥಕ ಸೋಡಿದಳು. “ದೇವರು ಈ ಹೆಚ್ಚಿಗೆ ಏನೆಂದು ಮೆಚ್ಚಿದಿರಿ!” ಎಂದಳು.

ರಾಜ ತಲೆಮಾಗುತ್ತೆ “ಸಿಮ್ಮೆ ತುಕ್ಕವೆಲ್ಲ ಸನಗೂ ಗೊತ್ತೆ. ಈ ಗಳಿಗೆ ಈ ಹೊಸನುಮತಗಳನ್ನು ಕಲಿಸಿದಳು ಈ ಮರಹಂದಾಜಿ ಅಲ್ಲಿನೇ? ಇದೂ ಇಂತನಕ್ಕೆ ಸಷ್ಟು ಮೆಚ್ಚಿಕೆ ಸೂಚಿಸಿದೆ, ಅಷ್ಟೇ” ಎಂದು.

ಕುಸುಮಾಜಿ ತಂಗಿಯನ್ನು ಕುರಿತು ಹೇಳಿದಳು. “ಅಯಿತೇ, ತಂಗಿ! ನಾನು ಆಗಲೇ ಬೇಡವೆಂದು ಎಷ್ಟು ಹೇಳಿದೆ! ಸೀನು ಕೇಳಲಿಲ್ಲ. ಬೀಸಿದ ಗಳಿಯ ಗುರುತನ್ನು ಕಾಣುವ ಸೀನ್ನು ಭಾವನ ವಹಿರ ಸೀನು ವಾದವಾಡಿದರೆ, ಗೆಷ್ಟುಹಾಗೆಯೇ!” ಎಂದಳು.

ಅನಂತರ ರಂಗನ ಕಡೆ ತಿರುಗಿ, “ನಾನು ಆಗ ಉಪ್ಪರಿಗೆಯಿಂದ ಇಲ್ಲಿಗೆ ಬಂದಾಗ, ಸೀನ್ನು ಬಂಪಿರೆಂಬ ವಾತೀಯನ್ನು ಕೇಳಿದಳು. ಆವೇಲೆ ಗಳಿಗೆ ಏನೋ ಹೊಸ ಮರಹು ಹೇಳಿಕೊಡುತ್ತಿದ್ದಳು. ‘ಏನು ಹೇಳು ತ್ವಿದ್ದಿರ್ಯಿ, ತಂಗಿ?’ ಎಂನೆ. ‘ಅಕ್ಕೆ, ಇಂದು ಭಾವಾಜಿ ನಮ್ಮ ಮನೆಯನ್ನು ಹೊಕ್ಕಾಗ ಈ ಗಳಿಯಿಂದ ಸರಸವಾಡಿಸುತ್ತೇನೆ’ ಎಂದಳು. ‘ಬೇಡ, ತಂಗಿ. ಸಿನ್ನ ಭಾವನನ್ನು ಜಯಿಸುವುದು ಸಾಧ್ಯವಿಲ್ಲ. ನನ್ನ ಮರಹು ಚೇಳು’ ಎಂದು ಎಷ್ಟು ಹೇಳಿದರೂ ಕೇಳಿದೆ, ಹತಹಿಡಿದಳು. ನಾನು ಅರಗಿಲಿಯನ್ನು ಕೊಡು ಎಂಸರೆ, ಎತ್ತಿಕೊಂಡು ಎಡೆಬಿಟ್ಟಿಳು. ಅವಳನ್ನು ಹಿಡಿಯಿರಿ, ಎಂದು ಸಬ್ಲಿಯರನ್ನು ಅಟ್ಟಿದರೆ, ಹಿತ್ತಿಲಕಡಿಗೆ ಓಟಬಿಟ್ಟಿಳು. ‘ಸರಿ, ಈಗ ಇವಳಿಡನೆ ಆಟಕ್ಕೆ ಮೇಳಿಯಿಲ್ಲ’ ಎಂದು ನಾನು ನನ್ನ ಮನೆಕೆಲಸದಲಿದು ಬಿಟ್ಟೆ. ಅವಳು ಅರಗಿಲಿಗೆ ವಾತು ಕಲಿಸಿ, ಸಂಭೃಮದಿಂದ

ಮತ್ತೆ ಒಳಗೆ ಬಂದಿರು. ಇನ್ನು ಕಲಿಸಿದ ವಾತನ್ನು ನಾನು ಈ ಮೊದಲು ಏನಾವರೂ ಕೇಳಿದ್ದೀನುವರೆ, ಸಿನ್ನ ಮೇಲಿನ ಅಣೆ! ” ಎಂದರು.

“ ಅಯ್ಯೋ! ಈ ಹುಡುಗಿ ಸಾಮಾನ್ಯ ಎಂದುಕೊಳ್ಳಬೇಕಿ. ಇನ್ನೊಮ್ಮೆ ತುಂಬ ಕುಟೀಲ ಕಲಿತಿದ್ದುಳ್ಳಿ ” ಎಂದು ತಂಗಿಯನ್ನು ಕುಂತು ಕುಚುವಾಗೆ ಎಂದಳು.

“ ಸಿನಗೂ ಸಿನ್ನ ಅರಸೆಗೂ ನಾನೇನು ಕುಟೀಲವಾಡಿದೆ, ಅಣ್ಣಿ? ಮಂಕರಂದಾಜಿ, ಆ ಗಿಳಿಯನ್ನು ಇಲ್ಲಿ ತಾ ಎಂದು ಜೀಷ್ಟೆವಾಡಿದ ಸಿನ್ನ ಗುಡ - ಅವನೀಗ ಕುಟೀಲ.”

“ ಮುಂಚ್ಚು. ಬಾಯಿನುಂಚ್ಚು, ಧೂತರ್ ಹುಡುಗಿ ಸಾಕ್ಷಿಮಿ ಮೆಚ್ಚು ಕೊಟ್ಟಿರೆ, ಅದನ್ನು ಜೀಷ್ಟೆ ಎನ್ನುತ್ತೀರೋ! ”

“ ಆ ಮೆಚ್ಚು ಗಿಚ್ಚು ಸಿನಗಿರಲಿ. ಬರಸೆಕೆದು ಬಿಗಿವಪ್ಪುವುದಕ್ಕೆ ನಾನೇನು ಸಿಕ್ಕುಂತಿ ಇವನ ಅರಸಿಯೆ? ಅಕ್ಕನನ್ನು ನೋಡಿಹೀಣ ಎಂದು ಸಿನ್ನ ಮನೆಯನ್ನು ದೊಕ್ಕಿರೆ, ಒಳ್ಳಿಯ ಫಲವಾಯಿತು ನನಗೆ! ನಾನಿನ್ನ ಚೆಕ್ಕನೇ ನಮ್ಮಾರಿಗೆ ಹೋಗತ್ತೀರೇನೆ. ಇನ್ನು ಸಿನ್ನುಂನ ದಿಕ್ಕು ನೋಡಿರೆ ನಾನು ಹೆಣ್ಣಿ! ಅಲ್ಲ ಮತ್ತೆ! ಚೊಡ್ಡ ಚೊರಿ ತಾನು ಎಂಬ ಘಮ್ಮೆಯಿಂದ ಸಮ್ಮ ವಾಸಭಂಗವಾಡುತ್ತಾನಲ್ಲಿ ಈ ಭಾವ! ”

ಅಂತಿಮದಾಗಿ ಮುಖಕಿರಿದೂ ವಾಡಿಕೊಳ್ಳಬೇಕಾಗಿ ಕಣ್ಣ ಹುಡುಗಿ ಸಂತೋಷಿಸಿದ್ದಾಗಿ ವಾಸಿಯಾಗಿ ಉಂಟಾಗಿದ್ದಾಗಿ ಕಣ್ಣಲ್ಲಿ ಸೀರಿಲ್ಲ. ಸುಳ್ಳಣ್ಣು ಸುಳ್ಳುತ್ತೀರೆ ಬಿಕ್ಕುಳ್ಳಿಸುತ್ತೆ ವಾತನಾಡುವರು. ಓರೆಗ್ಗೊಂದ ಅರಸನನ್ನು ಕಟ್ಟು ನೋಡುವರು. ಅವನ ಕಣ್ಣ ಕಂಡಕೂದಲೆ ಮುಖ ಮರಿನುಡಿಕೊಂಡು ನಗುವಳು.

ರಾಜ ಗಮನಿಸಿದ. ಮುಂಗುಳು ಸಷ್ಟಿ. ಕುನುಮಾಜಗೆ ಕಣ್ಣಸನ್ನು ವಾಡಿದ. ‘ಎಲಾ, ಹುಡುಗಿಯ ಲಕ್ಷ್ಯನ ಅಳುವೇ! ’ ಎಂದು ಅರಸಿ ಬಿರಗಾಗಿ ಸೋಡಿದಳು.

“ ಏಕೆ ಇಷ್ಟು ವಾಡುಕುಲ, ಮಂಕರಂನೇ? ” ಎಂದೇ.

“ ಹೋಗಕ್ಕು. ಸಿನ್ನುಂದ ನಾನು ಮರಾಡಿ ಕೆಟ್ಟಿ. ”

“ ಏಕೆ, ತಂಗಿ? ಏನಾಯಿತೇ ನಿನಗೆ ಕೊರತೆ? ”

“‘ಆಗದೇನು, ತೆಕ್ಕು, ಹೀಗೆ ಹೇಳುತ್ತಿ! ನೀನೆನು ಜಾತಿಷ್ಠಾತ್ಮಿಲ್ಯುರ ಹೊಕ್ಕಿನ್ನಿ? ತುಂಧವಾ ಅವೈಶ್ವ ಕ್ರಾತಿರ್ಯೋ? ಇಲ್ಲವೇ ಕುಂಪ್ರಿಂದೋ? ಮುರ ತುಂಧವು ಯಾವಿಯಾ ಅವೈಶ್ವ ಕ್ರಾತಿರ್ಯೋ? ಅದ್ದು ಸಾಹಿದಿ ಸಾಹಿನಲ್ಲವೇ, ಅಕ್ಕು! ’’

“‘ಬಿಡೆ, ಬಿಡೆ. ಸಿನ್ನ ಭಿಂಭಾನ್ ಘಡುರಿಗೆ ಈ ಶಿಟ್ ನೃಪು ಸಾಗ್ರಹಿತಿಲ್ಲಿ. ಸಿನ್ನ ಸೈಂಹಾಲಿ ಸೀರು ಕುಂಡು, ಅಯ್ಯೋ ವಾಹು ಮನ್ಸುತ್ತಿರ್ಪಾರೆ, ನೋಡು. ’’

ಕ್ರಾತಿರ್ಯೇ, ಕಣ್ಣಲ್ಲಿ ಶೀರಿಷ್ಠಾವೆಂಬಾಂತನ್ನು ಇಂಷ್ಟಿಕ್ಕೊಂಡು, ಮಿಂಡೆರಿತ್ತು ಸುಲ್ರೆವೆ ಖಿರಿದಳು, ಮುಕರ್ತರಂಧ್ರೆಮಿತಳು ಕ್ರಾತಿರ್ಯೇ ಕಾಣಿಸಿಕೊಂಡಿತು.

“‘ಭೂತಾ! ’’ ಎಂಥು, ಆರವ.

“‘ನಮ್ಮ ಆರಾಷನ ವಾರು ರದೆ ಹೆಚ್ಚಾಮತ್ತೆ ಲಿಗೆ ದುಃಖದ ಕಣ್ಣ ದ್ಯು ಎಂದೂ ಬುಧುವುಂಟಿಲ್ಲ. ಹಾಶಮು ಸುವಾರ್ಣನಾದಿಂದ ಬುಧ ಕಂಬನಿ. ಹಾಶಮು ಆರಾಷಿಂಬಾಷ್ವ’’ ಎಂದಳು, ಕುಮಂಪೂಜಿ.

“‘ಸೈನು ಸಿನ್ನ ದಂಜನನ್ನೇ ಚ್ಯಾಕ್ಕಾದ್ದುರಾಗಿ ಹಣೆದು. ಆಫಂಸನ್ನು ಕರಡರೆ ನನಗೆ ಸೇರ್ಪಿನ್ನೆವಿಟ್ಟು. ನೇರಿಡಿವೆಯುಲ್ಲಾ, ಸಿನ್ನ ದಂಜನ ಆಟಿವನ್ನು! ’’

“‘ನಾಕೆ, ಸಿನ್ನ ಜೈಸ್ತ್ವಿ. ಗಿಳಿಯ ಮಂತ್ರಾಳಕ ದೀನು ತುಂಡಿಸಿದ ವಾತಾತ್ಮಕ ಮಂತ್ರ ಲೋಕಾಂಶಿಗೂ ಗೊತ್ತಿದೆ. ಈ ವೇದಿಸತ್ತಾರಾಷನ್ನುಹತ್ತಿರ ನಡೆಯುವುದಿಲ್ಲ?’’ ಎಂದು ಆಕ್ಕು ಆ ತಾಗಿಯನ್ನು ನಾಳಿಸಿದಳು.

“‘ಗಿಳಿಯ ವರ್ಣತಿನ ಮರೆಯಲ್ಲಿ ಆಡಿದವರು ಯಾರೆಂದು ಕ್ರಾತಿರ್ಯೇ ಭಾವ ಕರಣಿಹಿತಿದ್ದಬಿಟ್ಟುನಲ್ಲಾ! ’’ ಎಂದು ಮುಕರ್ತರಾಜಿ ಮುಕ್ಕಿಂಳು; ಕಳ್ಳು ಆಳುವನ್ನು ನೀಲಿಸಿದಳು. ತಲ್ಲಿಬಾಗಿಸ್ತು ಕ್ರಾತಿರ್ಯೇ ನಗುತ್ತ ಸ್ಥಿರಿಂಳು.

“ಅರೆಸನ್ನು ಭಾನು ತಿಂಢು ಮಿಕ್ಕಿದ್ದನ್ನು ಕೊಟ್ಟರೆ, “ಧೂ! ಧೂ! ’’ ಎಂದು ಶಿಂಗುಳಿದಳು. ತುಟಿಯನ್ನು ತೈಣಿಕೆದುಕೊಂಡಳು. ಎಂಜಲು, ಓರಂದಳು.

“‘ಎಂಜಲು ಏನ್ನುತ್ತೀರೋ, ಧೂತ್ತೆ! ಅದು ಸಂಜೀವನದ ರಸ್’’ ಎಂದು ಆಕ್ಕು ಹೇಳಿದರೆ, “ಅದು ಸಿನಗೆ ಸಂಜೀವನ. ಸನಗಲ್ಲ’’ ಎಂದು, ಜ್ಯಾಸ್ತ್ವದ ವಿಂಡಿಯ ಜಲಭಿರುದು ಅರಸನು ಕಾಣಿಸಿ ಹಾಗೆಯೇ ಬ್ರಾಹ್ಮಿ

ముహుర్తమిలి. శుగుళి, “జిన! జిన!” ఎందు జపిసిదశు.

హెణ్ణు-ఇస్ట్ కణ్ణముచ్చువచు. - ఇష్ట్-ధృతిసువచు. - ఇస్ట్-తుటి పిటిపిటి ఎందు. జపిసువచు. - కణ్ణు తెరిదు. భావసమ్మస్తియైదువచు. సోఇదిదే కొడలై నాజి. తలైతగ్గిసువచు.

“ సాకు, సాకే, వైన్న ఆట. నన్ను అరసన ఎంజలు సోకిదాగ సిన్న కులక్షోటి పూపపూయితు! ” ఎందశు కుశుమాజి.

“ ఇష్ట్-పను పూతు, ఆక్క? నీను తెతసిగే ఇస్ట్ సోఇకు, తసర్రుపున్నియ్యన్న పునీయ్యపేయిల్లా! ఈ దొరి ఆళువమ్మ నేల నమ్మివరిటిల్లిచిరచిపుచు; ఆదరి నన్ను పూతక్కే ఏను కుడిమే? తన్న స్తుయసిగి తాను బుల్లిదు సుఖవాగిరబేకు, నిజ. ఆదరి ఆచక్కాగి శ్రీచుచుచున్న క్షీరావాగి కాణుప్పుదు స్తుయల్ల ” ఎందశు, తంగి.

తపథగే భావన రథప కుల శీల ఎందరి బలు వేచ్చికి. ఆవసూ-తన్న క్షేదయుషిన్న బిట్టుకేంచచె, త్రవర్ణరిన్ హేచ్చుగారికిగి కూగిందశు.

“ సీనే హేళక్క. మై ప్రక్కద్వాద రాజన మగళు దొడ్డురాజ సిగి రాశియాదరి, తాను ఇన్న జాణతనదింద తపదారన్న. ఆతనిగి జోఇదియాగి కాణిసబేకు. బడదేరియ మగళు బులుదొయిధు కైపించిదిరె, ఆ మనీయన్న ఈ మనిగి సరియాగి నాచసబేకు. మట్టిద మనె, హోక్క మనె ఎరదన్న సరిగట్టిసబేకు. ఇవు రాజ పుత్రియర ఉక్కేళగళు. నీను ఇవెళ్లవన్న బిట్టు, నిన్న రాజనస్తే షణమెందు హోగుళత్తిద్దియల్ల, కుసుమాజి - రేళు, ఇదు దొడ్డ కైనవే? ”

ఆదస్కి ఆక్క హేళిదశు:

“ కౌదమ్మ, తంగి. ఆ జాణతనద గుణ నినగి గొత్తు. సీను ఒభ్య రాజన కైపించిదాగ నిన్న తాయితంచియర దొడ్డ తనవన్న

ಅಲ್ಲಿ ತೋರಿಸು. ಆ ಒಣಿಪೆಮ್ಮೆ, ನನಗೆ ಬಂತದು. ನಾಡಾಡಿಗಳಿಗೆ ನಾಡಾಡಿಗಳನ್ನು ಹೋಲಿಸಿ ಸರಿಮಾಡಬಹುದು. ಆದರೆ, ನಾಡೆಲ್ಲವನ್ನೂ ಒಂದೇ ಕೊಡಿಯ ಸೆರಕಳ್ಳಿ ಕೊಂಡು ಆಳುವಪ್ಪಿಗೆ ಯಾರನ್ನು ಸರಿಯೆಂದು ಹೇಳಬಹುದು? ಹೊದಲನೀಯ ತೀರ್ಥಂಕರನ ಮಗನೂ, ಹೊದಲನೀಯ ಚಕ್ರವರ್ತಿಯೂ ಕಟ್ಟಿಕಡೆಯ ಮನುವೂ ಆವ ಈ ರಾಯಿಗೆ ಯಾರನ್ನು ಸರಿಯಿಡಬಹುದೆ? ಹೋಗಿನ ರಾಸಗುಣಗಳನ್ನು ಕಂಡು ಹೇಳುವ ಕುರುಬರಿಗೆ ಕುರುಬಾನ್ನು ತಂದು ಹೋಲಿಸಬಹುದು. ಆದರೆ, ಅತ್ಯುತ್ತಮವನ್ನು ಹೇಳಿ ಸುಶಿಷ್ಯವ ಈ ನಮ್ಮ ಸ್ವಾಮಿಗೆ ಏಣಿ ಯಾರು ಉಂಟು? ಬಿಡು, ಬಿಡು. ನಿನ್ನ, ನಿನ್ನ ತವರೂರಿನ ವಾತನ್ನು ಇಲ್ಲಿ ಆಚೆ ಕಟ್ಟಿದ್ದು! ”

ಆದಕ್ಕೆ ತಂಗಿ ಉತ್ತರ ಹೇಳಿದಳಿ:

“ ಅಕ್ಕೆ, ರಾಜನೆಂಬ ದೇಸರಿನ ಈ ವೇಷದ ವರಾಯ, ಕಾರ ಸಿನಗೆ ಏನು ಮಂತ್ರ ಯಾಕಿದ್ದಾನೆಯೋ! ಅವನಲ್ಲಿದೆ ಬೀರಿ ಇಲ್ಲವೇ ಇಲ್ಲವಲ್ಲ, ನಿನ್ನ ಹೃದಯವಲ್ಲಿ! ಆಯ್ದು, ಸಿಸ್ತಿಂದ ನಮ್ಮ ವಾಸಕ್ಕಾಸಿಯಾಯಿತು.

“ ಮನಸ್ಸನ್ನು ಈತನಿಗೆ ಸೀ ಮಾರಿಬಿಟ್ಟಿ. ಇಂದ್ರಿಯಗಳ ಅನುರಾಗ ವನ್ನು ಇನ್ನಿಗೆ ಸೂರೆಯಿತ್ತಿ. ದೇಹದ ದಾಢವನ್ನು ತೆಗೆ. ನಿನ್ನ ಸುಖದಲ್ಲಿ ಸೀನು ಮಗ್ಗಳಾಗಿ, ತವರೂರನ್ನು ಓಟ್ಟಿಕೊಟ್ಟಿ.

“ ವೀಳಿಯದಲ್ಲಿ ಏನಾದರೂ ಮಧ್ಯಂಟೋ? ಅಥವಾ, ನಿನ್ನ ಅರಸನ ತೋಳಿನಲ್ಲಿ ಏನಾದರೂ ಹಡ್ಡಿಯಂತ್ರಪುಃಟೋ? ಇಲ್ಲವೇ, ಈತನ ತಿಳಕದಲ್ಲಿ ಏನಾದರೂ ಮಂತ್ರದ ಶಕ್ತಿಯುಂಟೋ? ಇಲ್ಲದಿದ್ದರೆ ಸೀನು ಹೀಗೆ ಸೋತು ಸಿಕ್ಕುತ್ತಿದ್ದೆಯಾ?

“ ಸುಳ್ಳಳಿ, ಅಕ್ಕೆ. ಆಗ ನನ್ನನ್ನು ಈತ ಇಪ್ಪು ಅಪ್ಪಿದಾಗ ಎಡೆ ಜುಮ್ಮೆಂದು ಇಳ್ಳಿನೆ ದಿಗಿಲಾಯಿತು. ನನುಮುತ್ತು ಕೊಡುವಾಗ ಮೂಳೆ ಬಂದಂತಾಯಿತು. ನಾನಾದರೂ ಸಾಹಸದಿಂದ ಬೀಳದೆ ಸೀಂತೆ.

“ ಹೋಡಕ್ಕೆ. ವಾಸಂತಾಸಿಯನ್ನು ನೆನೆದು ಅತ್ಯರೂ ನನಗೆ ಈಗ ಕಟ್ಟಿರು ಬಾರವು. ಏನು ಹೇಳುತ್ತಿ, ನಿನ್ನ ಗಂಡನ ವಾಯವನ್ನು! ಇರಸಿಗೆ ಸೀನು ಒಲಿಯುವುದು ಏನು ಸೋಜಿಗ! ”

ಇ

ಅವರು ಕುಸುಮಾಚಿಯೊಡನೆ ಮಾತ್ರಾದುತ್ತಿದ್ದ ಗಮಕದ ಸ್ವರ್ಪಿಯನ್ನು ರಾಜನು ಹೀಗೆ ಅನುದಿಸಿದನು. ಅವಕ ಹೇಗೆ ತವಸಿಗೆ ಮಂಗಳ ಸ್ವಾಧೀಯ. “ಅಲ್ಲಾ! ಈ ಮುರುಗ-ಮುಸಿನು ಉಳ್ಳಿಗಂಭೀರ ಜಾಣ್ಣಿಡಿ ಕರೆಸುವೆಂಬ ಭಯಾಭಕ್ತಿ ಗರ್ವ - ಇನನ್ನೆಲ್ಲಿ ಎಲ್ಲಿ ಕರ್ತತಹೋ! ಇರೇಗೆ ಇನ್ನು ಸೇರಿಯಾವ ಯೋವನವಲ್ಲದೆ, ಇದು ಸಿಂತ ದುರ್ಘಾವನವಲ್ಲ. ರತ್ನಿಸುಧದ ಗುರುತು ತಿಳಿಯದ ಈ ವಯುಸ್ವಿನಲ್ಲಿಯೇ ಇವರು ಒಗ್ಗಿರಬೇಕಾದರೆ, ಮುಂದೆ ಮಾದುವೆಯಾಗಿ ಮನ್ಯಾಗಿ ಬಂದರೆ ದೇಗಿರುವಕ್ಕೋ! ಈದೂವ ಮೊಳೆಯಲ್ಲಿಯೇ ಹೀಗೆ ಕೊಂಡು ಕೊಗುವ ಇವಕು ಇನ್ನು ಏಂತೆಬ್ಬಿದ್ದಿದ್ದೇ ನಮ್ಮನ್ನು ಬಾಳಗೊಡುವವಳಿ!” ಎಂದು ದೂರೆ ಮೆಟ್ಟಿಸೆಬ್ಬಿತ್ತು ತಲಯನ್ನು ತೂಗಿದನು.

“ಸಿಜ, ಕುಸುಮಾಚಿ. ವಾಹ, ಸೋಂಬಿದಾದ್ದಿ. ಮುಕರೆಂದಾಜಯನ್ನು ಕರೆ. ಮನ್ನಣಿಸಾಡಿ ಸಂಕ್ಷೇಪೋಣ.”

“ಬಾ, ತಂಗಿ” ಎಂದೆಣ ಅಡ್ಡ.

“ಹೋಗು, ಸಾಕು. ಮೊಂದು ಒಮ್ಮೆ ಸಿನ್ನ ಪಳ್ಳಿಭನ ಹತ್ತಿರ ದೊಗ್ಗಿ, ನಾನು ಮನ್ನಣಿ ಪರಿದಾಯಿರುತ್ತು. ನನಗೆ ಚೆನ್ನಾಗಿ ಬುದ್ಧಿ ಬಂತು” ಎಂದು ತಂಗಿ ದುಸಿಕ್ಕೇವದಿಂದ ಅಡ್ಡನನ್ನು ಗದರಿದಳು.

“ಮೊಂದು ಮನ್ನಣಿ ಸಿನ್ನನ್ನು ಸೋಯಿಸಿದ್ದರೆ, ಈಗ ಅದನ್ನು ಮುರಿಂಬು ಮನ್ನಣಿ ಕೊಂಡತ್ತೇನೇ, ಬಾ.”

“ಬೀಡ ಭಾವಾ! ನನಗೆ ಕೊಂಡ ಬರಿಸಬೇದ. ಸೀನೂ ಒಬ್ಬ ದೊಡ್ಡ ಪೂನವಕ್ಕಾಗಿ! ಮಾನಸಿಯರನ್ನು ಕಂಡರೆ ಅಪ್ಪಿಕೊಳ್ಳುವುದೇ ಸಿನಗೆ ಸದಾ ಧ್ಯಾನ! ಹೆಣ್ಣಿಗಳಿಗೆ ಏನು ರಾಜವೇ ಸಿನಗೆ? ಅಂತೇವುರದ ತುಂಬ ಇರುವರಲ್ಲ. ಒಲೆಮು ಒಡಂಬಟ್ಟಿರಣನ್ನು ಅಪ್ಪುವುದು ಆಗಬಹುದು; ಅದರೆ, ಕಂಡ ಹೆಂಗಸರನ್ನು ಬಾಟಿಟುಡು ತಬ್ಬಿಕೊಳ್ಳುವ ನಿನಗೆ ಏನು ಹೇಳೋಣ! ಬಿಡಿಸಿಕೊಳ್ಳಲು ಮಿಸುಕುವವರನ್ನು ಬಿಗಿಂಡಿದು, ಅವರು ಮುಂಬ ಆಡುತ್ತಿದ್ದರೂ ಬಂದಿದೆ ಚುಂಬಿಸುವ ಸಿನ್ನನ್ನು ಕಂಡರೆ, ನನಗೆ ಹುಚ್ಚುನಗೆ ಬರುತ್ತೇದೆ!”

— ಎಂದು ಮರಕರಂದಾಜಿ-ಕೆಲಕೆಲನೇ ಸ್ವರ್ಕ್ಕು, ಹೆಸೋತ್ತಿ ಅಡ್ಡವರಾಣಿ ದಳು. ದೊರೆಯ ಎಮರಿಗೆ ತರುಗಿ, ಅವನನ್ನು ಹಂಗಿಸಿದಳು. “ ಈ ಕ್ಕು ನಿನಗೆ ದೊಡ್ಡ ತನವೆ, ಭಾವಾ ? ” ಎಂದು ಮಹಾದಲಿಸಿದಳು.

ರಾಜನು ಅದನ್ನು ಲ್ಕ್ಕಿನದೆ ಸುಮ್ಮನೇ ಕುಳಿದ್ದೆನು.

ಕುಸುಮಾಜಿಗೆ ಅಭ್ಯರಾಯಿತ್ತೇ— ದೊರೆಗೆ ನಾದರಸೆಯೆಲ್ಲಿ. ಯೆತ್ತು ಬೆಂಗಿಯಾಯಿತ್ತೆಂದು. ಅದರೂ ತನಗಿದ್ದ ಕ್ಕು ತುಪಭಕ್ತಿಯುಂದು ತಾನು ಅದನ್ನು ಉಸಿರದೆ, ಅಹುಸಿಂಗಳವನ್ನು ನೊಳಿತ್ತಿದ್ದಬ್ರಹ್ಮ.

“ ಎತ್ತಿ, ಧರಾತ್ರ ! ಮನ್ನಾಣಿಕೊಟ್ಟೇವೆಂದು ನಾವು ಕರಿದೆ, ಇನ್ನು ನಮ್ಮನ್ನು ದೂರವುದೇಕ್ಕಿ ? ” ಎಂದು, ದೊರೆ.

“ ಹೋಗು, ಖಲುಧಾತ್ರ ! ನಿನ್ನ ಮನ್ನಾಣಿ ನಿನಗೇ ಇಂತಲಿ ”

“ ಹಾಯಾ, ಹೋದೇ ! ನಾನು ಧಾತ್ರ, ನಿನ್ನ ಧಾತ್ರ ! ಏಂದರೆ, ಅಧರವೇನಾಂತ್ರ ? ಅಗಬಹ್ಯದೇನ್ನ ? ”

ರಾಜನು ಒರೆಸೋಟಿವನ್ನು. ಜೀಲಿಷನು. ಮರಕರಂದಾಜಿ-ಕಟ್ಟಣವನ್ನು ಕೆದೆರಿದಳು.

“ ನಿನ್ನ ಗಂಭೀರ ಗರ್ವ ಎಲ್ಲಿ ಹೋರಿತು, ಭಾವಕ ? ಏನು, ಚೀಲ್ಲಾಟವಾಡಲು ಇಷ್ಟವಾಯಿತೇನ್ನ ? ಸಫೆಯಲ್ಲಿ ಕುಳಿತಾಗ, ನಾತ್ತಿಂಬಿ ವರಾತು ಕೂಡ ನಿನಗೆ ದುರ್ಲಭ ! ಅಧರನ್ನು ಈ ಇನ್ನು— ಬಹು ವಚನ ಸುಲಭನಾದೆಯಲ್ಲ ! ” ಎಂದು ಮರಕರಂದಾಜಿ ಇರಿದಳು.

ಅವಳು ಏನೆಂದರೂ ಅದು ರಾಜನಿಗೆ ಸ್ವವಿ.

“ ನೊಂದಳು, ಹೂಡ, ಎಸ್ಸು ಹಿತನ್ನೇ. ಮನ್ನಾಣಿ ಕೊರೋಣ, ಎಂದು ಕರಿದಿನಷ್ಟೇ ! ” ವಂದ.

ಅದಕ್ಕೆ ಅವಳು ದೂರದ್ದಲ್ಲಿ ಸೆತು, “ ಹಿಂದಿ ನೀನು ಕೊಟ್ಟದ್ದೇ ಭಾರ ವಾಗಿದೆ ನಂಗ ! ಇವನ್ನು ನಿನ್ನೇ ತೆಗೆದುಕೊ ” ಎಂದು ಆ ಕೊಮಿಸಿ ತನ್ನ ಕೊರಳನ ಸರವನ್ನು ತೆಗೆಯಲು ಹೋದರೆ, ಅದು ಬುರಳಿಲ್ಲ. “ ಹಿಂದೊ ! ಈ ಭಾವ ಏನೋ ಷ್ಟಂಭನೇಮಾಡಿದ್ದಾನೆ ! ” ಎಂದು ಒಳಗೊಳಿಗೇ ಉಬ್ಬಿ ನೆಕ್ಕಳು. ಏನೂ ಶ್ರಾಯದವಳ ಹಾಗೆ ಭಾವನ ಮುಖವನ್ನು ವಿಸ್ತರಿಸು ದಂದ ನೋಡುತ್ತ ನಿಂತಳು.

“ ಈ ಕೊರೆಳ ಹಾರ ಏಕೆ ಬಾರದು, ಭಾವ? ಇದೂ ನಿನ್ನ ಹಾಗೆಯೇ, ಅಂಟಿವರೆ ಬಿಡುವುದಿಲ್ಲ. ಸೋಽಜು, ಬೇಡವೆಂಪರೂ, ಸಾಕು ಎಂದರೂ, ಹತ್ತಿಕೊಂಡಿದೆ!”

“ ಕೊಡುವಾಗ, ಮರಕರಂದೆ, ಕೊರಳಿಗೊಂದು ಎದೆಗೊಂದು ಬಾಲುಗೊಂದು ನಾನು ಕೊಟ್ಟರೆ; ನಿನು ಎರಡನ್ನು ಉಳಿಸಿಕೊಂದು, ಒಂದನ್ನು ವಾತ್ರ ಕೊಡುವೆನೀಂದರೆ, ಅದು ಒಕ್ಕುವುದೆ, ಹೇಳು. ಅಲ್ಲವೇ, ನಾವು ಕೊಟ್ಟಿ ಒಡನೆಯನ್ನು ತೆನೆಮಕೊಳ್ಳುವವರಲ್ಲ. ಮುಟ್ಟಿದ್ದರು. ಅದು ಸಿನ್ನ ವ್ಯವೇಶೇ ಇರಲಿ. ಸೀನು ಈಗ ಅಂದು ಆಡಿದ ಪೆಚ್ಚುಕಡಿಮೆ ವಾತುಗಳಿಗೆಲ್ಲ ನಾನು ತಕ್ಕುದ್ದು ವಾಡುತ್ತೇನೆ, ಇಂತು. ಇನ್ನು ಆರು ತಿಂಗಳು ಸ್ವೇರಿಸು, ಮರಕರಂದೆ. ಸಿನ್ನ ಈ ಆಟವನ್ನೆಲ್ಲ ಸಿಲ್ಲಿಸುತ್ತೇನೆ.”

“ ಯಾರನ್ನು ಬೆದರಿಸುತ್ತೀಯೇ, ಭಾವ! ಅದೇನು ವಾಡುತ್ತೀ, ಹೇಳು.”

“ ಬಿಡಿಸಿ ಹೇಳಲೇಬೇಕೆ?”

“ ಹೇಳಲೇಬೇಕು.”

“ ಕೇಳು, ನಿನ್ನನ್ನು ನಿನ್ನ ಅಕ್ಕಸಿಗೆ ಸವತಿ ಮಾಡುತ್ತೇನೆ!”

ಮರಕರಂದೆ ನಕ್ಕಳು. ಓಡಿದಳು. ಸಂಭ್ರಮದಿಂದ, ಸಂತೋಷದಿಂದ ಕಂಬದ ಮರೆ ಸೇರಿದಳು.

ಕುಸುಮಾಜಿಗೂ ಹಷಟವಾಯಿತು. “ ತಂಗಿ, ಅರಸನ ವಾತು ಸುಖಾಗದು. ನಾಳೆ ಅಪ್ಪಾಜಿಯನ್ನು ಕರಸುತ್ತೇನೆ. ಸಿನಗೆ ಮಂಗಲ ವಾಡಿಸುತ್ತೇನೆ. ಡೆಲಿಯ ಕೈಯಲ್ಲಿ ನಿನ್ನ ಕೈ ಇಲಿಸಿ, ತಂದೆಯ ಕೈಯಿಂದ ಧಾರೆಯಿರುತ್ತೇನೆ” ಎಂದು.

ತಂಗಿಯ ಒತ್ತಿಗೆ ತಾನೇ ಹೋಗಿ, “ ತಂಗಿ, ಪುರುಷಸಿಗೆ ಎದುರು ಉತ್ತರ ಹೇಳಿದ ದೋಷವನ್ನು ಕಳೆದುಕೊ, ಹೋಗು. ನನಗೆ ಇವ್ವು ಹೊತ್ತೂ ಸೀನೇ ಬುದ್ಧಿ ಹೇಳಿದೆ. ನಿನಗೇ ಗೊತ್ತಿಲ್ಲವೇ? ಹೋಗಿ, ಕಾಲು ಮುಟ್ಟಿ, ಮಾಡಿದ ದೋಷ ಕಳೆದುಕೊ” ಎಂದು ಕೈಹಿಡಿದು ಕರೆದಳು.

ಮರಕರಂದಾಜಿ ಮನಸ್ಸಿಲ್ಲದ ಹಾಗೆ ಅತ್ತ ಇತ್ತೆ ಒಲೆದಾಡಿದಳು. ನಾಡಿದಳು. ಅಲ್ಲಲ್ಲಿ ನಿಂತಳು, ಬಲವಂತದಿಂದ ಅಕ್ಕ ತೆಗೆದೆಳಿದರೆ ಬಂದ

ಹಾಗೆ ಮೆಲ್ಲಿಗೆ ಬಂದು, ಎದುರಿಗೆ ಸಿಂಠಳು. ಎಲ್ಲಿ ಹೋರಿಯಕ್ಕೋ - ಆ ಮೊದಲಿನ ನುಡಿ! ಆ ನೋಟ! ಜೆಲ್ಲಾಟ! ಆ ನಗೆಯ ಸೊಕ್ಕು! ನಲ್ಲಿನನ್ನು ನೋಡುತ್ತೆ ಅಂಚುತ್ತೆ ಲಜ್ಜೆಪಡುತ್ತೆ ಎಳಿಯ ಹುಲ್ಲಿಯಂತೆ ಇದ್ದುಳು.

“ ಕಾಲಿಗೆ ಎರಗು, ನಡೆ ” ಎಂದಳು ಅರ್ಕು.

ಮರಕರಂದಾಜಿ ಮುಂದಕ್ಕೆ ಹೆಚ್ಚೆಯಿಡಲಿಲ್ಲ.

“ ಹಾಗಾದರೆ, ಇಲ್ಲಿ ಎರಗು.”

ಸಿಂಠಳೀಯೇ ಹಾಗೆಯೇ ಬಾಗಿ ನಮಸ್ಕರಿಸಿದಳು.

“ ತಪ್ಪಾಯಿತು, ಕ್ವೈನು, ಎಂಮು ಕೇಳಿಕೊ, ತಂಗಿ.”

“ ಹೋಗಕ್ಕು, ನನ್ನದೇನು ತಪ್ಪು? ನಿನ್ನ ಪತಿ ನನ್ನ ಗಳಿಯ ತಂತ್ರವನ್ನು ತಪ್ಪದೆ ಹೇಳಿದ್ದಕ್ಕೆ ನಾನು ಎರಗಿದೆ, ಅಷ್ಟೇ. ಇದನ್ನು ಒಸ್ಸಿಸಿಕೊ ” ಎಂದು ಹೇರೆದ್ದಳು.

ಮನಸ್ಸಿನಲ್ಲಿ ಅಷ್ಟು ಉಲ್ಲಾಸವಿದ್ದರೂ ಮೃಯನ್ನು ಅಡಕವಾಡಿ ಕೊಂಡು ತನಗೆ ಎರಗಿದ ಆ ಹೆಣ್ಣನ್ನು ಕಂಡು ರಾಜನಿಗೆ ಮೆಚ್ಚಿನ ಮೇರೆ ಮೆಚ್ಚು.

“ ಸಾಕು, ಇವಕ್ಕೊಡನೆ ಆಟ. ಭೋಜನಕ್ಕೆ ವೇಳೆಯಾಯಿತು. ಮೇಲಣ ನೆಲವಾಳಿಗೆ ಚಿತ್ತೀಸಬೇಕು ” ಎಂದು ಕರೆದಳು, ಕುಸುಮಾಜಿ.

ದೊರೆ ಎದ್ದನು. ಬಳಿಯಲ್ಲಿದ್ದ ಅಮೃತವಾಚಕನ ಮೃಯನ್ನು ತಡವಿ, “ ರಸಿಕನಯಾ ನಿಧನ! ” ಎಂದನು. ಆ ಹಕ್ಕಿಗೆ ಒಂದು ನವರತ್ನದ ಪಂಜರವನ್ನು ತರಿಸಿಕೊಟ್ಟನು. ತನ್ನ ಕಾಂತೆಯ ಕೈಂಟಿದು, “ ಜಿನಸಿಧ್, ಶರಣ! ” ಎನ್ನು ತಾತ್ತ್ವ ಆ ರಾಯನು ಮೇಲಣ ಉಪ್ಪರಿಗೆಗೆ ನಡೆದನು.

ಭಾಗ ಮೂರು: ಮೇಲಿನ ಉಪ್ಪರಿಗೆಯಲ್ಲಿ

೧

ಸತಿಯ ಕೈಯನ್ನು ಹಿಡಿದು ಭೂಪತಿಯು ಮೇಲಿನ ಉಪ್ಪರಿಗೆ ಹೋದನು. ಅಲ್ಲಿ ಆ ಮನೆಯ ಕೃಂಗಾರವನ್ನು ಕಂಡನು. ಕಂಡು, ಮನ್ಯಾಧನು ರತ್ನದೇವಿಯೊಡನೆ ನುಡಿಯುವಂತೆ ಲಲ್ತವಾದ ವಾತುಗಳನ್ನು ದಿದನು:

“ಭಾಪು, ಕುಸುಮೆ! ನಿನ್ನ ಹೆಸರಿನ ಹಾಗೆಯೇ ಈ ಮನೆಯೂ ಕುಸುಮಗಳನ್ನು ಕೆದರಿ, ಕಣ್ಣಿಗೆ ಇಂಬಾಗಿದೆ. ಈ ಪ್ರಾಣವಾದ ಕುಸುಮ ಮಾಲೆಗಳನ್ನು ಮೇಲ್ಮೈಟ್ವಿನಿಂದ ಹಬ್ಬಿಸಿರುವ ರೀತಿ ಚೆನ್ನಾಗಿದೆ....ಈ ನಡುವಿನ ರುಲ್ಲಿಯ ಪಟ್ಟಿ ಪರಾತವನ್ನು ಎಲ್ಲಿಂದ ತರಿಸಿದೆ? ಹೇಳು, ನಳ್ಳಿ: ವಾವಾಜಿಯವರ ಮನೆಯಿಂದ ಬಂದುಫ್ರೋ ಇಷ್ಟಾ?....ಈ ಮುತ್ತು ಮಾಡೆಕ ಗಳ ಗೊಂಡಿ ನೋಗಸಾಗಿದೆ! ಇವು ಎಲ್ಲಿಂದ ಬಂತು? ಅಳಿಯನ ಚಿತ್ತಕ್ಕೆ ಉಪ್ಪವಾಗಲಿ ಎಂದು ಅತ್ಯೇರುವರು ಕಳುಹಿದರೇನು?....ಈ ಬಿಳುಣಾದ ಬಳ್ಳಿದ ಮೇಲ್ಮೈಟ್ವಿ ಬಲು ಹೊಸತು! ಇದು ಎಲ್ಲಿಯದು, ಎಲೆ ಹೆಣ್ಣಿ? ತಂಗಿಯ ಕಣ್ಣಿಗೆ ತಂಪಾಗಲಿ ಎಂದು ಅಣ್ಣಿಂದಿರು ಕಳುಹಿದರೇನು?....ಈ ಹೊಸ್ಸಿನ ಹಾಸುಮಡಿ, ಬೆಳ್ಳಿಯ ಹೂವಾಲೆ, ಬಂಗಾರದ ಹೊಮ್ಮುಗುಳಿನ ವಾಲೆ - ಇವನ್ನು, ಅಕ್ಕನ ಸುವಾಸನಕ್ಕೆ ಇರಲೆಂದು, ತಮ್ಮಂದಿರು ಕಳುಹಿದರೊ?....ಈ ಸಾರಣಿ ಚೆನ್ನಾಯ್ದು, ಕುಸುಮೆ! ಈ ಕುಂಕುಮದ ಸಾರಣಿ ಚೆನ್ನಾಯ್ದು, ಕುಸುಮಿ. ತೊರಣ ಚೆನ್ನಾಯ್ದು, ಕುಸುಮು! ನಿನ್ನಾಣಿ!....ಈ ಚಿಮ್ಮುಕಿಸಿರುವದು ಲೇಷು, ಕುಸುಮಾಜಿ! ಈ ಹೊಸ ರಂಗನಲಿ ಲೇನು, ಕುಸುಮಾಲೆ! ನಿನ್ನ ಸಿಲಯದ ಸಿಂಗಾರ ಸೋಗ ಸಾಯ್ಯು, ಕುಸುಮಕೊಮಲೆ!”

ಕುಸುಮು, ಕುಸುಮಿ, ಕುಸುಮಾಜಿ, ಕುಸುಮೆ, ಕುಸುಮಾಂಗಿ, ಕುಸುಮಾಲೆ, ಕುಸುಮಿತಿ, ಕುಸುಮಿನಿ - ಎಂದು ಅನೇಕ ವಿಧವಾಗಿ ಅವಳನ್ನು ಸಂಭೋಧಿಸಿ, ರಾಯನು ಅವಳ ಕುಶಲವನ್ನು ಕೇಳಿದನು.

“ ಈ ಮನೆಯೆಲ್ಲ ಸವರತ್ನಗಳಿಂದಲೂ ಜಿನ್ನದಿಂದಲೂ ತುಂಬಿ ತುಳುಕುತ್ತಿದೆಯೇ! ನಾನು ಇನ್ನು ಬಹು ವಸ್ತುಗಳನ್ನು ಸಿನಗೆ ಕೊಟ್ಟಿದ್ದಿಲ್ಲ. ಇವನ್ನು ಎಳ್ಳಿಲ್ಲಿಂದ ಸಂಗ್ರಹಿಸಿ ತರಿಸಿದೆ, ಹೇಳಿ. ತವರೂರಿನದೆ? ” ಎಂದ.

ಅದಕ್ಕೆ ಅರಕೆಂದರು : “ ತವರೂರು ಗಿವರೂರಿನ ಹಂಗನ್ನು ನಾನೀಯಿ. ಸಮ್ಮ ದೊರೆಯ ಅರಮನೆಯಲ್ಲಿ ನವನಿಧಿಯುಂಟು. ಅವರ ಮುಂದೆ ಇಡೀನು ಲೇಕ್ಕೆ! ”

“ ನನ್ನ ಮೇಲಿನ ಪ್ರೀತಿಯಿಂದ ನನ್ನ ತವರೂರನ್ನು ವರ್ಣಿಸಿ ಹೇಳು ತ್ತಿದ್ದಾನೆ ” ಎಂದು ಕುಸುಮಾಜಿಗೆ ಹಿಗ್ಗು. “ ಈ ರಾಯನು ಉಳಿದ ರಾಜರನ್ನು, ‘ ಇವನು, ಅವನು ’ ಎನ್ನು ತ್ತಾನೆ. ಇಂಥವನು ನನ್ನ ತಾಯಿತಂಚೆಯರನ್ನು ‘ ಇವನು, ಅವರು ’ ಎನ್ನು ತ್ತಾನೆ! ” ಎಂದು ಅವಳಿಗೆ ಸಂತೋಷ. “ ಇತ್ತೆ ರಾಜರನ್ನು ಸೇವಕರನ್ನು ಕರೆಯುವಂತೆ ಕರೆಯುವವನು ನನ್ನ ಹೆತ್ತೆವರನ್ನು ‘ ಮಾವಾಜಿ, ಅತ್ಯೇಯವರು ’ ಎಂದು ಕರೆಯುತ್ತಾನೆ! ” ಎಂದು ಉಬ್ಬಿಡಕ್ಕು.

ರಾಜನಾದರೂ ಅಪ್ಪೆ : ಏಕಾಂತವಾದ ಕಾರಣ ಪ್ರಯೋಜನೆ ತಾನು ಆಕೆಯ ತಾಯಿತಂದೆಗಳನ್ನು ಹಾಗೆ ತೂಕದಿಂದ ಮನ್ನಿಸಿದನಲ್ಲದೆ, ಲೋಕಾಂತರದಲ್ಲಿ ಹಾಗೆ ಎಂಬಿಗೂ ಹೇಳ. ‘ಹೆಣ್ಣಿನ ಮನಸ್ಸನ್ನು ನೋರಿಯಿಸದೆ, ವಿನಯಾದಿಂದ ಪ್ರೀತಿಯನ್ನು ಪಡೆದರೇ ನೋಗನು ’ ಎಂಬ ಅನುವನ್ನು ಅರಿತವನಾದ ಕಾರಣ, ಕಾರ್ಣಿಕೆತಕ್ಕೆ ತಕ್ಕೆ ಹಾಗೆ ಮಾತನಾಡಿದ.

ರಾಜೀಯಾದರೂ ಅಪ್ಪೆ : ಹೆಚ್ಚೆ ಹೆಚ್ಚು ಗಳ ಹತ್ತಿರ ದೊರೆ ಏನಾದರೂ ಹಾಗೆ ನುಡಿದಿದ್ದರೆ, ಅವರು ಜಿಡ್ಡು ಉಬ್ಬಿ ಮಂಡೆಗೇರಿಬಿಡುತ್ತಿದ್ದರು. ಅದರೆ ದೊಡ್ಡ ಜಾಳೆ ಆಕೆ; ಅರಸನುಗೆ ತಾನು ಸರಿ ಎಂದು ಸೆಟಿಮು ಸ್ಲಾಡೆ, ಕುಸಿದು ಮಾತನಾಡಿದಳು.

ಜಾಳ ಜಾಳೆಯರು ಆಡುವ ಆಟ - ಚದುರಂಗದ ಆಟ.

“ಮನೆಯ ಕ್ರಿಂಗಾರವೇನು ಅಪ್ಪುರಲ್ಲಿಯೇ ಇದೆ! ದೇವರು ಇಂದು ನನ್ನ ಮನೆಗೆ ಬಂದಷ್ಟು - ಇದೇ ಪರಮಶ್ರಂಗಾರ! ಮಹಾಮಂದಿರನೇ, ಮಂಗಲಾಸನಕ್ಕೆ ಚಿಕ್ಕೀಸಬೇಕು” ಎಂದು ಕುಸುಮಾಜಿ ಕರೆದಳು.

ಮಾಲೆಕ್ಕುದ ಡಿನ್ನುದ ತಟ್ಟೆ, ಬಟ್ಟೆಲು, ಹರಿವಾಳ, ಗಂಡಿ. ರತ್ನ ಮಾಯಾದ ಸ್ವಾನದೀರ್ಗಗಳು. ಇವುಗಳು ಸುತ್ತು ಉಂಟಾಗಿರಲು, ನಡುವಿನ ಆಶವದಲ್ಲಿ ರಾಜನು ಒಪ್ಪುವಾಗಿ ಕುಳಿತನು.

ಕುಸುಮಾಜಿ ಎಲ್ಲಾರನ್ನು ಹೊರಗೆ ಹೊರಣಿಸಿದಳು. ಬಾಗಿಲೀನ ಹೊರಗೆ ಕಾವಲಿಗೆ ಬಬ್ಬಿಳನ್ನು ಕುಳ್ಳಿಸಿದಳು. ತಾನು ಬಾಗಿಲನ್ನು ಇಕ್ಕೆ ಕೊಂಡು, ಗಂಡನ ಬಳಗೆ ಒಂದಳು.

“ಬಾಗಿಲು ಏಕೆ ಇಕ್ಕಿದೆ, ಕುಸುಮಾಜಿ?” ಎಂದು ಏಕಾಂತದಲ್ಲಿ ಅರಸ ಕೇಳಿದ.

“ಅದನ್ನು ಆಮೀರಿ ಹೇಳುತ್ತೇನೆ” ಎಂದಳು ಅರಸಿ, ಗುಟ್ಟಾಗಿ.

“ಓಹೋ! ಮೊದಲು ತಾನು ಗಳಿಯೊಡನೆ ಗುಟ್ಟಾಗಿ ಆಡಿದ್ದು ಬಹಿರಂಗವಾಯಿತು ಎಂದು, ಈಗ ಎಲ್ಲಾರನ್ನು ಹೊರಗಿರಿಸಿದ್ದಾಳೆ! ನಾನು ಕೇಳಿದರೆ, ನನ್ನಲ್ಲಿ ಮುಚ್ಚನುರೆ ಮಾಡುವಳಳ್ಳ!” ಎಂದು ಅರಸು ಒಳಗೇ ಮೆಚ್ಚಿಕೊಂಡೆ.

ಜತ್ತರೆಯಾದ ಕುಸುಮಾಜಿ ಸಮುಖದ ಸೇವಕಿಯರನ್ನೆಲ್ಲ ಹೊರಗೆ ಕಷ್ಟಿಸಿ, ಎವೆಹಾರು ತನೆಗೆ ಸ್ವಾಧ್ಯಾನ ಇಲ್ಲವಂತೆ ಮಾಡಿಕೊಂಡು, ಉಕ್ಕುವ ಹಂಡಿಂದ ತನ್ನ ಪತಿಗೆ ಎಡೆ ಬಡಿಸತ್ತೊಡಗಿದಳು. ತಾನೇ ತನ್ನ ಕೈಮುಟ್ಟಿ ತನ್ನ ವಲ್ಲಭನಿಗೆ ಅನ್ನವಾನ ಶಾಕ ಪಾಕಗಳನ್ನು ಒಂದು ನಿಮಿಪದಲ್ಲಿ ಬಡಿಸಿದಳು. ಸ್ವರ್ಗದಲ್ಲಿ ಬಿಕ್ಕಿ ಬೆಳೆವ ಬತ್ತನನ್ನು ಮುಕ್ಕೆ ಲೋಕದಲ್ಲಿ ಅಡಿಗೆಮಾಡಿ ತಂದು ಸಂಭ್ರಮಿಂದ ಬಡಿಸುವ ಪುಣ್ಯ ಲಷ್ಣೀಯೋ ಎಂಬಂತೆ ಅನ್ನವಿಕ್ಕಿಂದಳು. ಕಲ್ಲುಸ್ವರ್ಕಾದ ಕುಡಿಯಂತೆ ಕೈನೀಡು ಮೇಲೊಂಗರ, ಉಪ್ಪಿನಕಾಯಿ, ಹಂಪುಳಿಗನನ್ನು ಬಡಿಸಿದಳು. ಎಳಿ ಮಿಂಚನ್ನು ಎರೆಯುವಂತೆ ತಿಳಿತುಪುವನ್ನೆಲ್ಲಿರೆದಳು. ಬಿಳಿಯ ಮೋಡದಂತಹ ಮೊಸರನ್ನು ಕಮಲದಂದದ ಬಟ್ಟೆಲುಗಳಲ್ಲಿ ತುಂಬಿ ಇಟ್ಟಳು. ಕ್ಷೇರಸಮುದ್ರದ ಸೊರೆಯು ಉಂಡೆಯನ್ನು ತಂದು ಸೇರಿಸುವಂತೆ ತಿಳಿಬೆಳಗಿನ ಕಜ್ಜಾಯವನ್ನು

ಎಡೆವಾಡಿದಳು. ಮುಖ್ಯದವರು ಒಮ್ಮೆ ಸವಿದರೆ, ಅವರಿಗೆ ಕ್ವಾದಲ್ಲಿ ತುಪ್ಪಳು ಮೀಸೇಯನ್ನು ವಾಡಿ, ದಸ್ತವೇರಿಸುವ ಶಕ್ತಿಯನ್ನುಳ್ಳ ಹೆಚ್ಚೆ ತುಪ್ಪವನ್ನು ಬಡಿಸಿದಳು. ಬಟ್ಟಹಾಡು, ಜಿಲುಹಾಲು, ಕೆನೆಹಾಲು, ಎಟ್ಟಹಾಲು, ತನಿಹಾಲು ಮುಂತಾದ ತರತರದ ಹಾಲುಗಳನ್ನು ಬಟ್ಟಲು ಬಟ್ಟಲು ತುಂಬಿ ತುಮು ಎಡೆವಾಡಿದಳು. ಪಕ್ಕವಾದ ರಣ್ಣಗಳಿಂದ ಆಗಿ, ಪರಿಮಳ ಘನುಘನಿಮಿಸುತ್ತಿರುವ ಸಾರಾಸಾಯನಗಳನ್ನು ತಂದು ತಂದು ಬಡಿಸಿದಳು. ಸಕ್ಕರೆಯನ್ನು ಹಿಡಿಯಲ್ಲಿ ತಂಡಾಗ, ಅದು ಅಂಗ್ರೇಯ ಸಂಪರ್ಕದಿಂದ ಸಿಂಘಾರದ ಹಾರಿ ಕಾಡಿಸಿದರೆ; ಆ ರಾಣಿ ಶಂಕೆಯಿಂದ ಕೈತೆಗೆದು ಸೋಡಿ, ಮತ್ತೆ ಸಕ್ಕರೆಯನ್ನು ತಂದು ಸೀಡಿದಳು. ಹೀಗೆ ಪರಮಾನ್ಯವನ್ನು ಪರಿಷರಿಯ ಪಕ್ಕಫಲಗಳನ್ನು ದೊರೆಗೆ ಇಕ್ಕೆ, ಆಂತಿಯತ್ತಿ, ನಸುನಗರು ಕುಸುಮಾಜಿ ಬೊಗಸೆಯ ಜೂಗಳನ್ನು ಅರಸನ ಮೇಲೆ ಚೆಲ್ಲಿ, ಪ್ರೀತಿಯಿಂದ ಕೈನುಗಿದು ಬಂದುಕಡೆ ಸಂತಕು.

ಹಣೆಯ ತಿಲಕ, ತರೆಯ ತುರುಬು, ಎದೆಯ ಯಜ್ಞ ಮೂರ್ತಿ, ಕೆವಿಯ ಕುಂಡಲ, ಮೈಯ ಧೋತ್ರ ಇವು ಹೊರತು ಮಿಕ್ಕವನ್ನು ತೊಲಗಿ, ರಾಜನು ಮೊದಲು ಕೃತೊಳೆದುಕೊಂಡನು. ಅನುತ್ತರ, ಹಿಂದೂರನ್ನು ಮಾನಸಿಕವಾಗಿ ಪೂಜಿಸಿ ಕಳುಹಿ, ಸಿದ್ಧಾಂತದಲ್ಲಿ ಹೇಳಿರುವ ಪ್ರಕಾರವಾಗಿ ನಿರಂಜನಸಿದ್ಧಸಿಗೆ ಅನ್ನವಾನಗಳನ್ನು ಒಲೆದು ಅರ್ಪಿಸಿ, ಜಲಶಂಕಿಯನ್ನು ಕುಡಿದನು.

ಆ ಹೊತ್ತಿಗೆ ಆ ವರಸೆಯ ಬಾಗಿಲ ಕಾವಲೂ ಅಂಥಿ ಹೊಡಿಯಿತು. ಅರಸನು ಹರಿವಾಣದಲ್ಲಿ ದಕ್ಕವಸ್ತುಟ್ಟಿ. ಪರಮಾತ್ಮಸಿಗೆ ಅರ್ಪಿಸಿದ ಅನ್ನವಾನಗಳನ್ನು ತನ್ನ ಮೈಗೆ ಉದಿಸಿದ.

ಭೇದವಿಜ್ಞಾನದಿಂದ ಆತ್ಮನನ್ನು ತೆಗೆದು, ಮತ್ತೆ ಆ ದೇಹದ ಮಧ್ಯದಲ್ಲಿಬ್ಬಿ, “ ಈ ದೇಹಕ್ಕೆ ಈ ತುತ್ತು ಕೊಡಲೆ, ಚಿನ್ತುಗುನೆ? ” ಎಂದು ಅಷ್ಟು ಬೇಡಿ, ಆದರಿಸುತ್ತು ತುತ್ತು ಕೊಟ್ಟಿ.

“ ಕರುಂದ ಆಹಾರ ಕೊಟ್ಟರೆ ನಿನಗೆ ಭಾರವಾಗುವುದಲ್ಲದೆ, ನಿಮುಂತ ಹಾನಿ ಕರಬಾಹಾರವು ನಿನಗೇನು ಮಾಡುವುದು? ನಿನು ಸ್ವಗ್ರಹ ಮೋಕ್ಷಗಳಿಗೆ ಒಡೆಯನ್ನುವೇ!.....ಮನಷ್ಟು, ಇಂಟೆಂಂಪ್ರೊಯು, ದೇಹ, ಮಾತು, ಇವೆಲ್ಲ

ಜಡ. ಹಾಪವಲ್ಲದ ಈ ಅನ್ನ, ಹಾಪ, ಇದೂ ಜಡ. ಜಡ ಜಡಕ್ಕೆ ಸೇರಿದರೆ, ನಿನಗೆ ಏನೂ ಕುಂದಿಲ್ಲ, ಚೈತನ್ಯನೇ!.....ಹಿಂದೆ ಸೀಸು ಮಾಡಿದ ಅಖಂಡವಾದ ಪುಣ್ಯವು ನಿನಗೆ ಸುಖವನ್ನು ತಂಡತಂಡವಾಗಿ ತಂದುಕೊಡುವಾಗ, ಅದನ್ನು ಉಂಡು ತೀರಿಸಿಬಿಡು, ಹಂಚನೇ!.....ನಾಳಿ ಸುಜ್ಞಾನಸುಖವನ್ನು ಉಣಬಹುದು. ಇಂದು ಕೂಳಿನ ಸುಖವನ್ನು ಸವಿದುನೋಡು” ಎಂದು ಆಲೋಚಿಸಿ ಹೇಳುತ್ತ, ಆ ರಾಯನು ತತ್ತ್ವದೇವನಿಗೆ ಅನ್ನವನ್ನು ನೀಡಿದನು.

ಕುಷುಮಾಜಿಯಾದರೋ - ತನ್ನ ನೆರಳು ರಾಯನ ತಟ್ಟಿಗೆ ಮುಸುಕದ ಹಾಗೆ ಜೋಡಿಯಿಂದ ಸೀತು, ಒಮ್ಮೆ ಬಿಸಿಯನ್ನು ಆರಿಸುವಳು; ಒಮ್ಮೆ ಪನ್ನೀರಿನಿಂದ ನೆನ್ನೆದ ಬೀಂಬಿಗೆಯನ್ನು ಮ್ಯಾಗೆ ಬೀಸುವಳು; ಕೈತೊಳಿದು, ಒಮ್ಮೆ ಕಲಸಿ ಕೊಡುವಳು; ಒಮ್ಮೆ ತುಟಿಗೆ ತುತ್ತುಕೊಡುವಳು. ಎಡದ ಕೈಯಿಂದ ವ್ಯೂತಡಹುವಳು. ಒಮ್ಮೆ ವಶ್ವದಿಂದ ಬೆವರು ತೊಡೆಯುವಳು. ಕೂಡಲೆ ಕೈತೊಳಿಯುವಳು, ಕೂಡಲೆ ಪಾತ್ರೆ ಹಿಡಿದು ಬೇಕಾದುದನ್ನು ಬಡಿಸುವಳು.

ಸ್ತ್ರಿಯನು ಉಬಟಮಾಡುತ್ತ, ಮಧ್ಯ ನೀರು ಕುಡಿಯೋಣವೇ ಎಂದು ವಿನಸಿಸಲ್ಲಿ ಎಂದುಕೊಳ್ಳುವಕ್ಕೂರಲ್ಲಿ, ಅವನ ಮನಸ್ಸನ್ನು ಹೊಕ್ಕಿದ್ದೆಂಬ ಹಾಗೆ, ಗಿಂಡಿಯನ್ನು ಎತ್ತಿಕೊಡುವಳು.

ಸಿಹಿ ಹೆಚ್ಚಾದರೆ, ಹುಳಿ ಕೊಡುವಳು. ಹುಳಿ ಹೆಚ್ಚಾದರೆ, ಉಪ್ಪು ತೋರುವಳು. ಕಂಿ, ಖಾರ, ಒಗರುಗಳನ್ನು ರುಚಿ ತೋರಿ ಸಂಗ್ರಹಿಸಿಕೊಡುವಳು.

ರಾಜನು ತನ್ನ ಮನಸ್ಸಿನಲ್ಲಿ ಏನೋ ನೆನೆದು, ಅದಕ್ಕೆ ಕೈ ಚಾಚುವ ಮೊದಲೇ ತಾನು ಆ ವಸ್ತುಗಳನ್ನು ಎತ್ತಿಕೊಂಡು ಸಿಧ್ಯ ವಾಗಿರುವಳು.

ಆ ರಾಜನ ಮನಸ್ಸಿನಲ್ಲಿ ಏನೋ ಆ ಕಾಂತೆಯ ಮನಸ್ಸಿನಲ್ಲೂ ಅದೇ. ಅವಳು ಏನು ಇಷ್ಟವಾಗಿ ಬಡಿಸಿದರೆ, ಅದೇ ಅವನಿಗೂ ಇಷ್ಟ. ದೇಹ ಎರಡು, ತತ್ತ್ವ ಒಂದು ಎಂಬ ಹಾಗೆ ಅವಳು ಬಡಿಸಿದುದನ್ನು ರಾಜ ಸೆವಿಯುತ್ತಿದ್ದ.

ಅನ್ನ ಸಾಕಾಗಿ ಅದನ್ನು ತಟ್ಟಿಯಲ್ಲಿ ಒತ್ತರಿಸಿದರೆ, ಬೇರೆ ವಿಶೇಷಾನ್ನು ವನ್ನು ಬಡಿಸುವಳು. ದೃಷ್ಟಿನ್ನೇಯಿಂದ ಒಲ್ಲೆನೆಂದರೆ, ಕೈಯ ಮುಗಿದು “ಇನ್ನು ಸ್ಪೃಹಿ ಸೇವಿಂಬೇಕು” ಎನ್ನುವಳು. ಹರಿಪರಿಯಾದ ಅನ್ನವಾನ ಗಳನ್ನು ಹೊಸರೊಸದಾಗಿ ತರತೆರಣಾಗಿ ಅವಕು ಸೀಡಿದರೆ, ರಾಜ ಸಾಕೆಂದು ತಲೆ ಕೊಡಹುವನು. ಅವಳು ಕೈಮುಗಿದು, “ಇನ್ನು ಎರಡೇ ತುತ್ತು!” ಎನ್ನುವಳು. “ವಾಡಿದ ಹ್ಯಾವನ್ನು ಎಲ್ಲ ತಪ್ಪದೆ ಸವಿನೋಡಬೇಕು, ಅರನ್!” ಎನ್ನತ್ತೆ ಬೇಡಿಕೊಂಡು ಬಡಿಸುವಳು. ರಾಜನು ಸಮನಗುತ್ತೆ ಅದರ ರುಚಿನೋಡಿದುವನು.

ಆನೆಗೆ ಉಂಟಿನಾಡಿಸುವಂತೆ ಆ ಕಾಂತಿ ಬಲವಂತದಿಂದ ತನ್ನ ಪತಿಗೆ ಉಂಟಿನಾಡಿಸಿದ್ದು. ಆ ರಾಯನು ತ್ವರಿತವಾಗಿ, ಕ್ರಿತೋರೆಂದು, ಉಂಟಿವನ್ನು ಮುಗಿಸಿದನು. ಆನಂತರ ತನ್ನ ದೇಹದಲ್ಲಿ ಆತ್ಮಸಂಸ್ಕಾರ ಶಂಡು, ಕಣ್ಣಾಪ್ತಿ, ಅಂತ್ಯಾನುಂಗಲಾರಾಧನೆ ಮಾಡಿ, ಕಣ್ಣಾ ತೆರಿದನು.

‘ಜಿನ ಕರಣ’ ಎಂದು ಎಂದ್ದನು. ಹಕ್ಕುದಲ್ಲಿದ್ದ ಹಳ್ಳಿದವನ್ನು ಹೇಗಲ ಮೇರೆ ಹೊದಿದನು. ಅವನ ಮುದ್ದನು, ಇದ ಕಾಂತಿ ಹೂವಿನ ಉಪರಿಗೆಗೆ ದಾರಿ ತೋರಿ ನಡಿಸಿದ್ದು. ಉಂಟಿನಾಡಿದ ಉಪರಿಗೆಯಿಂದ ಮೇಲಕ್ಕೆ ಮೆಟ್ಟುಬ್ರಾಹ್ಮಣ ಹಳ್ಳಿ, ಅರಸನು ಅರಸಿಯ ಕ್ರೀಲಾಫ್ ವರ್ಧಿಂದ ಹೂವಿನ ಉಪರಿಗೆಗೆ ಹೇತ್ತಿದನು.

ಆ ಉಪರಿಗೆಯ ಸಮವಿನ ಗುಟ್ಟಿನ ಮನೆಯಲ್ಲಿ ಒಪ್ಪವಾಗಿದ್ದು ಶಕ್ತಿನಿಮಂಜದ ಮೇರೆ, ಎಷದ ಮಗ್ನಿಲಾಗಿ ಉಂಟಾ ರಾಜನು ವ್ಯೇಸ್ಟೇಡಿ ಪವಡಿಸಿದನು. ಕುಸುಮಾಜಿ ವೀಕೆಯ ಕೊಟ್ಟಿ, ಪನ್ನೆರು ಚಿಮ್ಮಿಸಿ, ಕಣ್ಣಾಗಳಿಗೆ ಕಾಡಿಗೆಯಿಕ್ಕೆ, ಗಾಳಿ ಬೀಸಿ, ಗಂಧ ಲೇಪಿಸಿ, ಪತಿಯನ್ನು ಮನ್ನಿಸಿದ್ದು. ಪತಿಯ ಮಾದಸೇವೆಗೆ ಚುಳಿತ್ತಳು.

“ಹೊತ್ತುಯಿತು, ಹೊಗು. ಅನ್ನರಸದ ರುಚಿ ನೋಡಿ, ಮತ್ತೆ ಭಾ” ಎಂದು ರಾಜ ಅವಳನ್ನು ಕಳಿಸಿಕೊಟ್ಟು.

“ನನ್ನ ಆತ್ಮಬೇರೆ, ನನ್ನ ದೇಹ ಬೇರೆ” ಎಂದು ಕಣ್ಣ ಮುಟ್ಟಿ, ತಾನು ಆತರ್ಯವನ್ನು ಗಮನಿಸುತ್ತಿದ್ದ ಹಾಗೆಯೇ, ಅವನಿಗೆ ಅನ್ನಸೊಕ್ಕಿನ ಸಮನಿಸಿದ್ದೆ ಕನಿಯಿತು.

ಹಾಸಿಗೆಯ ಮೇಲೆ ಎಡಗೈ, ಅದರಮೇಲೆ ತಬೆ, ಬಲಶೋಡಿಯ ಮೇಲೆ ಬಲಗೈ, ಹಜ್ಜೆಗಳು ತುಸು ದೂರ - ಹೀಗೆ ವಾಲಗಿ ರಾಜನು ಕಣ್ಣಮುಚ್ಚಿ ಸಿದ್ದಿಯಲ್ಲಿನ್ನನು. ಕೆನ್ನೆಯಲ್ಲಿ, ಕೊರಳ ಮೇಲೆ, ಇಂದ್ರಾ ಬೆವರು. ತುಟಿ ಉಸಿರಿಗೆ ಸ್ವಾಲ್ಪ ಅಲುಗುವುದ . ಬೇರೆ ಏನೂ ನಿಕಾರಾಜ್ಞ. ಹೀಗೆ ಅವನು ಆ ಮೃದುವಾದ ಹಾಸಿಗೆಯಲ್ಲಿದ್ದನು. ವಿಎಂಯ ತಂತ್ರಿಯನ್ನು ವಿದಿದ ಹಾಗೆ ಎದೆಯಲ್ಲಿ ಉಸಿರಾಟ ಕಾಣಿಸುತ್ತಿತ್ತು. ಇವು ಮೂರತು, ಆ ರಾಜನು ಮಲಗಿಸಿದ ಕುಂದಾಣದ ಪ್ರತ್ಯಾಳಿಯೆಂತೆ ಇದ್ದನು.

“ ಗುಡ ಇಷ್ಟ ನಿದ್ದ್ವಮಾಡಲಿ ” ಎಂದು, ಆ ಸತಿ ಗಲಭಿನಾಡದೆ ಹೋದಳು.

ಆ ಚೆಲುವನ ದೇಹದ ಸುವಾಸನೆಗೂ ಆ ಮನೆಯು ಸುಗಂಧಕಳ್ಳು ಸೋತುಬಂದು, ದುಂಬಿಗಳು ರ್ಯಾಂಕಾರಮಾಡುತ್ತಿವ್ಯಾಪ್ತಾರ್ಥಿ. ಮೊರೆಯುವ ಆ ದುಂಬಿಗಳ ಸುಸ್ವಾರದ ಗಾನ ತಲೆಗೇರಿ ತಾನು ಸರಬರಸಾವ ಹಾಗೆ ದೊಡೆ ಇತ್ತು ತೆಳುನಿದ್ದಿಯಲ್ಲಿದ್ದನು.

೭

ಇತ್ತು, ಕುಸುಮಾಜಿ, ಗಂಡನು ಉಂಡ ತಟ್ಟಿಯನ್ನು ತೊಳೆಯಾದೆ, ಅದರಲ್ಲಿ ತಾನು ಅನ್ನ ಪಾನಗಳನ್ನು ಬಡಿಸಿಕೊಂಡು ಖಂಚು ತೃಷ್ಣಿಪಟ್ಟಳು. ಕೈತೊಳೆದುಕೊಂಡಾದ ಮೇಲೆ, ಬಾಗಿಲು ತೆರಿದ್ದು. ಉಳಿಗದ ಹೆಣ್ಣಿಗಳನ್ನು ತೊಗಹೇಳಿ, ಮಂಜದಲ್ಲಿ ಹಾಗೇ ವೈಚಾರಿಕಾರ್ಥ. ಅನ್ನ ಸೊಕ್ಕಿನ ಸಿದ್ದಿಯನ್ನು ಸ್ವಾಲ್ಪ ತಿರಿಸಿ, ಬೇರೆ ಕಣ್ಣಿರೆದು ಎಚ್ಚಿತ್ತು.

ಉಪುರಿಗೆಯಲ್ಲಿ ಪತಿಯನ್ನು ಮಲಗಿಸಿದ ಸಜ್ಜನೆಗೆ ರಾಲ್ಲಿ ಹೇಗೆ ತಾನೆ ನಿದ್ದೆ ಬಂದಿರು! ತಪ್ಪಿನಾಡಿದ ಹಾಗೆ ಎದೆಯಲ್ಲಿ ದಿಗಲುಗೊಂಡು, ಆ ಜಾಣಿ ಬೇರೆ ಎದ್ದುಳು.

ಅಪ್ಪುಹೊತ್ತಿಗೆ ಇಬ್ಬರು ನರ್ತಕಿಯರು ಅಲ್ಲಿಗೆ ಬಂದರು.

“ ಅರಸನಿಗೆ ಹೇಳಿ : ಈ ರಾತ್ರಿ ಬಂದು ನವ್ಯ ನರ್ತನವನ್ನು ಸೋಡಿ ಅನುಗ್ರಹಿಸಲಿ ” ಎಂದು ವಿಜ್ಞಾಪಿಸಿದರು.

“ಆಗಲಿ. ಸ್ಯಾಮಿಗೆ ಹೇಳುತ್ತೇನೆ. ನೀವು ಸಿದ್ಧವಾಗಿರಿ” ಎಂದು
ಕುಸುಮಾಜಿ ಅವರನ್ನು ಕೆಳುಹಿಸಿಕೊಟ್ಟು, ಉಳಿಗದ ಹೆಣ್ಣುಗಳನ್ನೂ
ಹೊರಗೆ ಸೂಕ್ತ, ಬಾಗಿಲನ್ನು ಇಕ್ಕೆಡೊಂಡಳು.

ತನ್ನ ಹೊಕ್ಕಿಹೊಕ್ಕಿಯನ್ನು ಮುಖವನ್ನು ಕನ್ನಡಿಯಲ್ಲಿ ಸೋಡಿ ಕೊಂಡಳು. ತಿಲಕವನ್ನು ಚೆನ್ನಾಗಿ ತಿದ್ದಿದ್ದಳು. ಕೆದರಿದ್ದ ಮುಂಗುರುಳು ಗಳನ್ನು ಸವರಿಸಿಕೊಂಡಳು. ತನ್ನಲ್ಲಿ ತಾನೆ ಉಬ್ಬಿ ನಡ್ಡಳು.

సిరియు మడిక్‌గాన్ను ఆచే ఈచే మాడిదఱు. కారిద కుచ్చు గళన్ను వేరగు కాణిసువంతి ఇఁటప్పిశు. తుంబివ అభరణగళ ఓరి కోరియెన్ను తిది, ఘదవాదశు.

ಕನ್ನಡ ಪುಣಿಗು ಜವಾದಿ ಮುಂತಾದ ಸುವಸ್ತುಗಳನ್ನು ಲೇಪಿಸಿ ಕೊಂಡು, ತುಂಬ ಡೋ ವರ್ಷದಿಮೆ, ಬಂದು ಮುತ್ತಿದ ಸವಸ್ತಭೃಂಗಗಳಿಂದ ಶಾಸು ವಿಸ್ತುರವಣಿ ಹುಡಿಸಿ ನಂಡೆಳು.

ಕೆಂಪುಚಾಯೀಯ ಪ್ರೇಕ್ಷೆಯ, ಎಡದ ಕ್ಷೇತ್ರಲ್ಲಿ ಹಿಡಿದ ಬಿಳಿಯೀಲೆ — ಆ ತುಂಬಾಯುವತ್ತಿ ನಲ್ಲಿನ ಎಡಗೆ ತುಳುಕುವ ಅರ್ಥಯಿಂದ ಬಳುಕುತ್ತ ನಡೆದಳು.

ಕಾಲಂಹಾಗೆಗಳ ದಣಿ, ಕಟ್ಟಿರುತ್ತದೆ ಕೀರುತ್ತಿಣಿ, ಇವುಗಳನ್ನು
ರೂಪಂರೂ ರೂಲಿಸಿಸುತ್ತ, ಹಂಸಗಳ ನಡೆಯನ್ನು ಹಿಮ್ಮೆಟ್ಟಿಸಿ ಅಕೆ
ಉಪ್ಪುಗೆಗೆ ಹತ್ತಿದ್ದು.

‘ಮೆಟ್ಟಿಲು ಹತ್ತಿ ಬರುತ್ತೆ, ಗುಟ್ಟಿನ ಮನೆ ಹತ್ತಿರ ಬಂತು ಎಂಬಲ್ಲಿ ತನ್ನ ಚಲಿಸುವ ಆಭರಣಗಳ ದ್ರವ್ಯಗಳು ಮರಿವಾಡಿ, ಆ ಹೆಣ್ಣು ಜೊರ್ಕೆ ಯಿಂದ ಮೆಲ್ಲಿಗೆ ಬಂದಳು. ‘ದೊರೆಗೆ ಈಗ ಸಿದ್ದಿಯೋ? ಎಚ್ಚರವ್ವೋ?’ ಎಂದು ಜಪಿಸುತ್ತೆ, ಇಂಂತೆ ಸೋಡುತ್ತೆ, ಹೆಚ್ಚೆ ಶಬ್ದಮಾಡದೆ ಕುಸುಮಾಜಿ ಒಳಗೆ ಬಂದಳು.

8

ಇತ್ತೀ, ಈ ಕಾಂತಿ ಹಾಗೆಂದುಕೊಂಡು ಬರುತ್ತಿರಬೇಕಾದೆ, ಅತ್ತೀ ಆ ರಾಯನು ಒಂದಿಪ್ಪು ಹೊತ್ತಿನ ಮೇಲೆ ತಾನು ಎಚ್ಚತ್ತು ಶುದ್ಧಿಸ್ತು ಯೆಲ್ಲಿ

ಇದ್ದನು. ಓಡಿಹೋಗುವ ಮಳಿಯ ಹೋಡ ಎಪ್ಪುಮೊತ್ತು ಸೂರ್ಯನನ್ನು
ಮುಚ್ಚಿರುವುದೋ ಅಷ್ಟೇ ಹೊತ್ತು ರಾಜಸಿಗೆ ಸುಖಿಸ್ತೇ. ಅಮು ಮುಗಿದ
ಒಂದು ಅರೆಗಳಿಗೆಯ ಮೇಲೆ ರಾಜನು ತನ್ನ ಹಾಸಿಗೆಯ ಮೇಲೆಯೇ ಆತ್ಮ
ಯೋಗದಲ್ಲಿರುವನು.

ನಿದ್ರೆಮಾಡುವನ ಹಾಗೆ ಮಲಗಿಕೊಂಡು, ಆಗ ಬಿಂಬಿಸಿನಲ್ಲಿ
ಮನಸ್ಸನ್ನು ಸಿಲ್ಲಿಸಿ, ಕಣ್ಣಮುಚ್ಚಿ, ಸುಜ್ಞನ ಸಮುದ್ರದಲ್ಲಿದ್ದನು.

“ ಕಾಣುವವನು, ತಾನೇ, ಕಾಣಿಸಿಕೊಳ್ಳುವ ವಸ್ತುವೂ ತಾನೇ, ಉಣ್ಣಿ
ವವನೂ ತಾನೇ, ಉಣಬು ಬರುವ ಆ ಆತ್ಮಸುಖವೂ ತಾನೇ ” ಎಂದು
ಆ ರಾಯನು ಇರುವ ಸಂದರ್ಭದಲ್ಲಿ ಕುಸುಮಾಜಿ ಅಲ್ಲಿಗೆ ಬಂದಳು.

ಅವಳು ಒರುವುದನ್ನು ಅರಿತು, ಭರತನು, ಚಿದಂಬರ ಪುರುಷನಿಗೆ
ಸಮಿಸಿ, ಯೋಗವನನ್ನು ಅಡಗಿಸಿ, ಯೊದೆದ ದಿವ್ಯಾಂಬರವನ್ನು ತಲ್ಲಿ
ಮೈಮುರಿದನು. ಆಕಳಿಸುತ್ತೆ, ಕಣ್ಣನ್ನು ತೀರಿಕೊಳ್ಳುತ್ತೆ, ‘ವೀಶರಾಗಾಯ
ಸಮಃ’ ಎಂದು, ಚಂದ್ರನ ಮೇಲೆ ಮುಚ್ಚಿದ ಬಿಳಿಯ ಹೋಡವನ್ನು ಒತ್ತೆ
ರಿಸುವ ಹಾಗೆ, ತನ್ನ ಮುಸುಕನ್ನು ಆಚೆ ತಳ್ಳಿದನು.

ಬಾಗಿಲ ಮರಿಗೆ ನಿಂತ ಸತಿಯನ್ನು ಕಂಡನು. “ ಬಾ, ಪ್ರಚಂಡೆ! ”
ಎನ್ನತ್ತೆ ಎದ್ದು ಕುಳಿತನು.

ಕೆಂದವನ್ನು ಉಗುಳುವ ಕೆಂಪಿನ ತುಟಿಯಲ್ಲಿ ಸಮನಗೆಂಡನ್ನು
ಉರುಳಿಸುತ್ತೆ ಕುಸುಮಾಜಿ ಬಂದಳು. ದತ್ತಿರ ಬಂದು, ಬಾಯಿ ಮುಕ್ಕು
ಇಸುಪುದಕ್ಕೆ ಪನ್ನು ಇರುತ್ತಿರುತ್ತಿದ್ದು. ತನ್ನ ಕೂರುಗುರಿಸುಂದ ಸೀರೆದ ಎಲೆ
ಯನ್ನು ಮಡಿಸಿಕೊಟ್ಟಳು.

ದೊರೆ ನಗುತ್ತಾ ನಗತ್ತ ವಾತನಾಡುತ್ತ ಎಲೆಯ ಮಡಿಕೆಗಳನ್ನು
ಬಾಯಿಗೆ ಹಾಕಿಕೊಳ್ಳತ್ತ ಮುಖವೆತ್ತಿ ತನ್ನೊಡನೆ ವಾತನಾಡಲು ಇಷ್ಟ
ಅಳುಕುವ ಸತಿಯನ್ನು ಕಂಡನು.

“ ಇವಳೋಡನೆ ಏರಡು ಆಟದ ವಾತು ಕೇಳಿಂಣ ” ಎಂದುಕೊಂಡು,
ಹಾಗೇ ಮಲಗಿ, ಮುಸುಕಿಳಿದು, ಕೈಸೀಡಿ ಬಿಳಿಯೆಯೆ ಕವಳವನ್ನು ಅವಳಿಗೆ
ಕೊಡುತ್ತೆ, ಅವಳನ್ನು ಕೇಳಿದ :

“ ಕುಸುಮಿ ತಾನೇಕೆ ಬಂದಳೋ, ಈಗ ? ”

ಕುಸುಮಾಜಿ ಸರ್ವಸಗುತ್ತೆ “ ಕುಸುಮಾಜಿ ಏಕೆ ಬಂದಳೊ ನಿಮಗೆ

“ ಮುಖ ನೋಡಿದರೆ, ನಮ್ಮೊಡನೆ ಈಗ ಜಗತ್ಕ್ಕೆ ಬಂದರಾಗಿದೆ.”

“ ಜಗತ್ತವ್ವಾಗಿ, ಸ್ವಾನ್ಯಾ. ಒಂದು ಗಾಢವಾದ ಗೂಢಾರ್ಥವುಂಟು, ಒಡೆಯರ ಕೂಡ ಯೋಚಿಸೊಣ ಹೀಂನು ಬಂದಿದ್ದೇನೇ.”

“ ಯಾವ ಗೂಢಾರ್ಥ ? ಏನು ಹೇಳಬೇಕು ? ಕೇಳಣ.”

“ ಕೇಳಿದೆನಬ್ಲವೆ, ಸ್ವಾನ್ಯಾ. ಮೂರ್ಧರಿಗಾದರೆ ಹೇಳಬೇಕು. ಪ್ರಾರ್ಥರು ಬಂದಾಗ ತಿಳಿಯಲೂರಿ !”

ಅಷ್ಟುಹೊತ್ತಿಗೆ ಎಲೆಯ ಕವಳ ಸವಿದು ಸಾಕಾಯಿತು. ಕುಸುಮಾಜಿ ತನ್ನ ಪತಿಯ ಪಾದಗಳನ್ನು ಕೈಯಿಂದ ಒತ್ತಿದೆಳು. ಚಿಗುರು ತಾವರೆಯ ಮೇಲೆ ಓಡಿಯಾಡುತ್ತಿತ್ತು.

“ ಕಾಲು ಒತ್ತುನ ಕೌಶಲ ಚೆನ್ನಾಗಿದೆ, ಕುಸುಮಿ ” ಎಂದು ಭರತನು ಅವಳನ್ನು ಪಾದಗಳಿಂದ ಅಷ್ಟಿದನು.

“ ಆಗಬಹುದು, ದೇವ. ‘ ಒಡೆಯ ಮೆಚ್ಚಿ ಕಾಲಲ್ಲಿ ಒಡೆದ ’ ಎಂಬ ಗಾದೆ ನನ್ನಲ್ಲಿ ಫಲಿಸಿತು ” ಎಂದೆಂದು ಕುಸುಮಾಜಿ.

ದೊರೆಯು ನಗತ್ತ ವಿದ್ದನು. ಅಲ್ಲಿಂದ ಮುಂದೆ ಅವರ ಉದ್ಯೋಗದ ಸೋಗಸನ್ನು ‘ ಹಾಗೆ, ಹಿಗೆ ’ ಎಂದು ಹೇಳಿದೆನಾದರೆ, ಬಲು ಹಗರಣ ವಾದಿತ್ತ. ಅದು ಹಾಗಿರಲಿ.

ಉ

ತರುವಾಯ, ಕುಸುಮಾಜಿ ವೀಣೆಯನ್ನು ಕೈಗೆತ್ತಿಕೊಂಡೆಳು.

ಅವಳು ಹಾಡಿದ ಗಾನವನ್ನು ಏನು ವರ್ಣಿಸಲಿ ! ವೀಣೆಗೆ ತಾನು ಒಬ್ಬ ಸಬ್ಬಿಯೋ ಎಂಬಂತೆ ಶಾರೀರಸಮಾನವಾಗಿ ಹಾಡಿದೆಳು.

ಎಡಗೈಯಲ್ಲಿ ವೀಣೆಯನ್ನು ಎತ್ತಿ ಹಿಡಿದು, ಮೇಲುಗಡೆಯ ಮೆಟ್ಟಲು ಗಳಲ್ಲಿ ಬೆರಳಾಡಿಸಿ, ಕೆಳಗಡೆ ತಂತಿಯಲ್ಲಿ ಬಲಗೈಯ ಬೆರಳನ್ನು ಮಿಡಿದು ಹಾಡಿದೆಳು.

ఆవళు తన్న కేంపు బాయిన్న స్తుతి తేరిదు ఆ ఎంచు రాగవన్ను

బలదల్లు ముత్తి శ్రుతికొడుత్త భరమిసిదువు.

రాగవన్ను ఒచ్చే విఐణియల్లి తోఏవనళు, ఒచ్చే కొరళినల్లి తోఏవనళు. ఒచ్చే బట్టిగే హేళువళు. ఒచ్చే బట్టు బారిసువళు. విఐణియ సంగడ అవళు దూడుక్కిద్దరే, ఎరడు విఐణిగళు ఓంచాగి హాడిద హాగిచుక్కిత్తు.

వేళి అరికు, శ్రుతి అరితు, కట్టుకు అరితు, ఆపావద అనుభవ వన్ను అరితు, ఈసువూజి విఐణియన్ను సుడిసి దాడిదఱు.

పోదలు శ్రీరాగరసవన్ను ఆలాసిసి, తరువాయ మాళవ శ్రీరాగరసవన్ను ఎత్తిదఱు—‘ఈ రితియాదటి, శ్రీరాగవల్లద మిక్కెల్లి దారిద్యు రాగగళు’ ఎన్నిసువ హాగి.

ఆలావమాడుత్తు అరసన ముఖ సోఇడువళు. ఆ హోత్తిగే తనగే నగు లుంచాగువువు. కూడలే, హోర తోఏరికేగే కణ్ణుముచ్చే, ఒళగే నగుత్త దూడువళు. కడిగణ్ణిసింద రాయినన్ను కద్దుసోఇ కూడువళు. సగేకూడి దూడువళు. తంతియన్న తీదుత్త, ఆకడె దృష్టియిట్టు దూడువళు.

ఒళగే లుక్కిద ఆనుచరణ తన్న దేహవన్ను తుంబి తుళుకి హోరగే జెల్లువ హాగి, ఆ తేళువాద బసిరిసింద హోరటి సుస్వర తుటి గళింద హోళిదు మోహపుంటుమాడుక్కిత్తు. సుళియంతిద్ద నాభి యల్లి ముట్టి, వృచువాద ఎదియల్లి బెళ్లిము, నుణువాద కొరళల్లి పురుయపడిము, ఆ ఎళ్లియవళ బ్రుద్దురంధ్రవన్ను పరి, ఆ ఆలావ ఆకేయ తుటిగి ఇళిదుబందు మోహవన్ను ఉట్టివాడితు.

అదెల్లి కలితళో! అదెల్లి కండళో! పుంఖానుపుంఖవాగి మేలింద మేలి హోసహోసతాగి తానగళన్న తందళు — జేసిన సోఇనేయన్న కరిదుతంద హాగి! ప్రియనిగే పత్ర బరియలు ఎత్తి కోండ కంటడ మధుర ఘ్వసియో ఎంబంతే అవళ కలకంతదింద

ಹೊಸಹೊಸ ತಾನ ಉತ್ತೇಶು. ಸೋಚಿ ಚೆಂದುಟಿಯನ್ನು ಕಚ್ಚುವ ಇನಿಯಿಸಿಗೆ, ಮುಗ್ಧಿಯಾದವರು “ ಈ ತೊಡಕು ಸಾಕು ” ಎಂದು ಶ್ವೇತದ್ವಾರಾ ಬದುವಾಗ ಆದ ಕಂಕಣಗಳ ಕಿಂಕಿಣಿಯೋ ಎಂಬುತೆ ಹೊರಳು ಕುಣಿಸಿ ದೆಸೆ ತೋರಿದಳು.

ಉಚ್ಚದಿಂದ ಎತ್ತುವಳು ! ಅಡಕದಿಂದ ಅಡಗಿಸುವಳು ! ನೀಂಜಿನಂತೆ ಕೂಡಲೇ ಎತ್ತಿರಿಸುವಳು ! ಹಂಚನನ್ನು ನಡೆದಾಡಿಸುವಂತೆ ರಾಗದ ಸಂಕು ಕಾಣಿಸಿ ಹಾಡಿದಷ್ಟು. ಬಂದ ತಾನವನ್ನು ಮತ್ತೆ ಬರಗೊಡಿದೆ, ಹೊನಚೊಷ ತಾನಗಳನ್ನು ತುದು ತಂದು ರಾಜಸಿಗೆ ಡಷ್ಟುಮಾಡಿದಳು.

ರಾಜ ಅದನ್ನು ಕೇಳಿ ಹಿಗ್ಗುತ್ತಿದ್ದೆ. ಗಂಡನ ಆನ್ತರಿಕ್ಕೆ ಅವಳು ಉಬ್ಬತ್ತಿದ್ದಳು. ಕುಶವೂಜಿ ಲಾವಣ್ಯವತ್ತಿ. ಆವಳ ರುಂಡೆ ತರುಣಿಯ ಶಾರಿರ. ಪರಮ ಯಾರೂ ಇಲ್ಲದ ಏಕಾತ. ಪತಿಗೆ ಸ್ತ್ರೀಯಾಗತೆಂದು ಖಲಿದು ಹಾಡುತ್ತಿದ್ದಾಗೆ. ಅದನ್ನು ಕೇಳುತ್ತೇ, ರಾಯ, ನೀರೆ ಜುಂನು ಜುಂಮನೆ ಮೈ ರೋಮಾಂಚಗೊಳ್ಳುತ್ತಿದೆ. ಅಧಿಕವಾದ ಸುವರ್ಣಪದಿಂದ ಕೇಳುತ್ತಿದ್ದಾನೆ.

ತರುವಾಯ, “ ಸಮುದ್ರ ಸಾಸಿವೆಯಲ್ಲಿ ಅಡಗಿತು ! ನೆಲದಲ್ಲಿ ಆಕಾರ ಹಾಳಿಹೋಯಿತು ! ” ಎಂದು ಆ ರಾಣಿ ಪರಮಾತ್ಮನ ಕಲೆಯನ್ನು ಅವಲಂಬಿಸಿ, ಹಿತವಾಗಿ ಹಾಡಿದಳು.

“ ಒಳಗಿರುವ ತನ್ನ ಆತ್ಮವನ್ನು ಕಾಗುಪುದು ಆಕ್ಷರ್ಯ. ಹೊರಗಿನ ಹೆಂಡಿರ ಹ್ಯಾದೆಯದ ಸುಜನ್ನು ತಿಳಿಯುವುದು ಆರ್ಪಯ್ಯ. ಈ ಎರಡಲ್ಲಿದೆ ಮಿಕ್ಕ ವಿದ್ಯೆಗಳು ಏನು ಮಹಾ ! ” ಎಂದು ಹಾಡಿದಳು.

“ ಕುದುರೆಯ ಹಾಗೆ ಸೌಕರ್ಯ ಟುಪುವ ಜಿತ್ತುವನ್ನು ಸಿಲ್ಲಿಸುವುದು ಕಷ್ಟ. ಎದೆಯಲ್ಲಿ ಆತ್ಮನನ್ನು ಕಾಗುಪುದು ಕಷ್ಟ. ಪ್ರಮದಯವನ್ನು ಒಲಿಸುವುದು ಕಷ್ಟ. ಉಳಿದ ಯಾವುದೂ ಇಷ್ಟ ಕಷ್ಟನಲ್ಲ ” ಎಂದು ಹಾಡಿದಳು.

“ ಯೋಗಿಶಾಸ್ತ್ರದಲ್ಲಿ ಆತ್ಮತತ್ತ್ವವೆ ಕಡೆ. ಹತ್ತು ವಿಧದ ಭೋಗ ಗಳಲ್ಲಿ ಸ್ತ್ರೀಯೋ ಕಡೆ ” ಎಂದು ಯೋಗಿಶಾಸ್ತ್ರ ಭೋಗಃಾಸ್ತ್ರ ಎರಡನ್ನೂ ತೂಗ ತೋರಿದಿಸಿ ಹಾಡಿದಳು.

ಅನುರಾಗದ ಸತಿಯೊಡನೆ ಅನುರಾಗದ ಪತಿ ಇರುವಾಗ ಏರ್ಪನು ಸುಖಸದೆಬಹುದು ಎಂಬುದನ್ನು ವಿವರ ಹಿವರ್ವಾಗಿ, ಹೂವಾಲೀಯಿಂದ ಹೊಡಿದ ಹಾಗೆ, ಅತಿ ಕೋನುಲನಾಗಿ ಹಾಡಿದಕು.

“ ಜೀನ್ನಾಯಿರು, ಕುಷುಮಿ! ಬಬು ಸೋಗಸಾಯಿತು, ಕುಷುಮಾಜಿ! ಬಿವಿಸಿ ಬಿವಿಸಿ ಹಾಡಿದೆ, ಕುಷುಮಾ! ಎಲ್ಲಿ, ಇನ್ನೊಮೆನ್ನು!” ಎಂದು ರಾಜ ಲೇಖುಲೇಸಂದ.

ಆ ವರ್ಣತ್ವ ಕೇಳಿ ಅವಕು ಉಬ್ಬಿ ಹಾಡುವಳ್ಳು. ಅದನ್ನು ಕೇಳಿ, ಆ ರಾಜನೂ ಉತ್ಸಾಹಗೊಳ್ಳುವನು. ತಾನು ಅವಳಿಗೆ ಮೆಚ್ಚುತ್ತೆ, ಅವಳು ತನಗೆ ಮೆಚ್ಚುತ್ತೆ, ಅವರು ಇಬ್ಬರೂ ಆನಂದಗೂಷಿಷ್ಟಿರುತ್ತಿದ್ದರು.

ಮೆಚ್ಚಿಕೆಗೆ ಬಂದ ಪ್ರಯೋಧಿ ಬಂದು ದೂರ್ಜ್ಞಮಾತನಾಡಿದರೆ ಸಾಕು, ಪ್ರಯೋಗಿಗೆ ಎಪ್ಪಿ ಸೋಜ್ಞಗಾಗುತ್ತದೆ – ಎಂದವೇಂಬೆ, ಅರುಮೆಯ ಅರಸಿ ಅಳ್ಳಿಗಾನವನ್ನು ಅಲಾಪಿಸಿದರೆ, ಚಕ್ರವರ್ತಿ ಮೆಚ್ಚಿದಿರುವನೆ? ಮೆಚ್ಚಿ, ಗಲ್ಲಿ ಹಿಡಿದಬುಗುವನು, ತತೀಯನ್ನು ತಡಹುವನು, ‘ಜೀನ್ನಾಯ್ಯು, ಜೀನ್ನಾಯ್ಯು’ ಎನ್ನುವನು. ಸೋಲ್ಲು ಸೋಲ್ಲಿಗೂ ಅವಳು ಪ್ರಟಿವೇರಿ, ಹೊಸಹೊನದಾಗಿ ಹಾಡುವಕು.

ಒಮ್ಮೆ, ಅವಳು ಹಾಡಿದ ಹೊಸಹೊಂದು ಗಾನರಸಕ್ಕೆ ಅರಸನು ಪರವರ್ತನಾಗಿ, ಅವಳ ಸ್ತ್ರೀಯ ವೀಣೆಯನ್ನು ಅರುಗಿಗೆ ಒತ್ತಿ, ಅವಳನ್ನು ಆಶೀಂಗಿಸಿ ಬಿಟ್ಟು, ಹಾರ್ಡಿ ಹಾಡೆಂದೆ. ಅವಳೂ ಉತ್ಸಾಹದಿಂದ, ಸಂಭರಣದಿಂದ, ಹೊಸ ಪೂರಿಸಂದ ಹಾಡಿದಳು. ಅರಸನು ಅದರ ಸೋಗಸು ಎಬೆತ್ತಿ, ಕಣ್ಣಾಮೃಚ್ಚಿ ನಗುತ್ತೆ, “ನರಂಜನಸಿದ್ಧಾಯ ನಮಃ” ಎಂದು ಆನಂದದಲ್ಲಿ ಇಡ್ಡನು.

ಅರಸನು ಬಂದು ಕೀಲನ್ನು ಒತ್ತಿದೆ. ತಾಂಬೂಲದ ತಟ್ಟಿಯನ್ನು ಹಿಡಿದ ಹೆಣ್ಣು ಹೊಂಬಿಗಳು ಮುಂಚದ ಹತ್ತಿರ ಬಂದು, ವೀಳೆಯವನ್ನು ಕೊಟ್ಟು, ಒಿನಣಿಗೆಯನ್ನು ಇಕ್ಕೆತೊಡಗಿದುವು.

ಕುಷುಮಾಜಿ ಹಾಡುವಾಗ, ಅವಳಿಗೆ ಎಲೆಯ ಗಳಿಗೆಯನ್ನು ಕೊಡಲು ಪ್ರತ್ಯೇಕಿ ತಡವಾಡಿತು. ಅರಸ ಅದನ್ನು ಸೋಡಿದೆ. ತನ್ನ ಕೈಯಲ್ಲಿದ್ದ ಗಳಿಗೆಯನ್ನು ತನ್ನ ಹೆಣ್ಣಿನ ಬಾಯಿಗೆ ಸೀಡಿದೆ. “ಒಲ್ಲಿ” ಎಂದು ಅವಳು

ಆ ಎಲೆಯ ಗಳಿಗೆಯನ್ನು ತೆಯೆಲ್ಲಾಡಿಸಿ ನಿರುಕರಿಸಿ, ನಗುತ್ತಾ ಹಾಡಿದ್ದು. “ ಓಹೊ ! ನನ್ನ ಕೈಯಲ್ಲಿ ತಾನು ಸೇವೆ ಕೊಳ್ಳುವುದಿಲ್ಲನೆ ! ” ಎನ್ನು ಸಿತು, ಅರಸನಿಗೆ.

“ ಚಿಂತೆಯಿಲ್ಲ, ಹಿಡಿ, ಕುಸುಪು ! ಪ್ರಿಯೆ ಪ್ರಿಯನು ಒಲೆದು ಕೊಟ್ಟಿರಿ ಕೊಳ್ಳುಬಹುದು. ಇಮು ನನಗೆ ಸಂತೋಷ ” ಎಂದು ಅರಸನು ಗಳಿಗೆಯನ್ನು ಅವಳ ತುಟಿಯ ಹತ್ತಿರ ತಂದನು.

ಅವಳಂತೂ ಒಲ್ಲಢು. ಹಾಚುವುದನ್ನು ಬಿಟ್ಟು, ಬಾಯುಂಜ್ಞಿ, ವೀಕೆಯಲ್ಲಿ ಮಾತ್ರ ಕೇಳಿಸಿದ್ದು. ಭರತ ಬಿಟ್ಟುನೆ ! ಬಾಯಿಗೆ ಬಾಯಿಟ್ಟು, ಕುಟುಂಬದಂಬುಲ ಕೊಟ್ಟುಬಿಟ್ಟಿ. ಆ ಕರ್ನೂರತೆಂಬುಲದ ಬಲದಿಂದ ಕುಸುಮಾಜಿಗೆ ಜಾಮ್ಮನೆ ರೋಮಾಂಚವಾಗಿ, ತನ್ನ ಮೊದಲಿನ ಸವಿಗೆ ಇಮ್ಮುದಿ ಮುಮ್ಮಡಿ ಆಗುವಂತೆ ಸುಮಾರುನದಿಂದ ಹಾಡಿದ್ದು.

ಹಿಂದೆ, ನಲ್ಲಿನ ಕಾಲು ಸೋರ್ಕಿದವೆ ಅದೇ ಸವಿಯೆನ್ನುತ್ತಿದ್ದವಳು ಈಗ ಅವನೆ ಮೊಜ್ಞಿ ಮೋಹಿಸಿ ಮನ್ನಿಸುತ್ತಿದ್ದರೆ – ಅವಳ ಹಣವನ್ನು ಎಷ್ಟೇಂದು ಹೇಳಿಂಣ ! ಸ್ವರ್ಗದ ಸುಖ ತನ್ನ ಸುತ್ತ ಸುಂದ ಹಾಗೆ, ಮುಕ್ಕಿಯೇ ತನಗೆ ಸವಿಂಧವಾದ ಹಾಗೆ, ನಿಸ್ಸಂಕೋಚವಾಗಿ ತನ್ನ ನಲ್ಲಿನ ಸಂಗದಲ್ಲಿ ಉಬ್ಬಿ ಹಾಡಿದ್ದು.

ಪುತ್ತಳಿಯು ಉಗುಳುವ ಪಾತ್ರವನ್ನು ಹಿಡಿಮು ಕೈಗೆ ಸೀರೆರೆಯಿತು. ಮೊದಲ ತಂಬುಲವನ್ನು ಮುಕ್ಕಳಿಸಿ ಉಗುಳಿ, ಹೊಸ ವೀಕೆಯವನ್ನು ಕೊಂಡು, ಆ ದಂಪತ್ತಿಗಳು ಮತ್ತೆ ಗಾನಕೇಳಿಯಲ್ಲಿ ಓಲಾಡಿನವು.

ಕುಸುಮಾಜಿ, ಒಮ್ಮೆಫೋರ್ಗವ ಸಿರಿಯನ್ನು ಹಾಡುವಢು, ಒಮ್ಮೆ ಯೋರ್ಗವ ಸಿರಿಯನ್ನು ಹಾಡುವಢು. ರುಜನಾವರೀ ಶ್ರೀ ಗುರು ಹಂಂನಂಥಾಯ ನಮಃ ” ಎಂದು ಕಣ್ಣುಷ್ಟಿ ಎರಡನ್ನೂ ಕೇಳಿ ಸಂತೋಷ ಪಡುವನು.

“ ಬೆಳುದಿಂಗಳ ಬೊಂಬೆಯೇ ! ಕೈಗೆ ಸಿಕ್ಕಿದ ಹೊಸ ರತ್ನದ ಕನ್ನುಡಿಯೇ ! ಚಿನ್ನಯನೆ ! ಚಿನ್ನ ಗನಾದ ಭರತರಾಜನಿಗೆ ಶಾಳಿಸಿಕೊಂಡೆ ಯಲ್ಲವೇ ! ” ಎಂದು ಅವನ ಆತ್ಮಕರೆಯನ್ನು ಕುರಿತು ಹಾಡಿದ್ದು.

“ ಜಿನ್ನಾಯ್ತು, ಕುಸುಮಾಜಿ ! ಸೊಬಗಾಯ್ತು, ಕುಸುಮಾಂಗಿ ! ಹೆಸನಾಯ್ತು, ಕುಸುಮಕೋಮಲೆ ! ಲೇಸುಲೇನು, ಕುಸುಮಗಂಧಿನಿ ! ” ಎಂದು ರಾಜ ಅವಳನ್ನು ಮುದ್ದಿಸಿ ಹೇಳಿದ.

“ ಸರಸಸಂಗಿತನೆ ! ತಡವಾಡಬೇಡ. ನಮ್ಮ ಭರತರಾಜೇಂದ್ರನ ಮುಖದ ಮುರಿನಿಸೆಯಂತೆ ಹೋಹಿಸುತ್ತೆ ಬಾ. ಬಾ ! ” ಎಂದು ಕರೆಯುತ್ತ ಸಗುತ್ತ ಹಾಡಿದಳು.

ಹಾಡುತ್ತ ಹಾಡುತ್ತ ಒಮ್ಮೆ “ ದೇನ, ಬಾಯಿ ತೆರೆ. ಬಾಯಿಮುಟ್ಟಿನಾನೇ ತಂಬುಲವನ್ನು ಆಯ್ದು ಕೊಳ್ಳುತ್ತೀನೆ ” ಎಂದು ಕುಸುಮಾಜಿ ಅರಸನ ಬಾಯಿಂದ ರಸತಾಂಬಾಲವನ್ನು ಕೊಳ್ಳುತ್ತ, ಅವನ ಚೆಂಡುಟಿಯನ್ನು ಕಚ್ಚಿ ಹಿಂಡಿದಳು. ಹೊರೆಯು “ ಎಲ ಎಲಾ ! ಸನ್ನಾನಕ್ಕೆಂದು ಕರೆದರೆ ಮನೆಯೋಜಿನ ಸೊಮ್ಮನ್ನು ಕದ್ದು ಕೊಂಡು ಹೋದಹಾಗೆ, ತಾಂಬಾಲವನ್ನು ಕೊರಿ ಮತ್ತೊಂದನ್ನು ಎತ್ತಿ ಕೊಂಡೆಯಲ್ಲಾ ! ” ಎಂದರೆ ; ಕುಸುಮಾಜಿ ಹೇಳಿದಳು : “ ಇಲ್ಲ, ಸೀನು ಹಾಕಿಕೊಂಡ ಅಡಕೆಯು ಚೂರು ತುಂಬ ಕರಿಣವಾಗಿತ್ತು. ಆದ್ದರಿಂದ ಮೃದುವಾದುದನ್ನು ಅರಿಸಿಕೊಂಡೆ.”

ಇನ್ನೊಮ್ಮೆ, ಸರುದಂಬುಲದ ರನ ಚಿಮ್ಮಿ ಎದೆಯೆ ಮೇಲೆ ಬಿತ್ತು. ಕುಸುಮಾಜಿ ಅದನ್ನು ಅರಿಯದೆ ಹಾಡುತ್ತಿದ್ದಾಳೆ. ಅರಸನು ಅದನ್ನು ಕೈಯಾರೆ ತೊಡಿದು, ಸೀರಿಸಿಂದ ಕೈತೊಳಿದುಕೊಂಡ. ಕುಸುಮಾಜಿ ಬೆದರಿದಂತೆ ಸೆರಗನ್ನು ಸವರಿಸಿಕೊಂಡು, ರಾಯನ ಮುಖ ಸೋಡಿದಳು. ಅದಕ್ಕೆ ರಾಜ “ ಏನೂ ಇಲ್ಲ. ಸ್ವೀಕಾರ ರನ ಚಿಮ್ಮಿತು, ಇದೊ ಇಲ್ಲ ! ” ಎಂದು ಅಲ್ಲಿ ಒಂದು ಉಗುರುಗೆರೆ ಎಳಿದ.

ಹೀಗೆಯೇ ಅವರಿಬ್ಬಿರೂ ನಕ್ಕು ನಲಿಯುತ್ತಾ, ಬಾಯಿಗೆ ಬಾಯಿಕ್ಕೆ ವೀಳಿಯ ಕೊಳ್ಳುತ್ತ, ಗಾನವನ್ನು ಕೇಳಿಸುತ್ತಾ ಕೇಳುತ್ತಾ ಸುಮಾರು ನಿಂದಿದ ಹೊತ್ತು ಹೋದುದೇ ಗೊತ್ತಾಗದ ಹಾಗೆ ನೈಮುರೆತಿರುವಾಗ ಅರಮನೆಯ ಕಾವಲು ಗಡಿಯಾರದಲ್ಲಿ ಶಂಖದ ಧ್ವನಿಯಾಯಿತು.

“ ಗಾನ ಸಾಕು. ಅತಿ ವೇಳೆಯಾಯಿತು ” ಎಂದ, ಅರಸ.

ಕುಸುಮಾಜಿ ಆದಿಜಿಸೇಪ್ಪರನನ್ನು ಕುರಿತು ಮಂಗಲವನ್ನು ಹಾಡಿ, ವೀಣೆಯನ್ನು ಪಕ್ಕಕ್ಕೆ ಎತ್ತಿರಿಸಿ, ಭಕ್ತಿಯಿಂದ ಭರತನ ಕಾಲಿಗೆ ಎರಗಿ, ಎಂದುಳು.

“ ಸಂಜ್ಞೆಯಾಯಿತು, ದೇವ. ಸಂಚಯ ಉಟಕ್ಕೆ ಇನ್ನು ಮನೆಗೆ ಹೋಗೋಣ ? ” ಎಂದಳು.

“ ಬೇಡ. ಅನ್ನಪಾನಗಳನ್ನು ಇಲ್ಲಿಗೇ ತರಿಸು ” ಎಂದ, ರಾಜೀಂದ್ರ.

ಕುಸುಮಾಜಿ ಕೆಳಗಿಳಿದು ಹೋದಳು. ಸಖಿಯರೊಡನೆ ಅನ್ನಪಾನಗಳನ್ನು ತೆಗೆಸಿಕೊಂಡು ಬಂದಳು. ನಾಮನಿ ಅದನ್ನು ಬಡಿಸಿದಳು. ಅದೇ ಉಪ್ಪರಿಗೆಯಲ್ಲಿ ಬೇರೆ ಒಂದು ಕೋಣೆ; ಅಲ್ಲಿ ಆ ಗಂಡಹೆಂಡಿರು ಉಟವಾಡಿದರು.

ಉಟ ಮುಗಿದು, ಮತ್ತೆ ಮಂಜವನ್ನು ಏರಿ, ಕುಸುಮಾಜಿಯ ಕೈಯಿಂದ ವೀಕೆಯವನ್ನು ಕೊಳ್ಳುತ್ತಾ ಅರಸನು ಇರುವಾಗ, ಕುಸುಮಾಜಿ ವೇಳಿ ಸೋಡಿಕೊಂಡು, “ ನಮ್ಮ ಮನೆಯು ನರ್ತನವ ಬಾಲೆಯರು ಬಂದು ಹೋದರು, ಅರಸ ! ” ಎಂದು ವಿಜ್ಞಾಪಿಸಿದಳು. *

“ ಬಂದದ್ದು ಏನು ? ಹೋದದ್ದು ಏನು ? ಸಿನ್ನೊಡನೆ ಏನು ಹೇಳಿದರು ? ಹೇಳು, ಹೇಳು, ಸಂಕೋಚವೇನು ? ”

“ ರಾತ್ರಿಗೆ ದೇವರು ಬಂದು, ಅವರ ನರ್ತನವನ್ನು ಸೋಡಿ ಪವಿತ್ರಮಾಡಬೇಕಂತೆ. ಅದಕ್ಕೆ ಬಂದಿದ್ದರು.

“ ಆಗಲಿ, ಕುಸುಮಾಜಿ.”

“ ಇಲ್ಲಿ ಬಾ, ಕುಸುಮಾಜಿ. ಇದೆಕೊ ” ಎಂದು ದೊರೆಯು ತನ್ನ ಶಿವಿಯ ಚೌಕುಳಿ ಬಂದು ಹೊರತು ಉಳಿದೆಲ್ಲ ಅಲಂಕಾರಗಳನ್ನು ಆಕೆಗೆ ಒಲಿದು ತೆಗೆದುಕೊಟ್ಟು.

ಆಕೆ ಅದನ್ನು ಒಲ್ಲಿಳು. “ಸೀನು ನನ್ನ ಮನೆಗೆ ಬಂದದ್ದೀ ನನಗೆ ಸ್ವರ್ಗಲೋಕದ ಸಂಪತ್ತು. ನಿನ್ನ ಸೇವಕಿ ನಾನು. ನನಗೇಕೆ ಇಷ್ಟು ಬಾಹ್ಯಾವಚಾರ ? ” ಎಂದಳು.

“ಅಲ್ಲಿ ಸಭೆಯಲ್ಲಿ ನಾನು ಏನು ಕೊಟ್ಟರೂ ನೀವು ಯಾರೂ ಮುಟ್ಟು

ಲಿಲ್ಲ. ಇಲ್ಲಿ ಏಕಾಂತದಲ್ಲಿ ನಾನು ಕೊಟ್ಟಿದ್ದನ್ನು ಬೇಡವೆನ್ನುಬೇಡ. ನನ್ನ ಮನಸ್ಸಿನ ತನೆ ಇದು. ಇದನ್ನು ನಡುಸು.”

“ನನಗೆ ಈಗ ಆಭರಣಗಳಿಗೆನೂ ಕೊರತೆಯಿಲ್ಲ.”

“ಆದರೂ ನನ್ನೂ ಣಿ. ಬೇರೆ ಏನೂ ಹೇಳಬೇಡ” ಎಂದು ಅರಸನು ಬಲವಂತದಿಂದ ಅವಳ ಕೈಪುಡಿದು, ತನ್ನ ರತ್ನಾಭರಣಗಳನ್ನೀಲ್ಲ ತೆಗೆದುಕೊಟ್ಟು. ತನ್ನ ಮನಸ್ಸನ್ನು ಸೂರೀಗೊಂಡ ತನ್ನ ಕಾಂತಾಮಣಿಗೆ ತನ್ನ ಆಭರಣಗಳನ್ನು ಸೂರೀಗೊಟ್ಟು.

ಮತ್ತೆ, ನಾದುನಿಗೆ ಉದುಗೊಟೆಯಿತ್ತು. ಉಳಿದ ಉಳಿಗದ ಹೆಣ್ಣು ಗಳಿಗೂ ಸನಾತನ ಮಾಡಿದ.

ಅಪ್ಪುಹೊತ್ತಿಗೆ ಸೂರ್ಯಬಿಂಬ ಅಷ್ಟಗಿರಿಯೆ ತುದಿಯಿಂದ ಮರೆಯಾಗು ಶ್ರಿದ್ದುದು ಕಿಟಕಿಯ ಆಚೆ ಕಾಣಿಸಿತು.

ಇ

ಅರಸನು ಎನ್ನೆನು. ಶುಚಿಯಾಗಿ ಬಂದು, ಜಿನರಿಗೂ ಸಿದ್ಧರಿಗೂ ಉಚಿತವಾದ ಅಷ್ಟು ಹಾಢುಗಳನ್ನು ಕೊಟ್ಟು, ಸ್ಥಿರವಾದ ಆಸನದಲ್ಲಿ ಕುಳಿತು, ಕೆಣ್ಣುಗಳನ್ನು ಮುಣ್ಣಿ ಆತ್ಮರೋಗದಲ್ಲಿದ್ದೆನು.

ಇಷ್ಟು ಹೊತ್ತಿಲ್ಲ ತನ್ನ ಸ್ತ್ರೀಯೆಯಾಡನೆ ಸುಖದ ಕೇಳಿಯಲ್ಲಿದ್ದೆಂದು ಹಳೆಯ ಸೇನಪಾಯಿತು. ತನ್ನೇಳಿಗೆ ಕಂಡ ಆತ್ಮದ ಗುರುತು ಹೊಸ ನೇನಪಾಯಿತು. ಹಿಂದೆ ಭೀರೋಗದಲ್ಲಿದ್ದವನನು ಈಗ ಯೋಗಕ್ಕೆ ಸಲ್ಲಿವಾಗ ಹಿಂದಿನ ವಾಸನೆ ಸ್ವಭಾವ ಇಲ್ಲ. ಒಂದು ವಶವನ್ನು ಬಿಟ್ಟು ಇನ್ನೊಂದನ್ನು ಹೊದಿದಂತೆ ಎರಡು ಭಾವಗಳೂ ಅವನಲ್ಲಿ ಒಪ್ಪುತ್ತಿದ್ದವು.

ದೇಹಕೇ ಜಿನಾಲಯ. ಮನಸ್ಸೇ ಸಿಂಹಾಸನ. ಅನುವಮವಾದ ಆತ್ಮವೇ ಜಿನಮೂರ್ತಿ. ಹೀಗೆ ತನಗಾಗಿ ತನಿಂದ ತನ್ನನ್ನು ತಾನು ಸೋಧುತ್ತಿದ್ದನು, ಸರ್ವಚಿಂತಯನ್ನು ನೀಗಿ. ಕರ್ಮ ಜಾರುತ್ತಿತ್ತು. ಕಾಂಕ್ಷೆ ಹಾರುತ್ತಿತ್ತು. ಚಿದಾಸಂದರ ಚಿತ್ರಾಪ್ರಕಾಶ ಮೀರುತ್ತಿತ್ತು. ರಾಜನು ತನ್ನ ಬುದ್ಧಿಯಾಳಗೇ ಬಂದು ಬೆಳುದಿಂಗಳಿನಂತಹ ಸಿದ್ಧಬಿಂಬ

ವನ್ನು ರಚಿಸಿ, ಅದಕ್ಕೆ ಮಾನಸಪೂರ್ಜಿಯನ್ನು ಸಲ್ಲಿಸಿ, “ಸಿದ್ದಿಂಥಿ ಇಹಂ” ಎಂದು ಮುಕ್ತಿಸುವವನ್ನು ಸವಿನೋಡುತ್ತಿದ್ದನು.

ಅಪ್ಯಮೊತ್ತಿಗೆ, ಮಾಣಿಕ್ಯದ ಚೆಂಡನ್ನು ಎಸೆದುಬಿಟ್ಟಿ ಹಾಗೆ ಸೂರ್ಯನು ಮರೆಯಾದನು. ಕತ್ತಲೆ ಸುತ್ತಲೂ ಕವಿಯಿತು. ನಕ್ಕತ್ತಗಳು ಕಾಣಿಸಿಕೊಂಡವು.

ಭಾಗ ನಾಲ್ಕು: ನಟಿವನ ಮಕ್ಕಳು

೧

ಎಲ್ಲವನ್ನೂ ಮರಿತು, ತನ್ನ ಆತ್ಮವಸ್ತು ಅರಿತು, ತನ್ನಲ್ಲಿ ತಾನು ಹೀಗೆ ಯೋಗದಲ್ಲಿ ತಲ್ಲಿನನಾಗಿ ನಾಲ್ಕು ಗಳಿಗೆಯಿದ್ದು, ಅರಸನು ಕಣ್ಣ ತೆರೆದನು. ಅವನ ಬೇಯಲ್ಲಿ ನಿಂತಿದ್ದ ಹೆಣ್ಣು “ದೇವ, ಸಮಯ ಪಾಯಿತು” ಎಂದಳು. ಅರಸನು ಶ್ವಂಗಾರವನಾಡಿಕೊಂಡು, “ಶರಣ, ದಿವ್ಯ ಜಿಸಿದ್ದ !” ಎಂದು ಎದ್ದನು. ತಾವರೆಯಸ್ಸು ಏರಿದ್ದ ಕಲಹಂಸ ಮತ್ತೊಂದು ಹೂವಿನ ವಸಕ್ಕೆ ಹೋಗುವಂತೆ, ಆ ರಾಯನು ಹೂವಿನ ಉಪ್ಪರಿಗೆಯಿಂದ ಇಳಿದು, ನಾಟಕಶಾಲೆಗೆ ನಡೆದನು.

ಮಣಿಯ ಆಭರಣಗಳನ್ನು ತೊಟ್ಟಿ, ಚಂದ್ರಮುಖಿಯಾದ ಕುಸು ಮಾಜಿಯ ಕೈಹಿಡಿದು, ಆತನು ಮಾಡಿದೀದ ಕೆಳಗಳಿದರೆ — ನಕ್ಕತೆದ ನಡುವೆ ಚಂದ್ರ ನಡಿವಹಾಗಿತ್ತು, ರೋಹಿಣಿಯೊಡನೆ ಚಂದ್ರ ಬಂದ ಹಾಗಿತ್ತು.

ಮಹಡಿಯಿಂದ ಇಳಿದು, ಮೇಲುಮಾಳಿಗೆಯಲ್ಲಿ ನಿಲ್ಲಿದೆ, ಕೆಳಗೆ ಬಂದು, “ನೀನು ಮಿಕ್ಕ ಸ್ತ್ರೀಯರ ಜೊತೆಯಲ್ಲಿ ಬಾ” ಎಂದು ಕುಸು ಮಾಜಿಯನ್ನು ನಿಲ್ಲಿಸಿ, ಆರಸನು ನಾಟಕಶಾಲೆಗೆ ನಡೆದನು.

ಸೇವಕಿಯರು ಹಾಪುಗೆ, ಚಾಮರ, ಎಲೆಯ ಚೀಲ, ಗಿಂಡಿಗಳನ್ನು ಹಿಡಿದು ಹೊರಟಿರು. ಕಂಚುಕಿರು “ಪಾದಾವಧಾನ! ಎಷ್ಟುರಿಕೆ!” ಎಂದು ಬಿನ್ನ ನಿಸುತ್ತ ದಾರಿ ತೋರಿದರು.

ರಾಜನು ಆಯ್ದುಆಯ್ದು ತೊಟ್ಟಿದ್ದ ಮಾಣಿಕಗಳು ತಂಪಾದ ಬೆಳಕಿನ ದೀವಿಗೆಗಳಂತಿದ್ದವು. ಕೈದೀವಿಗೆ ಮುಂದೆ ಸುಮ್ಮನೆ ನೆವಕ್ಕಿತ್ತು, ರಾಜನು ಮೈದೀವಿಗೆಯಲ್ಲಿ ನಡೆದನು.

ನಡೆದು ಬಂದು, ನಾಟಕಶಾಲೆಯನ್ನು ಹೊಕ್ಕು, ಅಲ್ಲಿನ ಉನ್ನತ ವಾದ ಸಿಂಹಾಸನದಲ್ಲಿ ಏರಿ ಕುಳಿತನು.

ಆ ನಾಟಕಶಾಲೆಯನ್ನು ‘ಹಾಗಿತ್ತು, ಹೀಗಿತ್ತು’ ಎಂದು ನಾನು ಏನು ವರ್ಣಿಸಲಿ! ಕೊಳೆಟರ್‌ತ್ವಗಳಿಂದಾದ ಅದು ಸುರರ ವಿಮಾನಕ್ಕೆ ಸಾಟಿಯಾಗಿತ್ತೇಂದು ಹೇಳಿಬಿಡುತ್ತೇನೇ! ಚಿನ್ನದ ಕಂಬ, ಚಿನ್ನದ ಗೋಡೆ, ಚಿನ್ನದ ಶೋಲೆ – ಇವುಗಳಿಂದ ಆ ನಾಟಕಶಾಲೆ ರಾತ್ರಿ ಹಗಲು ಎನ್ನದೆ ತಂಪಿನ ಮಳೆ ಕರೆಯುವುದು. ಕುಂಕುಮ ಪನ್ನಿ ಏರು ಕಸ್ತೂರಿಗಳಿಂದ ಸಾರಿಸಿ ಚಿಮ್ಮಿಕಿಸಿ, ಅದರ ಸಿರಿಗಂಪು ಹೊನ್ನುತ್ತಿದ್ದರೆ, ಆ ನಾಟಕಶಾಲೆ ಸ್ವರ್ಗದ ಸುವಾಸನೆಯನ್ನು ತುಂಬಟ್ಟ ಚಿನ್ನದ ಕರೆಡಿಗೆಯಿದ್ದೆ ಹಾಗಿತ್ತು. ಕಟ್ಟಿದ ಪುನ್ನಮಾಲೆಗಳಿಂದ, ತೂಗಿದ ಹೂವಿನ ಕುಚ್ಚಿಂದ, ಕೆದರಿದ ಹೂಗಳ ಹಾರಗಳಿಂದ ಆ ನಾಟಕಶಾಲೆ ಪುಷ್ಟಿಯುಧನ ನಾಟಕಶಾಲೆಯ ಹಾಗಿತ್ತು. ಮೇಲುಕಟ್ಟಿನ ರು ಲ್ಲಿಗಳು ನೇಲಕಟ್ಟಿನ ಸೀಲರತ್ವದಲ್ಲಿ ಪ್ರತಿಬಿಂಬಿಸಿದರೆ, ಸಾಲಾಗಿ ಬಿಳಿಯ ಸೂರಿವದ್ದ ಮದುಪ್ರೇ ಎಂಬ ಕಂಕೆ ನೋಟಕರಿಗೆ ಉಂಟಾಗುತ್ತಿತ್ತು. ಮೇಲೆ ಎತ್ತಿದ್ದ ಮುತ್ತಿನ ಕುಚ್ಚು, ಮಾಣಿಕ್ಯಗಳ ವರಾಲೆ ಕೆಳಗಿನ ನೇಲದಲ್ಲಿ ಹೊಳೆದು ತೋರಿದರೆ, ‘ಮುತ್ತ ಮಾಣಿಕಗಳನ್ನು ತಂದು ಈ ಮನೆಯಲ್ಲಿ ಏಕೆ ಬಿತ್ತಿದರು?’ ಎನ್ನು ಸುತ್ತಿತ್ತು. ಸುತ್ತಲೂ ಅಲ್ಲಿಂದೇ ಸುತ್ತಿನ ಗೋಡೆಯಲ್ಲಿ ರತ್ನದ ಕನ್ನಡಿಗಳು. ಮೇಲುಕಟ್ಟಿನ ಪಟ್ಟಿಯ ಪರವರ್ತದ ನಡುವೆ ಅಲ್ಲಿಂದೇ ಬೊಂಬಿಗಳು, ಕಂಬಗಳಲ್ಲಿ ಅಲ್ಲಿಂದೇ ರಂಭಿ ಮೇನಕೆಯರ ರೂಪಿನ ಲಲನಾ ಪ್ರತಿಮೆಗಳು, ಮಣಿಯಂದ ಮಾಡಿದ್ದು. ಗೋಡೆಯಲ್ಲಿ ರಾಲವು ಹೆಣ್ಣುಗಂಡುಗಳ ರೂಪ — ಕೆಲವು ಮುನಿದು ಮೋರಿಯನ್ನು ಅಷ್ಟ ತೆಗೆದ ಹಾಗೆ, ಕೆಲವು ಕರಗಿ ಕಾಲಿಗೆ ಎರಗಿ ಕೊವ ವನ್ನು ಕಳಿಯುವ ಹಾಗೆ, ಕೆಲವು ಗಿಳಿಗೆ ಏನೋ ಹೇಳುವ ಹಾಗೆ, ಕೆಲವು ವಿರಳಿಯನ್ನು ನುಡಿಸುವ ಹಾಗೆ, ಕೆಲವು ನರ್ತನ ಮಾಡುವ ಹಾಗೆ—ಅಲ್ಲಿಂದೇ ಹೆಣ್ಣು ಹೂಪಿನ ಪುತ್ತಳಿಗಳು.

ಮತ್ತೆ, ಚಕ್ರನಾಥನಾದ ಭರತನ ಬೆನ್ನಿನ ಹೊನ್ನು ಗೋಡೆಯಲ್ಲಿ ಧರ್ಮಾಚಾರ್ಯನಾಥನಾದ ಆದಿ ತೀರ್ಥಂಕರನ ವಿಕ್ರಾಂತನಾದ ರೂಪು-ನವರತ್ನದಲ್ಲಿ ಸಮಾಕ್ರಾಂತವಾಗಿ. ಮತ್ತೆ ಹಣಿಯ ಮೇಲುಗಡೆ, ಚಿನ್ನದ ಶೋಲೆಯಲ್ಲಿ, ಹೊಸ ಸ್ವರ್ಪಕದಲ್ಲಿ ಕಡೆದ ಎರಡು ಸಿದ್ಧಬಿಂಬಗಳು – ಎಡಕ್ಕೆ ಒಂದು, ಬಲಕ್ಕೆ ಒಂದು.

ಸಾಕ್ಷಾತ್ ವಿಶ್ವಕರ್ಮನೇ ಭರತಚಕ್ರೀಶ್ವರನನ್ನು ಪರಮ ಪ್ರೀತಿಯಿಂದ ಸೇವಿಸುವನು ಎಂದುವೇಲೆ, ಅವನು ನಿರ್ಮಿಸಿದ ರಾಜಭವನದ ನಾಟಕಶಾಲೆಯನ್ನು ಬೇರೆ ವಾತಿನಲ್ಲಿ ಹೇಳುವುದೇನು!

ಹೀಗೆ ಲೋಕಕ್ಕೇ ವಿಸ್ತೃಯವಾದ ಸಾಟಕಶಾಲೆಯಲ್ಲಿ ಅರಸನ ಓಂಗ ವಾದ ಕೂಡಲೆ, ಕಲಾವಿದರು ತಕ್ಕುತ್ತಿ ಸಿಂಗರನಾಡಿಕೊಂಡು, ಪರಿಮಳಗಳ ಹೊಸ ಕಾಶನ್ನು ಬೀರುತ್ತ ಬಂದರು. ರಾಜಕುಮಾರರು, ರಸಿಕರು, ಹಂಡಿತರು, ಆಧಿಕಾರರು, ಕವಿಗಳು, ಗಮಕಿಗಳು, ಬಂದು ಭರತರಾಜನನ್ನು ಕಂಡು ಕೃಮುಗಿದು ಕುಳಿತರು. ಗಡಿಕೆಯ ರು, ನಾಟ್ಯಶಾಸ್ತ್ರಲಕ್ಷಣ ತಿಳಿದವರು, ಭಾವಗಳನ್ನು ಗ್ರಹಿಸುವವರು, ಮಂತ್ರಿಗಳು ಅರಸನನ್ನು ಕಂಡು, ಸಾಲುಸಾಲಾಗಿ ಕುಳಿತರು. ಅರಸನಿಗೆ ಆಕ್ಷರಾದ ವಿಟ್, ವಿದೂಷಕ, ಪೀಠವರ್ಚಕ ಮುಂತಾದ ಮಿತ್ರರು ಬಂದು ಅರಸನ ಒತ್ತಿನಲ್ಲಿ ಕುಳಿತರು.

ವೃದ್ಧನೂ ಉತ್ತಮನೂ ವಿವೇಕಿಯೂ ಪತಿಯ ಕಾರ್ಯದಲ್ಲಿ ತತ್ವರನೂ ಆದ ಬುದ್ಧಿಸಾಗರನೆಂಬ ಮುಖ್ಯಸ್ಥಾನನು ಬಂದು ಒಡೆಯನ ಎದುರಿಗೆ ಕುಳಿತನು.

ಅರಸನ ಎಡಬಲಗಳಲ್ಲಿ, ತೆರೆಯ ವಸ್ತುದ ಮರಿಯಲ್ಲಿ, ತೆರೆದ ಗವಾಕ್ಷದಿಂದ ಹೊರಗಿನ ಜನರನ್ನು ಸೋಚುತ್ತ, ಅರಸಿಯರು ಇದ್ದರು.

“ಒಲೆಯದಿರಿ! ಒತ್ತುದಿರಿ! ಒಯಾರದಿಂದ ಕುಳ್ಳಿರಿ! ಉಲಿಯದಿರಿ!” ಎಂದು ಕಟ್ಟಿಗೆಕಾರರು ಅಲ್ಲಿಲ್ಲೆ ಸುಳಿದು, ಸಂದರ್ಭಕ್ಕೆ ತಕ್ಕಂತೆ ನುಡಿದು ತಿದ್ದುವರು.

ಪರಿಚಾರಕರು ರಾಜನ ಅನುಮತಿಯಿಂದ ಅಲ್ಲಿ ಒಬ್ಬಿರಿಗೆ ಪರಿಮಳ, ಇಲ್ಲಿ ಒಬ್ಬಿರಿಗೆ ಉಚಿತವಾದ ಅಸನ, ಮತ್ತೆ ಅಲ್ಲಿ ಇನ್ನೊಬ್ಬಿರಿಗೆ ಕಸೂರಿ ವೀಕ್ಷಿಯ - ಹೀಗೆ ತರತರ ಆರಿತು, ಸಭೆಯನ್ನು ಮನ್ಯಿಸಿದರು.

೨

ತಾಳಧಾರಿ ತಾಳವನ್ನು ಹಿಡಿದು ನಿಂತನು. ಸೃಷ್ಟಿದ ತಾಳ ತೋರಿ ಬರುವಂತೆ ತಾಳವನ್ನು ಕೇಳಿಸಿದನು.

ಮದ್ದಳಿಯನನು ಮದ್ದಳಿಯನ್ನು ತೊಡಗಿಟ್ಟು, ಕೊರಳು ಕೊಂಕಿಸಿ, ಎಡಕಿವಿಯನ್ನು ಶ್ರುತಿಗೆ ಕೊಟ್ಟು, ಇಮನರಿಗೆ ಇಂಥದನ್ನು ಕೇಳಿರೆಲಿಲ್ಲಿ ಎನ್ನವಂತೆ ಬಾರಿಸಿದನು.

ಆವುಜ, ಥಕ್ಕೆ, ನಾಬ್ರಾಹಕ, ಚಂವೆ, ಕಿಂಕಿಳಿ ನೋಡಲಾವ ಇತರ ಹಲವಾರು ಪಾಡ್ಯಗಳು ಮದ್ದಳಿಗೆ ಜೊತೆಯಾಗಿ ಕೂಡಿದುವು.

ನಾಧ್ಯರಂಜನೆ ಆವಕೂಡಲೇ, ಮಹಾಗಾನವಿದ್ಯರಾಚವರು ಆಯೆಂದು ರಾಗಗಳನ್ನು ಎತ್ತಿ ಕಾಡಿದರು.

ತಂಬಾರಿ, ವಿಣಿ, ಮುಖವಿಣಿ, ವೇಣು ಮುಂತಾವವುಗಳ ಸಬಿತನ ಒಪ್ಪುವರಹಾಗೆ ವಾದಕರು ಸ್ವಗ್ರಹಿಸುವನ್ನು ಕರೆದು ತೊರಿದರು.

ಆಹಿರಿಯಲ್ಲಿ, ತೊಡಿಯಲ್ಲಿ, ನಾಟಿಯಲ್ಲಿ, ಸಾಕಂಗದಲ್ಲಿ - ಜೀರೆ ಬೇರೆ ರಾಗಗಳಲ್ಲಿ ಹಾಡಿ ಹಾಡಿ, ಸಭಿಗೆ ಸಮ್ಮೋಹನದ ರಸವನ್ನು ಚಿಮ್ಮಿದರು.

ಮೊದಲು, ಆವಿಜಿನೇಶನನ್ನು, ಸಿಂಧರನ್ನು, ಮುನಿಗಳನ್ನು, ಶ್ರೀ ದಿವ್ಯಹಂಸನಾಥನನ್ನು ನಾದಕ್ರೂಜೆಯಲ್ಲಿ ಪೂಜಿಸಿ, ಆ ಗಾಯಕರು ಭರತ ಚಕ್ರೀರಣಿಗೆ ಸಂತೋಷವಾಡಿದರು.

ಅನಂತರ ಗಾನದಲ್ಲಿ ಅಸುಗತವಾಗಿ, ಆ ಪಾಡ್ಯಚಂಕುಲದಲ್ಲಿ ಮೇಳ್ಳಿಸಿ, ತಾವೆಲ್ಲ ಒಳಗೆ ಸರಿದರು. ಅಲ್ಲಿ, ಆ ತೆರೆಯ ಮರೆಯ ಪಾತ್ರಗಳ ಜೊತೆಗೆ ಸಿಂತು ಹಾಡಿದರು.

ಮೇಘದ ಬಣ್ಣದ ತೆಳುತೆರೆಯ ಹಿಂದೆ ಆ ಅಮೋಫದ ಪಾತ್ರದ ತರುಣೀಯರು ನಿಂತಿದ್ದರೆ, ಘನಕುಚದ ತಾರಾಸತೀಯರು ಕೆಂಪುಮೇಘದ ಮರೆಯಲ್ಲಿ ಸಿಂತಹಾಗಿತ್ತು.

ನತ್ಯನಕ್ಕೆ ಪೂರ್ವಭಾವಿಯಾಗಿ ಸದೆಯುವ ಗಾನವನ್ನು ಹಾಗೇ ಮೆಲ್ಲಿನೆ ಸ್ವಲ್ಪಿ ಸಿಲ್ಲಿಸಿ, ಸೃತ್ಯವಿದ್ಯಾಧರನೆಂಬ ಸಟುವನು ರಂಗದ ಮುಂದೆ ಬಂದವನು. ತಲೆಗೆ ಚುಂಗು ಸುತ್ತಿದ್ದ ಹಚ್ಚೆದ, ಕೃಗೆ ಚಿನ್ನದ ಕಟ್ಟುಹಾಕಿದ್ದ ಸೆಳಿಬೆತ್ತು. ಬಂದವನು ಭೂಪತಿಗೆ ಸಾಷ್ಟಾಂಗಮಾಡಿ, ಎದ್ದನಿಂತು, ವಿಜ್ಞಾಪಿಸಿದನು.

“ ವಿವಿಧವಾನ ವಿಧ್ಯಾಂಗಗಳನ್ನು ಪರಿಶೈಸಿನಾದುವ ಕುಶಲಿ ಸೀನು. ನಿನ್ನನ್ನು ಸುಕ್ರಾಂತಾವಾಗಿ ಹೆಚ್ಚಿಸುವ ಸುವಾಗರದ ನಾಟಕ ಸ್ವರ್ಗದಲ್ಲಿದ್ದು ಉಬ್ಬಿಯೇ ಇಲ್ಲವೇ! ಆದ್ದರಿಂದ, ಇದು ಮಾಗರ ಎಂದು ಎರಡು ಪಾತ್ರಗಳನ್ನು ತಿದ್ದಿದ್ದೇನೆ. ನಿನ್ನ ಕಣ್ಣಿನ ಕೊನೆಯಿಂದ ನೋಡಿದರೂ ಸಾಕಾ. ಈ ಪಾತ್ರದ ತರುಣೀಯರು ಇಷ್ಟರೂ — ಒಮ್ಮೆ ಇನ್ನು ನೇತ್ರಮೋಹಿಸಿ, ಇನ್ನೊಂದು ಬ್ರಜ ಚಿತ್ರನೋಹಿಸಿ — ಇವರು ನನ್ನ ಮಕ್ಕಳು.”

— ಎಂದು ಶ್ಯೇಮುಗಿದು, ಸ್ವರ್ಪಾವಿಧ್ಯಾಧರನು ಪಾತ್ರಗಳು ಇವ್ವು ಕಡೆಗೆ ಸರಿದು ವುರೆಯಾದನು.

ಸಾಳಂಗರಾಗವನನ್ನು ಎತ್ತಿ, ಮದ್ದತ್ತಿ ತಾಳ ಹೇಳಿ ಶ್ರುತಿಗಳು ಒಂದು ಗೂಡಿ ಲೋಲಸರಂಜನಸಿದ್ಧನನ್ನು ಕುರಿತು ಹಾಡಿದರು.

ಸಂಜೆಯ ಕೆಂಪು ಸರಿದುಹೋಗುವ ಹಾಗೆ ತೆರೆ ತೊಂಬಿತು. ಕಣ್ಣಿಗೆ ಆ ಕುಜಾಕ್ಕಿಯರು ಕಾಣಿಸಿದರು. ರಂಜಿಸುವ ತಮ್ಮ ಹೀಗೆ ಇಂತಿಗಳನ್ನು ಎತ್ತಿ, ಸುವಣಿಪುಷ್ಟಗಳನ್ನು ಬೋಗಸಿ ತುಂಬ ಎರಚಿದರು.

ನಡುವಿನಲ್ಲಿಟ್ಟಿಕ್ಕೆ, ಪರಿಸಿದ ತೊಡೆ, ಉಬ್ಬಿದ ಮುಡ — ಮಿಡುಕದೆ ನಿಂತು ನಿಲುವಿನ ರೇಖೆ ತೋರಿದರು. ಪಟ್ಟಿಯ ಚಲ್ಲಣ, ಪುಂಚನಣದ ಕಾಸಿ, ಬಿಗಿಯಾಗಿ ಕಟ್ಟಿದ ಮುತ್ತಿನ ಹೊಲಿಕಟ್ಟು — ನೋಡುವವರ ಮನಸ್ಸು ಹುಟ್ಟಿದ್ದ ಬೀಳುವ ಹಾಗೆ ಆ ಅಳ್ಳಿಜನ್ನನೆಯರು ಇವ್ವರು. ‘ಇದನ್ನು ಇನ್ನು ತಿದ್ದಲು ಸಾಧ್ಯವಿಲ್ಲ’ ಎಂಬಾಧ ವೈಯ ಕಟ್ಟಾಯು, ಒಳ್ಳೀ ಏರುವ ಪ್ರಾಯ. ‘ನಟ್ಟಿನರಲ್ಲಿ ಹುಟ್ಟಲು ಇವರೇ ತಕ್ಷವರು’ ಎಂಬಂಥ ಕಟ್ಟಣ ಹೆಣ್ಣಿಗಳು. ತೊಟ್ಟಿ ಶೃಂಗಾರದ ಕೊಂಕುಬಿಂಕ. ರಸ ತೊಟ್ಟಿದುವಾಂಥ ಲಾವಣ್ಯ. ಮುಟ್ಟಿದರೆ ಕಂದಿಹೋಗುವ ವೈ ಎನ್ನಿಸುವ ಆ ಹೆಣ್ಣಿಗಳು ನಿಂತ ನಿಲವು ಆ ರಾಜಸಭೆಯನ್ನು ಸೋರಿಸಿತು.

ಇ

ನೇತ್ರಮೋಹಿಸಿ ಹೆಲ್ಲಿಸೆ ಒಲೆದು, ರಾಜನನ್ನು ನೋಡಿ, ನೇತ್ರಸುಖ ವನ್ನು ಸೂಚಿಸಿದಳು. ಚಿತ್ರನೋಹಿಸಿ ನೋಡಿ, ಚಿತ್ರವನ್ನು ಸೂತ್ರದಂತೆ ಅಲುಗಾಡಿಸಿದಳು.

ಹಜ್ಜೆ ಸರಿದು, ಮೇಲ್ಲಿನೆ ಚಲಿಸಿದರು. ಕಾಲಿನ ಹೊನ್ನಿಗೆಜ್ಜೆ ರುಳಿರು ರುಲಿರು ಎಂದಿತು. ಸಜ್ಜಾದ ಹೊಲೆಯ ಆ ಹೆಣ್ಣುಗಳು ಮುಖಕಾಂತಿಯನ್ನು ಪ್ರಜ್ಞಲಿಸುತ್ತು ಮುಂದೆ ನಡೆದರು. ಒಮ್ಮೆ, ನೋಟಿಕರನ್ನು ನೋಟಿದಿಂದ ಕೊಂಡರು – ತಮ್ಮ ನಸುನಗೆಯನ್ನು ಅವರಲ್ಲಿ ನಾಟಿ. ಇನ್ನೊಮ್ಮೆ, ಅವರ ಎದೆಯ ಕೊಟೆಯನ್ನು ತಮ್ಮ ಮೈಯ ಬಲೆದಾಟಿದಿಂದ ಕೊಂಡು, ಲಾಟಿ ವಾಡಿದರು. ಒಬ್ಬಳು ಬಲಮುರಿಯಾಗಿ, ಒಬ್ಬಳು ಎಡಮುರಿಯಾಗಿ, ಹೊಂದಿ ಕೊಂಡು ಹರಿದರು. ಇಬ್ಬರೂ ಸುಳಿದಾಡಿ, ಒಬ್ಬಳು ಹಿಂದೆ ನಿಂತಳು, ಇನ್ನೊಮ್ಮೆ ಬ್ಬಳು ರಂಗದಲ್ಲಿ ಆಡಿದಳು.

ನೇತ್ರವೋಹಿಸಿ ತಾಳಿಲರುಗಳನ್ನು ಅರಿತು, ಹೊಂಗಿ ಹೊಳಿದು ನೀತಿಸುತ್ತು ರಂಗದಲ್ಲಿನ್ನರೂ ಅವರು ನೋಡುವ ಜನದ ಅಂತರಂಗದಲ್ಲಿ ಇದ್ದಳು. ತೋಳು ನೀಡಿದಳು – ಮನ್ಯಾಧನು ಬೆಲ್ಲಿಂದ ತನ್ನ ನೀಳವಾದ ಕತ್ತಿಯನ್ನು ನೀಡಿದನೋ ಎಂಬಂತೆ; ನೋಡುತ್ತಿದ್ದ ರಾಜಪುತ್ರರ ಎದೆ ಹೊಳಾಗಿಹೊಯಿತೋ ಎನ್ನುವಂತೆ. ಅವರು ಎತ್ತಿತ್ತೆ ಹಷ್ಟೆ ನೀಡಿದರೆ ಅತ್ತತ್ತೆ ಅವರ ದೃಷ್ಟಿ. ಅನ್ನೀ ಅವರ ಚಿತ್ತ. ಅನ್ನೀ ಅವರ ಎಲ್ಲ ರಚಭಾವ. ಅರ್ಥಾ ತಪ್ಪಷಟ್ಟ ಎಂದು ಹೆಚ್ಚೆ ಇಡುತ್ತಿದ್ದರೆ, ವಿಟರ ಎದೆ ಪಟ್ಟಪಟ್ಟ ಎಂದು ಹೊಡಿದುಕೊಳ್ಳುವುದು. ಅರ್ಥಾ ಒಲೆದು ಕಾಲುನೀಡಿದರೆ, ಅಲ್ಲಿದ್ದ ರಾಜ ಸುತರು ತಮ್ಮನ್ನು ಮುಸಿಸಿಸಿಂದ ಬದೆವ ತಮ್ಮನ್ನಿಲ್ಲಿಯರನ್ನು ನೇನೆಯುವರು. ನೂರೆಂಟು ಕರಣ, ನೂರೆಂಟು ಸಿಲುವು, ಹದಿಮಾರು ಶಿಶೋಫೀದ, ಬೇರೆ ಬೇರೆ ಅರವತ್ತುನಾಲ್ಕು ಘೇದ ಡಷ್ಟು – ಇತ್ತುಗಳನ್ನು ತೋರಿ ಆ ನೀರೆ ನತ್ರಣವಾಡಿದಕು. ಭಾವ ವಿಭಾವ ಅನುಭಾವ ಮುಂತಾದ ಕಲಾವಿರ ಚನೆಯ ದೀರ್ಘೆಯನ್ನು ತೋರಿ, ಭಾವುಕರೆಲ್ಲಿರ ಚಿತ್ತವನ್ನೂ ರಂಜನೆಮಾಡಿ, ಆ ಭಾವೆ ಹಿಂಗಡಿಗೆ ಗಾವಿರಳು.

ಚಿತ್ತವೋಹಿಸಿ ಬಂಸಳು, ನೀತಕು – ನೋಟಿಕರ ಚಿತ್ತವೆಲ್ಲವನ್ನೂ ಚಿಗುರಿಸುತ್ತು. “ ಈ ವೃತ್ತಕುಚಗಳ ಬಲುಭಾರವನ್ನು ಈ ಬಡನಡು ಹೊತ್ತು ಸಿಂಕದ್ದು ಚಿತ್ತ! ಈ ತೋರವಾದ ಕಟಿಗಳನ್ನು ಈ ತೋಡಿ ತಾಳಿ ದುದು ವಿಚಿತ್ರ! ಈ ದೊಡ್ಡ ಮುಡಿಯನ್ನು ಈ ಸುಂಗೋರಳು ಹೊತ್ತಿರು

పుదు ఆశ్చర్య! నామెదు, ఒలేదు, నతిగసిదచె ఏనూగువఁఁ! ” ఎందు నోటికరు ఉణైచరు.

ముడ్డులేయ తాళద అనుగతిగే సాయాగి నడిపశు. దొడ అలేయంతే ముందొత్తి బంచెళు; కడలన లుష్ట హిచ్చెట్టి ఇంతే వాగువంతే హిందక్కి హోచెళు.

దిగిదిగి ఎందు ఎదురిగే బరువళు - ననునగుత్త రాజనస్సు ఆప్పి కొళ్ళవంతే. భుగ్లుచే తిరుగువళు - అరసనల్లి ముసదు, ఆశ్చర్య ముబివిస్తి హోగువళు ఎంబంతే.

అవశు ఒరువాగ, అవళ ముబి మోలి నడు హజ్జెగళస్సు నోఇఇ, రాజస్తర్చరు వోఇహగొళ్ళవరు. అవళు హోగువాగ అవశ ఓమ్మది కటి వండ బిస్సు నోఇఇ లుత్తుచొళ్ళవరు.

సమ్మోహనద సముద్రవ సులియిల ఎంఱ యాగే నుట్టిదల్లి సులేదు సుక్కువళు. ఎళీబిసిలల్లి ఎళీనాగ కరియావంతే ఎడక్కొ ఒలక్కొ ఒలిదు తిపుగి హరియువళు.

రంగదల్లి సప్పిని మేలి సేగేయావళు - ప్రటపేరిద హోయా జెండినంతే; ‘కటి కచ కుచగళ భారసన్న ఈకి హోత్తు సేగేన ఈ పటుతన తుంబా లేను! ’ ఎందు ప్రేక్షకరు కొండాడు ఎంతే.

జిత్తమోఇసి ముగుళ్ళగెయింద రాజనస్సు నోఇఁవళు, కూడలి ఓరెముబుదింద నోటికరన్న నోఇఁడువళు. హోన్న బుసురి మోలియ ఆ నోఇనాంగి బుగరియంతే ఒలేదాడువళు, సిల్లువకు. మోలే తిరుపినోఇ నగునగుత్త రాజసుతరిగే కుబ్బ హాసువళు. ఆదన్న కండు అవర ఎదె హారుపుదు. మారన మదదానే ఆ నాట్టి రంగదల్లి సులిదాడిదంతే ఆరసటియ శృత్యవన్మాడి, ఆ చెణ్ణ హింద సరిదళు.

సంగీతగారరు తాళమేళవన్న జోఇదిసికొండు, జోఇకేయింద దుంబిగళ చ్చుఁఁకావదంతే తంగాళియ తసినుయ్యంతే యాడివరు.

ಆ ಆಲಾಪವನ್ನು ಕೇಳುತ್ತ ಅವರಿಬ್ಬರೂ ನಿಂತರು. ನಾಟ್ಯಭಾಲೆ ಮೋಹನ ಚಲ್ಲಿ ಮುಳ್ಳಿಗಿರ್ದೋಯಿತು.

ಮತ್ತೆ, ಅವರು ಸಿಇಇ, ಮತ್ತೆ ಪಾರಿವಾಳದ ಹಕ್ಕಿಗಳಂತೆ ಬೆರಸಿ – ಈಗ ಇವಿರಾಗುವರು, ಆಗ ಬೆನ್ನು ಗೆ ಬೆನ್ನು ಗುವರು. ‘ಇದೆ! ಅದೆ! ಇಲ್ಲಿ! ಅಲ್ಲಿ! ಇತ್ತೀ! ಅತ್ತೀ!’ ಎನ್ನುವಂತೆ ಹೊಳೆಮು, ಬಯಲಾಡರು. ಮತ್ತೆ ಮತ್ತೆ, ಮತ್ತೆ ಮತ್ತೆ, ಆ ಸೆತ್ತುಮೋಹಿನಿ ಜಿತ್ತುಮೋಹಿನಿ ಎಂಬ ಪಾತ್ರದ ಹೆಣ್ಣಿಗಳು ಹೊಕ್ಕು, ಹೊಳೆದರು. ಕಣ್ಣತೆರಿದು ಸೋಧುವ ಸಭೆಗೆ ಮೋಹನವ ಇಂದ್ರಜಾಲವನ್ನು ಬೀಳಿದರು.

೬

ಅರಸನು ಗಂಡಿಯ ಸೀರಿಸಿಂವ ಭಾಯಿ ಮುಕ್ಕುಳಿಸಿ, ವೀಳಿಯವನ್ನು ಕ್ಯಾಕೊಂಡು, ಪಾತ್ರದ ಹೆಣ್ಣಿಗಳ ಆಟವನ್ನು ಸೋಡಿ ತರಿದೂಗಿದನು. ಸಹಿ ಸಹಿ ಎಂದು ಬಿಳಿಯೆಲೆಯನ್ನು ಸಿಇಇ ಗಳಿಗೆ ಮುಡಿಸಿಕೊಟ್ಟಿರಿ, ಅದನ್ನು ಕಟ್ಟಿಕಟ್ಟಿ ಎಂದು ಕಷ್ಟಕೊಳ್ಳುತ್ತ, ರಾಜನು ಆ ಸಟಿವನನ್ನು ಸೋಡಿ ಮೆಚ್ಚಿದನು.

ಹಕ್ಕುದಲ್ಲಿನ್ನ ಪೆಟ ವಿಮಾಷಕಾದಿಗಳು “ಸೊಬಗಾಯ್ತ್ರು, ಸಾಫ್ತ್ವಿ. ಇದು ತಾಂಡವನ್ವಯ್ಯವ ತಿಂಗ. ಇನರು ಕೊಂಡಾಡತಕ್ಕ ಪಾತ್ರಗಳೇ ಸರಿ! ಇವರ ರೂಪು ಚೆನ್ನು, ಇವರ ಶೃಂಗಾರ ಚೆನ್ನು, ಇವರ ಮೇಳ ಚೆನ್ನು, ಇವರ ಆಟ ಚೆನ್ನು. ಸುಗುಣಾವಾದ ವಿದ್ಯೇಯನ್ನು ಕಲಿತವರು ಸುಮುಖಿಗೆ ಕೊಡಿದರೆ, ಅದು ಹಗಲಿನಲ್ಲಿ ಕನ್ನಡಿಯನ್ನು ಸೋಡಿದಂತೆ. ಅದನ್ನೇ ಸುಮುಖಿರಿಗೆ ತೊರಿದರೆ, ಅದು ಕತ್ತಲೆಯಲ್ಲಿ ಕನ್ನಡಿ ಸೋಡಿದಂತೆ. ಪೂರ್ವ ಚಕ್ರೇಶ್ವರನ ಎದುರಿನಲ್ಲಿ ಈ ಪೂರ್ವ ಯೋವನೆಯರ ನೃತ್ಯ ಹೇಗಾಗಲಿತೆಂಹರೆ – ಪೂರ್ವಚಂದ್ರನನ್ನು ಕಂಡು ಹಾಲಕ್ಕಿಗಳು ಇಚ್ಛೆ ಪೂರ್ವಾಪಾಗ ಕುಣಿದ ಹಾಗೆ” ಎಂದು ತಮತಮಗೆ ಮಾತಾಡಿಕೊಂಡರು.

ಅನಂತರ “ಮುಂದೆ ಇನ್ನೂ ಬೇರಿ ಪಾತ್ರವಂಟು. ಇನರನ್ನು ಸಿಳಿಸುವ ವೀಳಿಯಾಯಿತು” ಎಂದು ಅರಸಸ್ವಗೆ ವೀಳಿಯಾರಿತು ವಿಜಾಂತಿ ಪಿಸಿ ಕೊಂಡರು.

ರಾಯೆನು ತನ್ನ ಸಮೃತಿಯನ್ನು ಕಣ್ಣಿನಿಂದ ಮಾಡಿಸಿದನು. ಅಂದಿನ ನರ್ತನಕ್ಕೆ ಅಂತ್ಯಮಂಗಲವಾಗಲಿ ಎಂದು ನಟಿವನಿಗೆ ಮಾಡನೇಯಾಯಿತು. ಪಾತ್ರದ ಹೆಣ್ಣುಗಳೊಡನೆ ಅವನೂ ಜೋಡಿಯಿಂದ ಸಿಂತು, ಜಿನಪ್ತುತ್ವಮಾಡಿ ಸಾಟಕವನ್ನು ಸವಾಪ್ತಿಗೊಳಿಸಿದನು.

ಆ ಸಮಯದಲ್ಲಿ ಆ ನರ್ತನವ ಹೆಣ್ಣುಗಳಿಗೆ ದೇಹ ಬೆವರಿಟ್ಟಿತ್ತು, ಹಣೆಯ ತಿಲಕ ಕಲಕಿತ್ತು, ಮುಖದಲ್ಲಿ ಕೆಂಪುರಾಗ ಏತ್ತು. ಅವರ ಮೈಗಿ ಒಂದು ಹೊಸ ಕಂಪು ಬಂದು ಸಂಗಡಿಸಿತ್ತು.

ರಾಜನು ವೀರಸೀಯನ್ನು ತಿಪ್ಪಿತ್ತು, ನಗುತ್ತ, ಕಣ್ಣುಗಳ ಕಾಂತಿ ಮೂಚುತ್ತ ತನ್ನ ಆಪ್ತನಾದ ದಷ್ಟಿಂಜಾನಾಯಕನ ಕಡೆ ನೋಡಿದನು. ಅವನು ಆ ಸಂಜ್ಞೆಯನ್ನು ಅರಿತು, ನಟಿವನನ್ನು ಕೈಬಿಂಧಿ ಕರಿದನು.

ಮುಂದೆ ಮಕ್ಕಳು, ಹಿಂದೆ ಮೇಳದರೂ, ಮಕ್ಕಳ ನಡುವೆ ಭುಜ ಹೊಂದಿಸಿ ತಾನು - ಬಂದು, ಆ ನೃತ್ಯವಿದ್ಯಾರ್ಥಿನು “ದೇವ! ಜೀಯಾ!” ಎನ್ನುತ್ತ ಆ ರಾಜನ ಮುಂದೆ ಸಿಂತನು.

“ಸ್ವಾಮಿಯ ಚಿತ್ತಕ್ಕೆ ಬುತ್ತೆ?” ಎಂದನು.

“ಈ ಸೀರೆಯರು ಪಾತ್ರೀಶಿಂಹನುಣಿಗ್ಗೆಯಾಗ್ಯಾ. ಬಹಳ ಚೆನ್ನಾಗಿ ಕಲಿಸಿದ್ದೀರೆ” ಎಂದು ದಷ್ಟಿಂಜಾನಾಯಕನು ಅವನನ್ನು ಕೊಂಡಾಡಿದನು. “ಚಿತ್ತಮೋಹಿನಿ, ನೇತ್ರಮೋಹಿಸಿ ಎಂದು ನೀನು ಇವರಿಗೆ ಕೊಟ್ಟಿ ಹೇಸರು ಇವರಿಗೆ ಸಲ್ಲಿವುದು. ನಿಜವಾಗಿಯೂ ಇವರು ರಸಿಕರ ಚಿತ್ತಗಳನ್ನೂ ನೇತ್ರಗಳನ್ನೂ ಮಾರ್ಗೋಡರು” ಎಂದನು.

“ಕೇಳಿ, ದಷ್ಟಿಂಜಾನಾಯಕ: ರಾಯನ ಪಾತ್ರದ ಲಕ್ಷಣಾಂಗಿಯರ ಮುಂದೆ ನವ್ಯಪ್ರೇಕ್ಷಣ ಏಕರೂ? ಹಂಸೀಯ ಪಕ್ಷವಲ್ಲಿ ಬಕವಷ್ಟಿ ನಡೆದ ಹಾಗೆ!” ಎಂದ, ನೃತ್ಯವಿದ್ಯಾರ್ಥಿ.

ಅದಕ್ಕೆ ದೊರೆ ನಕ್ಕು, “ಹಾಗೆ ಹೇಳಬೇಡ, ನೃತ್ಯವಿದ್ಯಾರ್ಥರ. ನಿನ್ನ ಪುತ್ರಿಯರ ಸಾಧನೆ ಚೆಲುವು. ನೀನು ಒಂದು ಇವರಿಗೆ ವಿಧ್ಯೆ ಕಲಿಸಿದ್ದ ತುಂಬ ಮಧುರವಾಗಿದೆ” ಎಂದ.

“ಬದುಕಿದೆ, ಸ್ವಾಮಿ. ನೀನು ಅಹುದು ಎಂದವೇಳೆ, ನನಗೆ

ಇದಕ್ಕಿಂತ ಅಧಿಕ ಭಾಗ್ಯವೇನುಂಟು ?” ಎಂದು ಸೃಜ್ಯವಿದ್ಯಾರ್ಥಿರಾ ಅರಸನಿಗೆ ಸಾಷ್ಟುಂಗಮಾಡಿ, ಎದ್ದೋಂತಹನು.

ಆ ಸೃಜ್ಯವನ್ನು ಸಭೆಯೆಲ್ಲ ಮೆಚ್ಚಿ ಹೊಗಳಿತು..

ಆಗ ಅರಸನು, ನಟುವಸಿಗೂ ಅಪನ ಮೇಳದವರಿಗೂ ಅವರು ಹೊರುವನ್ನು, ಮನ್ಯಾಣಿಯನ್ನು ಕೊಟ್ಟಿನು. ಸೇತ್ತುನೋರ್ಮಿನಿ ಚಿತ್ತಮೋರಿನಿ ಯರಿಗೂ ಪರಿತ್ವಾದ ಆಫರಣಗಳನ್ನು ಸೀರಿದಿನು. ಅವರು ಅದನ್ನು ತವ್ಯ ಕಾಸಯ ಸರೆಗನ್ನಿಡಿಸಿ ಸಂಗ್ರಹಿಸಿಕೊಂಡರು.

ತಾವು ಪವೆದ ಆಫರಣಗಳ ರಾಶಿಯನ್ನು ತಮ್ಮ ಮನೆಯವರ ಕೈಗೆ ಒಟ್ಟಿಸಿ, ಅಯಿಬ್ಬಾರಾ ತಮಗೆ ಮನಸ್ಸಿನಲ್ಲಿ ಇನ್ನೂ ಏನೂ ಏನೂ ಆಸೆಯಿರುವಂತೆ ಅಲ್ಲಿ ಅರಸನ ಎಪರಿಗೆ ದ್ವಾತರು.

೩

ನಾಟಕರಂಗದ ತೆರೆ ಮರೆಯಾಗಿ, ಅರಸನನ್ನು ಕಂಡಾಗಲೇ ಅವರಿಗೆ ಅರಸನ ಮೇಲೆ ಆಕ್ ಅಂಕುರಿಸಿತು. ಹೊತ್ತು ಕಳೆದಹಾಗೆಲ್ಲ, ಅದು ಬೆಳೆದು, ಅವರ ಮನಸ್ಸಿನ ತುಂಬಾ ಪರಿಪೂರ್ಣವಾಗಿ ಹೊಂಡಿತು. ಒಮ್ಮೆ ಅವಸನ್ನ ಕಂಡದ್ದಕ್ಕೇ ತಮ್ಮ ಎದೆ ಜಾವ್ಯಾದಿತು, ಪುನಃ ಪುನಃ ನೋಡಿದೆ ಆಟವೇ ಮರೆದಿತು – ಎಂದು ಅವರು ರಾಯನ ಕಡೆಗೆ ಸೇರವಾಗಿ ಕಣ್ಣಿಡದೆ, ಓರೆಮುಖದಿಂದ ನೋಡಿ, ಗೆದ್ದರು.

ಆಟದ ಚಿಂತೆಯಲ್ಲಿರುವ ವರೆಗೆ ಆಶೀ ಅಡಗಿತ್ತು. ಆಟ ಅಡಗಿದೊಡನೆ ಆಶೀ ತಲೆಯಿತ್ತಿತು. ಕೂಟಕ್ಕೆ ನೆನೆದರೆ, ಅದು ದೊರಕದು ಎಂದು ಕೊಟ್ಟಿಲ್ಲವಡ್ಡತ್ವದರು. ಒಳಗಿನ ಕಾತರ ‘ಸೃಷ್ಟಿಯನ್ನು ಹಿಡಿ’ ಎನ್ನುತ್ತಿದೆ. ‘ಹಿಡಿಯಹೋದಿಯೆ, ಜೋಕೆ !’ ಎನ್ನುತ್ತಿದೆ ಎದೆ. ‘ಸೋತೆ ನೇಂಮ ಹೇಳು’ ಎನ್ನುತ್ತಿದೆ ಇಚ್ಛಿ. ‘ಸಭೆಯಲ್ಲಿ ಹೇಳಬಾರದು’ ಎನ್ನುತ್ತಿದೆ ಭೀತಿ, ಎನ್ನುತ್ತಿದೆ ಲಜ್ಜೆ. ‘ಸೂಳ ಕರೆಯಬಜುದು. ಚೆಲುವನನ್ನು ಕರೆ’ ಎನ್ನುತ್ತಿದೆ ಅವರ ಜಾತಿಶೀಲ. ‘ಈ ದೊರೆ ಪರಪತ್ತಿಯರನ್ನೂ ಸೂಳಿಯ ರನ್ನೂ ದಾಸಿಯರನ್ನೂ ಸೋಂಕನು’ ಎಂದು ಜೋಕೆಹೊಡುತ್ತಿದೆ, ಮನಸ್ಸು. ಮನಸ್ಸು ಹೆಚ್ಚಿಹೆಚ್ಚಿಗೂ ಎಚ್ಚರಿಕೆ ಹೇಳುತ್ತಿದೆ, ತವಕ ಹೆಚ್ಚಿಹೆಚ್ಚಿಗೂ

నెజినంతి ఏట్రుత్తిదే. ఆష్టు అంజికేయాదచూ, ఆరసన ముండి నోటు నింతిద్దరు ఆవరు.

“ నేలద వేరిన కుళ్లి చెంద్రమండలన హుళ్లియన్న కావిసి సింత కాగే, నమగే ఈ భరతరాజనల్లి ఇచ్చే ఆయ్యలళ్ల ” ఎందు ఆవరు మనస్సినల్లీ కొరగిదరు.

రాజను ఆవర ఎదియు కాతరవన్న తిలిదను. “ ఈ నేరియాద వాగే నేరిదంతి సుబు తోరి, ఇచ్చర కోఎటీయన్న పరిపరిశువేను ” ఎందుకొండసు. అంగజాగనుచల్లి సిద్ధనాద ఆవను “ ఇవరిగే ఇదు ఇదు కామోద్దీకద న్నానగళు ” ఎంబుదన్న కుడుకొండసు.

“ ఇన్న సీవు తెరళ ” ఎంద, దక్కుణనాయక.

“ అరసుగే అడ్డబిచ్చు హోరడి ” ఎంద, స్తునిద్యాశ్వ.

ఆరసనుగే ఎరగువ నేపదింద, ఆవన పాదగళన్న ముట్టి, కిరిదు సుఖువన్న కాణువేవించు, ఆ పాత్రద హేణ్ణుగళు ఒంచు, ఆరసన పాదగళ బళి కుక్కరిసిదమ్.

కణ్ణు కత్తలెబంతు, ఆవరిగే. మ్యే కంపిసితు, ఆవరిగే. ఆవరు ఆవన పాదగళన్న రుషిదాగ - ఆవర క్యై బెచ్చగద్దవు, ఆతన కాబు గళు తంపగి ఇద్దవు.

అంగజాగనుసిఫ్ఫాను ఒంచు లుంగుస్ట్రదింద భబ్బుళ కెన్నేయన్న, ఇనేష్యూందు లుంగుచ్చెందింద భబ్బుళ మోలేయన్న ఇత్తిదను. ఆ కూడలే ఆవరు ముఖాంగక్కు సంచరి.

క్షూడతలే, రసికనూడ న్నానూయేకను ఆవర మేరీ ఒందు వల్లియ ముసుకన్న ఇస్సెండ్, “ ఎల్లి ! హోస మద్దళయ శబ్ద మత్తొల్లన్న కేరోబరల ! ” ఎందు ఆల్లిన రసభంగపన్న మరేమాడిదను.

మద్దళికారను “ తత్తుత్తే ! తత్తుత్తే ! ” ఎందు ఆత్తు గలభిమాడు త్తిద్దరి, ఇత్తు ఆ గణికేయరు తాప్ప ఆరసనోడనే నేరిదంతి సుబుమగ్గే యరాగిద్దరు. సావభోమన రూప ఆవర ఎదియుల్లి ప్రక్కాశ్వాగి తుంపిత్తు. హోరగిన జాణరన్న మరుళుమాడువ ఆ నేర్తమేరీపిసి

ಚಿತ್ತಮೋಹಿಸಿಯರು ತಾವೇ ತಮ್ಮೊಳಗಿನ ಅರಸನಿಗೆ ಮರುಖಾಗಿ ಹೋಗಿದ್ದರು.

ರಾಜನು ವಾತ್ರು “ಇನ್ನು ನನ್ನನ್ನು ಆಪಿಸಿ, ಪಾಪ, ದಣಿದರು. ನಾನಾದರೋ ಇನರನ್ನು ಆಪಿಸಿ ಮುಕ್ಕಿದವನಲ್ಲ. ಹಸಿಯ ಚಮುಂದ ಚಮಾತ್ಮವರ್ಗಳನ್ನು ಮೆಟ್ಟಿದ ಹಾಗೆ ಇನ್ನು!” ಎಂದು ಎಸೆಸಿದನು.

ಸ್ವಲ್ಪಹೊತ್ತಿನಲ್ಲಿ ಮೂರ್ಖ ತಿಳಿದು, ಅವರು ಎದ್ದರು. “ಸಿಲ್ಲಿ, ಹೋ! ಮಧ್ಯಾಳೆ ಸಾಕು!” ಎಂದು ದಕ್ಕಿಣಾಂಕನು ಅವನನ್ನು ಸಿಲ್ಲಿಸಿದನು.

ದಕ್ಕಿಣಾಂಕನ ತಂತ್ರವನ್ನು ಅಲ್ಲಿನ್ನದನು ಕೆಲವರು ತಿಳಿದರು. ತಿಳಿದರೆ ತಾನೆ ಏನು, ಅದನ್ನು ಕುರಿತು ಆಡಲುಂಬಿ? ಅದು ಬಲುಷಕ್ರವರ್ತಿಯ ಶಭಿ! ಆಸ್ಥಾನ ಮಾನವಾಗಿ ತೊಲಗಿತು.

“ಬುದ್ಧಿಸಾಗರ ಒಟ್ಟ ಇರಲಿ” ಎಂದು ಅರೆನು, ಉಳಿದ ಸಮೃದ್ಧಿ ಸಭಾಜನಗಳಿಗೆ ಪದ್ಧತಿಯ ಪ್ರಕಾರ ಉಡುಗೊರೆ ಕೊಟ್ಟು ಕಳುಹಿಸಿದನು.

ಎಲ್ಲರೂ ತೆರಳಿದ ಮೇಲೆ, ಪರಿಚಾರಿಣಿಯು ನಾಟ್ಯಗೃಹವನ್ನು ತೊಳಿದು, ಜೀಲುವಾಗಿ ಶೃಂಗಾರಮಾಡಿದರು.

“ನೃಪನ ಅರಮನೆಯ ವಾತ್ರದವರನ್ನು ಬರಿಕೇಳು” ಎಂದು ಅಪ್ಪಣಿಯಾಯಿತು.

ನೀಬಾದ ತೆರಿಯಲ್ಲಿ ರಾಜನ ಸತಿಯರು. ಎದುರಿಗೆ ಮಂತ್ರಿ. ಎದ್ದ ಗದ್ದಗೆಯಲ್ಲಿ ರಾಜ.

ಅರಮನೆಯ ನಾಟಕಸತಿಯರು ಬರುತ್ತಿದ್ದರು.

ಭಾಗ ಸದು: ರೂಪಾಣಿ, ಪದ್ಮನಿ

೦

“ ಹೂರ್ ನಾಟಕ ಆಯಿತು. ಇನ್ನು ಉತ್ತರ ನಾಟಕದ ಅಸ್ತ್ರಾವಿರ್ ಕಾಂಗನಸ್ಸು ಸತೀಸಿ ತೋರಿಸೋಣ ” ಎಂದು ಅರಮನೆಯ ನಾಟ್ಯ ಸತಿಯರು ಬುಕ್ತಿದ್ದರು. ಅವರುವಕ್ಕೆ ಅಳವಟ್ಟಿ ಶೃಂಗಾರದಿಂದ ಆ ಸೀರೆಯರು ಅವಸ್ಥತಿಯ ಕಣ್ಣಗೆ ಕಾಣಿಸಿಕೊಳ್ಳದೆ ತೆರಿಯ ಒಳಕ್ಕೆ ಹೋಗುತ್ತಿದ್ದರು.

ಕಂಕಣಗಳ ಕಣಕಣಧ್ವನಿ. ಕಟ್ಟಿಸೂತ್ತಿಗಳ ಕಿಂಕಿಣಿ ಕಿಣಿಮಿಡಿ. ಕಾಲಿನ ಅಂದುಗೆಗಳ ರ್ಯಾಂಕಾರದ ರ್ಯಾಣರ್ಯಾಣ. ಹೊಸಿನ ಗೆಜ್ಜೆಗಳ ರ್ಯಾಲ್ಲಿಯ್ಲಾ. ಮೆಲ್ಲಮೆಲ್ಲನೆ ತಾವು ತಮ್ಮಲ್ಲಿ ಕಿರುದನಿಯಲ್ಲಿ ವಾತ ನಾಡುತ್ತ, ಸಗುತ್ತ, ಉಲಳ್ಳಸದಿಂದ ಬರುತ್ತಿದ್ದರು.

ಅವರ ಮೀನಲುಕಂಪಿನ ಗಾಳಿ ಸುವಾಸನೆಯಿಂದ ನಾಟ್ಯವಾಸವನ್ನೆಲ್ಲ ತುಂಬಿತು.

ಪರದೆಯ ಮರಿಯಲ್ಲಿ ಸಿಂತು, ಪಕ್ಕದ ಒಂದು ಕುಡಿಯಲ್ಲಿ ಇಡೆಕಿ ಸೋಡಿದರು. ರೋಮಾಂಚದ ಹಿಂಡನ್ನು ಏಳಿಸುವಂತೆ ಗಂಡನು ಗದ್ದಗೆಯಲ್ಲಿ ಇದ್ದುದನ್ನು ಕಂಡರು.

ಗದ್ದಗೆಯಲ್ಲಿ ಒಂದು ಚಿನ್ನುದ ಪುತ್ತಳಿಯನ್ನು ತಿದ್ದಿ ಶೃಂಗಾರವಾಡಿ, ಅದಕ್ಕೆ ಇವ್ವಂತೆ ಪ್ರಾಣ ಬಂದು ಕಾಣುವುದೋ ಎಂಬಂತೆ ಆ ಚೆಲುವರ ದೇವನಿದ್ದನು. ಒಳ್ಳೇ ತೋರವಾದ ದೇಹ, ನರಿತ ಗಡ್ಡ, ಕಿವಿಯ ಕುಂಡಲ, ಕೈಯ ಕಂಕಣ, ಎದೆಯ ಹಾರ — ಮಂತ್ರ ಮುಂದೆ ಇದ್ದ.

“ ಗದ್ದಗೆಯಲ್ಲಿ ಸ್ವಾಮಿಯಿದ್ದಾನೆ. ಮುಂದೆ ಮಾತ್ರ ಮಂತ್ರ ಇವ್ವಾನೆ. ಮತ್ತೆ ಯಾರೂ ಹತ್ತಿರಿಲ್ಲ ಉಳಿದವರು ಉಳಿಗದ ಹೆಣ್ಣಿಗಳು ” ಎಂದು ತಮ್ಮತಮ್ಮಲ್ಲಿ ವಾತಾಡಿಕೊಂಡರು.

“ ఈ మంత్రి జాణ. ఈ రాయి జాణ. ఈ ఇబ్బరిగె రుజీ తోఏరువంతే నావు ఇందు రచనే కాణిసచేకు, నృత్యదల్లి ” ఎందు మాతనాడికోండరు.

మేరెయువ చెంపుబింబదొళగె అడగిద హదినారు కలెగలోఇ ఎంబ హాగె, ఆ హదినారు పాత్రగళు ముత్తిన తేరెయ మురెయల్లి ఎదెయోడ్తు నింతరు.

౨

తేరెయ ముందుగడి మాడ్డ లీగను నింతు, భరతశక్తిగె క్షేముగిదు, “వరికట తదికటి రక్షరిక్షట దిమి దిరుదిమికు ” ఎందు కేళిసిదను. తాళధారి కాలవన్న అవితు, కట్టణెయన్న తిళేదు, మేళే కేళగె జారది లయతాళగతియన్న కేళిసిదను, “ రివిలివిళి జెచెజెంజె రియారియాం మిరుకు చూవుచూవులు, జుమ్ముజుమ్ము ” ఎందు ఆవుజకార కేళిసిద. ఇతర వాయ్యగళూ “జెంజెకు తకదిక తోఎదిగి దిమికు ” ఎందు జతికూడిదువు.

పాత్రద భావకియిర కజ్జె నలియితు.

ఆగ, అంగ్రీయన్న తీ సంజ్ఞెనూడి, వాయ్యరవగళన్న జోళే యింద నిల్లిసి, రంగశీలురనేంబ నయకారను అంగజాపన ఎదురిగి బందను. ఆ నాట్యాంగవన్న ఒరిద కవియూ అవనే, అదన్న ఆ ప్రియీయరిగె కలిసిదవనూ అవనే. ఆవను ఉభయకర, ఎరడు విధీ బల్లవ. బ్రాహ్మణ. గడ్డ, కివియ కుండల, ధోఇత్ర, నడుసుత్తిద వశ్తే, దూడ్డ ముండాసు, చెందనద అడ్డ చొట్టు, అపరంజియ సేళేబిత్తు. బందు రాజనిగి అడ్డ బిద్దను.

“ సకలకలాధి! సావంభోమోఇత్తుమ! బిన్న హ! నాను ఒందూ ఆరితవనల్ల. సురలోఇకదింద సిన్నన్నే సోఇడబేచేందు సురసుదతి యరు బంద హాగె నిన్న సత్కియారు, బందు నింతిద్వారే. హదినార సేయు నునువే, హదినారు వనుగళ సంవత్సర్లివు తుంబి ఒరిదుగూడి సింత

ಹಾಗೆ, ಹದಿನಾರು ಪಾತ್ರಗಳು ಇದ್ದಾವೆ. ಸೀನು ಇಂದ್ರ, ಸಿನ್ನ ವುಂಶ್ತಿಯೋ ದೇವಗುರುವಾದ ಬೃಹಸ್ಪತಿ, ಸಿನ್ನ ನಾರಿಯರು ದೇವ ಲೋಕದವರು — ಈ ಇವರ ನಾಟ್ಯ ಸಿವಂಗಿ ಮೋಹವುಂಟುವಾಡುವುದನ್ನು ನಾನು ಸೋಧುತ್ತೀರ್ಥಿಸ್ತೇನೇ” — ಎಂದು ರಂಗಶೇಖರನು ಕೈಮುಗಿನು ಹೋದನು.

ಬೀಗೆ ರಂಗಶೇಖರನು ತೆರೆಯ ಎದುರಲ್ಲಿ ಸೆಂತು ಸ್ವಾತ್ಮದ ಗರೆಯನ್ನು ಸೂಚಿಸಲು, ಹೆಂಗುಸವ ದನಿಯಿಂದ ರಾಗ ರಾಖೋಪಾಠಿಯಾಗಿ ಕಿಪಿಗೆ ಕುಂಪಿಕೊಂಡಿತು. ಶಿಖರಿಣಿ ಸಿಂಜಿನಿ ಎಂಬ ಇಬ್ಬರು ಗಾಯಕಿಯರು ಸಿಂತ್ರ, ತಿತ್ತಿ ಮುಖವಿರೀಣಿಗಳನ್ನು ಚ್ರುತಿಕೊಡಿಸಿ, ಮೇಳ ತಪ್ಪದೆ ಆಲಾಪ ಮಾಡಿದರು. ನರಳನರಳವಾಗಿ, ಸಪುರಸಪುರವಾಗಿ, ತರಳತರಳವಾಗಿ ತೋರಿ, ಕೊರಳಿನಲ್ಲಿ ಬೆರಳಿನ ಸರಿತದಲ್ಲಿ ವಿರಳವಿರಳವಾಗಿ ಸ್ಥಾಯಿಯನ್ನು ಕಾಣಿಸಿದರು. ಮುಂಚುಳವಾದ ತೆಳುಬಟ್ಟಿಯನ್ನು ಸೀರ್ಳಿದ ಹಾಗೆ, ಅವರಂಜಿಯಲ್ಲಿ ಸರಿಗೆ ತೆರೀದ ಹಾಗೆ, ಕಮಲದ ಕಂಪನ್ನು ಉಂಡು ಎದ್ದೀರುವ ದುಂಬಿಯ ಗಾನರಂಜನೀಯ ಹಾಗೆ ರಾಗ ತೋರಿದರು. ರಾಗವನ್ನು ಅಳಿಯುವ ಹಾಗೆ, ಜಾಡ್ಯವನ್ನು ತುಲಿಯುವ ಹಾಗೆ, ಮೋಹನರಸವನ್ನು ಹಿಂಡಿ ಹಿಂಡಿಯುವ ಹಾಗೆ, ಮನಸ್ಸನ್ನು ತೋಳಿಯುವ ಹಾಗೆ, ಸಂಜೀವನದ ಅಮೃತವನ್ನು ತಳಿಯುವ ಹಾಗೆ — ರಾಗವನ್ನು ತೋರಿದರು. ರಾಗವನ್ನು ಸ್ವರ್ಗಲೋಕಕ್ಕೆ ಹಬ್ಬಿಸುವಂತೆ, ರೋಮಾಂಚಗಳನ್ನು ಎಬ್ಬಿಸುವಂತೆ, ಕಬಿನ ಬಿಲ್ಲಿನ ಚೆಡಿಯನ್ನು ಮೀರಿಟ ಹಾಗೆ ಒಬ್ಬಿಬ್ಬಿರೂ ಇಂಪನ್ನು ಹೊಮ್ಮಿಸುತ್ತ ಹಾಡಿದರು. ಉಚ್ಛರದಲ್ಲಿ ಎತ್ತುವರು, ಅಡಕದಲ್ಲಿ ಇಂಸುವರು, ಒಡನೆ ಮತ್ತೆ ಉಚ್ಛರದಲ್ಲಿ ಎತ್ತುವರು ; ಸಂಕುವಂಚನೀಯಿಂದ, ಸರಸವಾಗಿ, ಮಿಂಚುಮಿಂಚುಗಳು ಫಲ್ಹಿಂದ ಹಾಗೆ, ಅಮೃತವನ್ನು ಹಂಚುವ ಹಾಗೆ ಹಾಡಿದರು. ಇಂಪಾದ ಸ್ವರವು ಅತ್ಯಿತ್ತ ಜಾರದ ಹಾಗೆ, ರಾಗದ ಮಿಂಚು ವಾಸದ ಹಾಗೆ, ಕೇಳಿದವರ ಪಾತಕ ಹರಿಹಂಚಾಗಿ ಹರಿದುಹೋಗುವಂತೆ ಆ ಸೊಂಬಗಿಯರು ಪಂಚಗುರುಗಳನ್ನು ಕುರಿತು ಹಾಡಿದರು. “ಜಂಜಡವಿಲ್ಲದ ಸುವಸ್ತುವೇ, ನಮೋಹ್ಮತ್ ! ಕಮರವನ್ನು ಕಳಿಯುವ ಅಂಜನವೇ, ಜಯತ್ರುಜಯ ! ” ಎಂದು ಸಿಂಜಿನಿ ಶಿಖರಿಣಿಯರು ನಿರಂಜನಸಿಧ್ಧನನ್ನು ಹಾಡಿ ಹೋಗಳಿದರು.

೬

ಅತ್ಯೇ, ಲಯ, ವಾದ್ಯಗಾನಗಳಿಗೆ ಹೊಂದಿಕೊಂಡು ನಾಟ್ಯವ ರಂಜನೆಯನ್ನು ಕಾಣಿಸುವ ಉಭಯಕಾರನ ಅನುಮತದಿಂದ ತೆರೆಯೋಳಿಗೆ ಪಾತ್ರದ ಪ್ರಗನ್ಯನೇತ್ತಿಯರು ಅನುವಾದರು. ಹದಿನಾರು ಪಾತ್ರಗಳೂ ಒಂದೇ ಸಾಲಾಗಿ, “ಇದೆ ಇದೆ ಈಗಲೋ ಆಗಲೋ ಅರಸನನ್ನು ಸೋಚುವೆವು” ಎಂಬ ಸಂಭರಮಂದ ತೆರೆಯ ಪ್ರಿಯ ಪ್ರಿಯ ನಿಂತಿದ್ದರು.

ಎತ್ತಿಪ್ಪ ತೆರೆಯನ್ನು ಕೊರಳುತನಕ ಮೆಲ್ಲನೇ ಒತ್ತಿ ತಗ್ಗಿಸಿ ಕಾಣಿಸಿದರು; ಕೂಂತಿಗೊಂಡ ದುಂಡುಕನ್ನಡಿಯ ಸಾಲಿನಂತೆ ಆ ಕಾಂತೆಯರು ಮುಖಪಂಕ್ತಿ ರಾಜಿಸಿತು. ಹಾಲು ಕಡಲಿಸಿಂದ ಮೇಲೆ ಏಳುವ ಜಂಧುರ ಸಾಲೋ, ವಸ್ತುಗಳ ಸಾಲೋ ಎಂಬಂತೆ— ಎಳಿಮುತ್ತಿಸಿಂದ ಬೆಜಗಾಡ ತೆರೆಯ ಮೇಲುಭಾಗದಲ್ಲಿ ಆ ಹೆಣ್ಣುಗಳ ಮುಖಗಳು ಕಂಗೊಳಿಸಿದ್ದರು.

ಬಳಿಕ ತೆರೆಯನ್ನು ನಡುವರಿಯಂತ ಕುಸಿಯಂಸಿದರೆ— ನಳಿನಳಿನು ತೋಳಿಗಳೂ ಮೊಲೆಗಟ್ಟಿನ ಮೊಲೆಗಳ ಸಾಲೂ ಮೋಹನಸ್ಸುಂಟುಮಾಡಿತು. ಅನಫೋವಾದ ಸಮೀಕ್ಷೆಹನಮುದ್ರೆಕ್ಕೆ ಚಿನ್ನದ ಬೆಟ್ಟಿಗಳನ್ನು ಒಟ್ಟಿಗೆ ಸೇತುವೆ ಕಟ್ಟಿದಹಾಗೆ ವೃತ್ತಾಕಾರದ ಮೊಲೆಗಳ ಸಾಲು ಮೊಲೆಗಟ್ಟಿನ ಮರ್ಯಾದ್ಲಿ ಮೆರೆಯಿತು.

ನಡುಮಟ್ಟಿ ತೆರೆಯಿಳಿಸಿದಾಗ ಆ ಲಲನೆಯರು ತೋಳಿಗಳನ್ನುತ್ತಿ, ಕಡೆಗಟ್ಟಿಸಿಂದ ಅರಸನನ್ನು ನೋಡಿ, ಕಾಮನು ಹೊಬಾಳಿಗಳನ್ನು ಕೆದರಿದ ಹಾಗೆ ಬೆಡಿಗಿನಿಂದ ಪುಷ್ಟಿಂಜಲಿಯನ್ನು ಎರಚಿದರು. ಅವರ ಕೈಯ ಹೊಗಳು ಎದುರಿಗಿದ್ದ ಯಂತ್ರದ ದಾರವನ್ನು ತಾಕಲು, ಅರಸನಿಗೂ ಅರಸನ ಹಿಂದಿನ ಆದಿಜಿನನ ವಿಗ್ರಹಕ್ಕೂ ಒಯ್ಯಾರದಿಂದ ಹೂಮಳೆಯಾಯಿತು. ತಟಕ್ಕೆನೆ, ಅದೇ ಗಳಿಗೆ, ಆಕಾಶದಿಂದ ರಕ್ತಪುಷ್ಟ ಮೂರು ಪೂಟುಣ ಹರಿದುಹೋದ ಹಾಗೆ ದೊಡ್ಡ ಹೂಮಳೆಯಾಯಿತು.

ಒಡನೆ ತೆರೆಯನ್ನು ಮೇಲೇತ್ತಿದರು. ರಮಣಿಯರ ರೂಪ ಮರೆಯಾಯ್ತು. ಗಾಯಕರು ಉಷ್ಣದಲ್ಲಿ ಎತ್ತಿ ಹಾಡಿದರು.

ಉದ್ದಕ್ಕೆ ಹರಡಿದ್ದ ತೆರೆ ತೋಲಿಗಿತು. ಮತ್ತೆ ಹದಿನಾರು ಪಾತ್ರ ಕಟ್ಟಿಗೆದುರಾಯಿತು. ಹಿನ್ನಡಿ ಓಮ್ಮಡಿ ಎದುರಾಗಿ, ತೋಡ ಕಾಸೆ ಪಸರಿಸಿ,

ಹಕ್ಕುಗಳನ್ನು ನಡುವಿನಲ್ಲಿಟ್ಟು, ಮೈಯನ್ನು ಕೊಂಡ ಕೊಂಕಿನಿ, ಕಣ್ಣಿಗೆ ಶವಿಯನ್ನು ಸಾಲಿಟ್ಟು ತೋರಿವರು. ಪಂಚರತ್ನದ ಕಾಸೆ, ನವರತ್ನದ ಭೂಷಣ, ಮಿಂಚುವ ಮುತ್ತಿನ ಮೊಲೆಕಟ್ಟು — ಇವುಗಳನ್ನು ಹೊಂಚಿ, ರತ್ನದಲ್ಲಿ ನಿರ್ವಿಷಿದ ಪ್ರತ್ಯಾಳಿಗಳೋ ಎಂಬಂತೆ ಇದ್ದರು. ಎಣ್ಣೆ ಕಪ್ಪನ ಮೈಗೆ ಕರಿದಾದ ಮೈಗೆ, ಹೊಂಬಣಿದ ಮೈಗೆ ಒಪ್ಪುವಂಥ ಸಣ್ಣ ಬಣ್ಣಿದ ಕಾಸೆ, ಮೊಲೆಗಟ್ಟುಗಳು ಹಲವು ಬಣ್ಣಿದಲ್ಲಿ ಹೊಳೆದುವು. ಹಳದಿ ಬಿಂದು ಕೆಂಪು ಕರಿದು ಪಟ್ಟೆ ಎಂಬ ಬೇರೆಬೇರೆ ಬಣ್ಣಿದ ಬಟ್ಟೆಗಳಲ್ಲಿ ಅವರವರ ದೇಹಕ್ಕೆ ಒಪ್ಪುವಂಥ ಮೊಲೆಗಟ್ಟು ಕಾಸೆ ಚಲ್ಲಿನ ಕಾಲುಕುಪ್ಪನ ಇವು ಹೊಂದಿ ಮೇರೆದುವು. ಮುತ್ತಿನ ಬೊಟ್ಟು, ಮುತ್ತಿನ ಸರ, ತುರುಬಿನ ಮುತ್ತಿನ ಬಲೆ, ಮುತ್ತಿನ ಓಲೆ, ಮುತ್ತಿನ ಮುಗುತಿ ಇವುಗಳಿಂದ ಆ ಮುಖಗಳು ತಾರೆ ಮುತ್ತಿದ ಬಹುಚಂದ್ರರಂತೆ ಇವ್ವಾನು. ನೀಲ ಮುತ್ತು ಪುರ್ವರಾಗ ವೊಣಿಕ್ಕೆ ಪಟ್ಟೆಗಳನ್ನು ಕೀರ್ತಿಸಿದ ಕಾಸೆಗಳನ್ನು ಧರಿಸಿದ ಆ ಲೋಲಾಷ್ಟೀ ಯರಿಗದು ಕಾಮನ ಬಿಲ್ಲಿನ ದೊಡ್ಡ ಬಳ್ಳಿ ರಬ್ಬಿಸಿದವಾಗತ್ತು.

ಹಿಂದುಗಡೆ ಬೀಜನ ಸ್ವಾದಿದಾದ ಚಾಮರ. ಎಡಗಡೆ ಬಲಗಡೆ — ಹೊಸ್ಯಾನ ಕೊರೋನ ಇಂಘಾದ ಗಾನ. ನಡುವೆ ಸಾಲಾಗಿ ಶ್ರಿಭಂಗಿಯಲ್ಲಿ ನಿಂತ ಹದಿನಾರು ಪಾತ್ರದ ವಸಿತೆಯರು.

ನಡುವಿನಲ್ಲಿ ಇಟ್ಟ ಹಕ್ಕುವನ್ನು ತೆಗೆದು ಮೇಲ್ಲಿನ ಬತ್ತಾದ ಮೊಲೆಗಳ ಬಳಿಗೆ ತಂದರು; ಚಿನ್ನದ ಕಳೆಕ್ಕೆ ಕೆಂಪಿನ ಚಿಗುರನ್ನು ಮೇಲಿಟ್ಟು ಹಾಗಾಯಿತೆಂದು ರಾಜ ಮೆಚ್ಚಿದರ. ಮೊಲೆಯ ಮೇಲಿನ ಕೈಯನ್ನು ತೆಗೆದು, ಬೆರಳುಗಳನ್ನು ಎಡಕ್ಕೂ ಬಲಕ್ಕೂ ಚಿಮ್ಮಿಸಿದರು; ಆಕ್ಕಪಕ್ಕದಲ್ಲಿದ್ದ ಪ್ರತಿಮೆಗಳಿಗೆ ಜೀವಕಳೆಯನ್ನು ಚಿಮ್ಮಿಸಿದವೋ ಎಂಬ ಹಾಗೆ. ಕಾಲನ್ನು ಕದಲಿಸಿ ಮೇಲ್ಲಿನ ಒಲೆದಾಡಿ ನಡೆದರು—ತಂಗಾಳಿಗೆ ಬಳುಕುವ ಬಳ್ಳಿಗಳಂತೆ. ಸಾಲುಗೊಂಡೆದ್ದನ್ನು ಬಿಟ್ಟು ಮಂಡಲಾಕಾರವಾಗಿ ಹರಿದರು — ಕಬ್ಬಿನ ಬಿಲ್ಲಿನ್ನು ಬಾಗಿಸಿದ ಮನ್ಯಧನ ಚಕ್ರದಂತಿ. ಸುಳಿ ಕೆಡದ ಹಾಗೆ ಮತ್ತೆ ಒಂದು ಸಾಲಾದರು.

ಅವರಲ್ಲಿ ಹದಿನ್ಯೇದು ಪಾತ್ರ ಗಳಿಲನೆ ಹಿಂದಕ್ಕೆ ಹೋಯಿತು. ಒಂದು ಪಾತ್ರ ಮಾತ್ರ ಮುಂದೆ ಉಳಿಯಿತು.

ಮಂಗಲವತ್ತಿ ಎಂಬ ಪಾತ್ರದ ಸ್ತ್ರೀ ನಾಟ್ಯರಂಗದಲ್ಲಿ ಒಲೆದಾಡಿ, ರಾಜನ ಕಣ್ಣಗಳಿಗೆ ಇಚ್ಛಿಯಾಗುವಂತೆ ನತಿಗಂತ್ರಿದ್ದಳು.

ಒಮ್ಮೆ ಗಾನವನ್ನು ಕೇಳುತ್ತ ಸಿಲ್ಲಿನಜ್ಞ — ಧ್ಯಾನಕ್ಕೆ ಸಿಲ್ಲಿನ ಯೋಗಿಯನ್ನು ಚೂಪಕಕ್ಕೆ ತರುತ್ತ. ಇನೆನ್ನೊಮ್ಮೆ ಚಳಿಗಳನೆ ಎಡಬಲಕ್ಕೆ ಸುಳಿಯುವಳು — ಮಾರನ ಮೆಚ್ಚಿನ ಖಡ್ಗವನ್ನು ರುಜಪಿಸುವಂತೆ.

“ ಮಾರನ ಭಾಗ್ಯ ಇಷ್ಟೇ! ಒಂದೇ ವಾರು! ” ಎಂದು ತೋರಿಸುವಂತೆ ತನ್ನ ಭೂಷಣಗಳನ್ನು ನೀಡುವಳು. “ ಅರವನನ್ನು ಕಂಡರೆ ಕಣ್ಣ ಹೀಗೆ ತೊಳಿಲೀಯುವುದು! ” ಎಂಬುದನ್ನು ತೋರಿಸುವಂತೆ ಮತ್ತೆ ಮತ್ತೆ ಸುತ್ತುವಳು.

ಉಧ್ವರಶೋಕಕ್ಕೆ ಯೋಗುವಂತೆ ಮೇಲೆ ನೆಗೆಯುವಳು; ದೇವ ಲೋಕದವರು ಬರುವಂತೆ ಕೆಳಗೆಯುವಳು. ದುಗುಡವನ್ನು ಸೋಪ್ಪು ಸೂಪ್ಪನೆ ತುಳಿಯುವ ಹಾಗೆ ದೊಪ್ಪುದೊಪ್ಪನೆ ಹಜ್ಜೆಯಿಡುವಳು.

ಸೋಧುವ ಕಣ್ಣಿನ ಬರಸೆಲ್ಲ ಇಂಗಿಹೋಗುವಂತೆ ಕಿರುನಗಿಯಿಂದ ಕೂಡಿದ ಮುಖನನ್ನು ರಾಯನಕ್ಕೆ ತಿರುಹುವಳು. ಗದಗದಿಸುವ ಮೌಲಿ, ಗಡಗಡಿಸುವ ತೋಡಿ, ಬೆಳಕನ್ನು ಕೆದರುವ ಕಡೆಗಣ್ಣ, ಮದನಾನು ರಾಗವನ್ನು ಸಾಸುವ ಮುಖ — ಆ ಮದದ ಹೆಣ್ಣ ನಾಟ್ಯವಾಡಿದಳು.

ಮುಖವಲ್ಲಿ ಹಾನ, ಮನಸ್ಸಿನಲ್ಲಿ ಭಾವ, ಹುಬ್ಬಿಗಳಲ್ಲಿ ವಿಭರು, ಬಗಸೆಗಣ್ಣಗಳಲ್ಲಿ ಪಲಾಸ — ರನ ಉಕ್ಕಿವಂತೆ ಮಂಗಲವತ್ತಿ ನಾಟ್ಯ ತೋರಿದಳು.

ತಾಳ ಡಾಡೆ ಆವೃಜ ಮದ್ದಳೆ ಬಿಸುಂಬೆ ಇವುಗಳ ಫುಳುಫುಳು ಧ್ವನಿಗೆ ಹೊಂದಿ ಅವರು ಕುಣಿದಳು — ಗುಡುಗಿನ ಧ್ವನಿ ಕೇಳಿ ಸೋಗೆ ನವಿಲು ಕುಣಿಯುವಂತೆ. ಕಿನ್ನರಿ ದಂಡಿಗೆ ತಿತ್ತಿ ಕೊಳಲು ಇವುಗಳ ಬೇರೆ ಬೇರೆ ಗಾನರಸಕ್ಕೆ ತಕ್ಕಂತೆ ಆಡಿದಳು — ನಾಗಸ್ವರಕ್ಕೆ ನತಿಗಂತ್ರಿ ನಾಗ ಕಸ್ತುಕೆಯ ಹಾಗೆ.

ನಡೆದಾಡುವ ಬಳ್ಳಿಯೋ ಎಂಬಂತೆ ನಾನಾರೀತಿಯೇ ನಾಟ್ಯಾಂಗದ ನಟನೆ ತೋರಿ, ಮುಂದುಗಡೆಗೆ ಬಂದು, ಹಿಂದುಗಡೆಗೆ ಹೋಗಿ, ಮಂಗಲ ವತ್ತಿ ಮರೆಯಾದಳು.

ಬಳಿಕ ಪದ್ಮಿನಿ ಎಂಬವರೆಂದು ಬಂದಕ್ಕು; ಆದಿ, ಹಿಂದಕ್ಕೆ ಹೋದಳು. ಮತ್ತೀ, ಚಂದನವತ್ತಿ ಬಂದು ಆಡಿಹೋದಳು. ಕುರುವಿಂದಾನಿ ಬಂದು ನಟಿಸಿ ನಡೆದಳು. ಮಕರಾಣಿ, ಚೊಡಾಣಿ, ಹಂಸಿನಿ, ಮಿಂಚಿನಿ, ಮುಕುರಾಣಿ, ರಜವಾಣಿ ಎಂಬ ಕೋಕೆಲಕಂರೆಯರು ಒಬ್ಬೊಬ್ಬರೂ ಬಂದು, ಆದಿ, ಹಿಂದಕ್ಕೆ ಶರಿದರು. ಚಂದ್ರಾಣಿ, ಪುಷ್ಟಾಣಿ, ಸುಪ್ನಾಣಿ, ಕಟ್ಟಾಣಿ, ಮಂದ್ರಾಣಿ, ಮಧುರಾಣಿ ಎಂಬ ಚಂದ್ರನ ಹದಿನಾರು ಕಲೆಗಳಂಥ ಹೆಣ್ಣುಗಳು ಬಂದು, ಇಂದ್ರಾಷಾನಾನಾದ ಅರಸನ ಎದರಿಗೆ ಆಡಿದರು.

ಒಬ್ಬೊಬ್ಬರಾಗಿ ಬಂದು, ಒನ್ನೊನ್ನೆ ತಾವೆಲ್ಲ ಉಂಟಿದ ನಟನೆ ಮಾಡಿದರಾದರೂ, ಒಬ್ಬು ಕೊಂಡದ್ದನ್ನು ಒಬ್ಬು ಬೆರಸದೆ, ಅಕ್ಕಣಿನಿದ ನಾಟಕವನ್ನು ಆಡಿ ತೋರಿದರು.

ಃ

ಅನಂತರ ಆವರಲ್ಲಿ ಎಂಟು ಜನ ಲೆಕ್ಕನಾಡಿಕೊಂಡು, ‘ದಿಕ್ಕಣ್ಣಕಾ ನಾಟ್ಯ’ವನ್ನು ಆಡಬೇಕೆಂದು ರಂಗವನ್ನು ಹೊಕ್ಕರು. ಅದರ ಸೊಬಗನ್ನು ಏನೆನ್ನ ಹೇಳಲಿ!

ಇಂದ್ರ ಮೊದಲಾದ ದಿಕ್ವಾಲರ ಭಾಗ್ಯವು ಈ ರಾಜೀಂಪ್ರಾನನ್ನು ಬಂದು ಸೇರಿತೋ ಎನ್ನಿಸಿ ಆ ಸಿಂಹೇಂದ್ರನುಧ್ಯಮೆಯರು ಇಂದ್ರ ಅಗ್ನಿ ಮೊದಲಾದ ಎಂಟು ದಿಕ್ಕುಗಳಲ್ಲಿ ಬಂದು ನೀತರು. ಎಂಟು ಪಾತ್ರಗಳು ಎಂಟು ದಿಕ್ಕುಗಳಲ್ಲಿ ನೀತು, ಒಬ್ಬರೊಬ್ಬರನ್ನು ದೃಷ್ಟಿಯಿಂದ ಗಂಟು ಕಾಕಿಕೊಂಡು, ಪ್ರೀತಿಯ ನಡೆಕೋಟಿಯು ಸುತ್ತುವ ಹಾಗೆ ಸುತ್ತಿದರು.

ಮೊದಲು ಒಟ್ಟಾಗಿ ಮೊತ್ತನಾಗಿ ನಾಟ್ಯಶಾಲೆಯ ಸುತ್ತ ನಲಿದರು; ಅನಂತರ ಮೊತ್ತದಿಂದ ಒಬ್ಬರು ಇಬ್ಬರು ಮುಂದೆ ನಡೆದು ಬೇರೆಬೇರೆಯಾಗಿ ನಟಿಸಿದರು.

“ ಭರತಭಂಪಾಲನು ಮುಂದೆ ದಿಗ್ನಿಜಯಕ್ಕೆ ಹೀಗೆ ಹೊರಡುತ್ತಾನೆ ” ಎಂಬುದನ್ನು ಸೂಚಿಸುವಂತೆ ಮುಂದೆ ಬರುವರು ; “ ಪೃಥಿವ್ಯಯನ್ನು ಸಾಧಿಸಿ ಚಕ್ರವರ್ತಿಯಾದ ಮೇರೆ ಪಟ್ಟಣವನ್ನು ಹೀಗೆ ಪ್ರವೇಶಿಸುವನು ” ಎಂಬುವನ್ನು ಕನ್ನಡಿಸುವ ಹಾಗೆ ಮತ್ತೆ ಹೀನೆ ಹೋಗುವರು.

“ ಮುಂದೆ ನಾಗಧೀಂಪ್ರನ ಮೇರೆ ಹೀಗೆ ಹೋಗಿಬರುವೆ. ಮುಂದೆ ವರತನುವಿನ ಪೇರೆ ಹೀಗೆ ” ಎಂಬುವನ್ನು ಸೂಚಿಸುವಂತೆ ಒಂದೊಂದು ದಿಕ್ಕಿಗೆ ಒಬ್ಬೊಬ್ಬರು ಹೋಗುವರು, ಮತ್ತೆ ತಮಗುವರು.

ದಿಗ್ನಿಜಯದ ಕಾಲದಲ್ಲಿ ರಾಜನ ವಾಹನವರತ್ವವಾದ ಪಟ್ಟದ ಕುದುರೆ ಲಂಘಿಸುವುದನ್ನು ಶೋರಿಸುವ ಹಾಗೆ ಅವರು ಲಂಘಿಸುವರು ; ಕಾಲಿನ ಗೆಜ್ಜೆ ರುಲಿರುರುಲಿರು ಎನ್ನುವಂತೆ ನಾಟ್ಯರಂಗದಲ್ಲಿ ಸುತ್ತ ಸುಳಿಯುವರು.

ಮುಂದೆ ವಡ್ಡದ ಕವಾಟವನ್ನು ರಾಜನು ದಿಗ್ನಿಜಯ ಸಮಯದಲ್ಲಿ ಹೀಗೆ ಸೂಕ್ತ ಒದೆಯುತ್ತಾನೆ ಎಂಬುವನ್ನು ನಾಟಕದಿಂದ ಹೇಳುವ ಹಾಗೆ ಮೈಯೂಲೆಮು ಒತ್ತಿ ಕಾಲಿಸುಂದ ಒವೆಮು ಶೋರಿದರು.

‘ ಮುಂದೆ ಮೈಂಚ್ಚರಾಜನು ಅಹಮ್ಮಿಸಿಂದ ಸಿನ್ನ ಮೇರೆ ಹೀಗೆ ಹೊಸ್ಸಿನ ಮಳೆ ಕರೆಯುತ್ತಾನೆ ’ ಎಂಬಂತೆ ಒಮ್ಮೆ ಸೂತ್ರತನ್ನು ಒತ್ತಿ ರಾಜನಿಗೆ ಮೇಲಿನಿಂದ ವಸ್ತ್ರೀರನ್ನು ಚಿಮ್ಮಿಸಿದರು.

‘ ಮುಂದೆ ಗಂಗಾಸಿಂಧುಗಳು ಹಂಟ್ಯುವ ಗುರುಕಾಟದಲ್ಲಿ ನಿನಗೆ ಹೀಗೆ ಸ್ವಾನವಾಗುವುದು ’ ಎಂಬುವನ್ನು ಅಭಿಸರ್ವಿಸುವಂತೆ ನಗೆಯು ಬೆಳ್ಳಿಂಗಳಿಂದ ರಾಜನಿಗೆ ಅಭಿಸೇಕವಾಡಿದರು.

‘ ಮುಂದೆ ವಿಜಯಾಧಿಕರೆವನೂ ಹಿನುವಂತದೇವನೂ ನಿನಗೆ ದಿಗ್ನಿಜಯ ಕಾಲದಲ್ಲಿ ಒಪ್ಪಿಸುವ ಆಭರಣಗಳು ಹೀಗಿರುವುವು ’ ಎಂಬುದನ್ನು ವಿರಿಸುವಂತೆ ಆ ನಿರೀಯರು ತಮ್ಮ ಕೆಂಪುಹಲ್ಲಿನ ಕಾಂತಿಯನ್ನೂ ಕಣ್ಣಾಗಳ ಕಾಂತಿಯನ್ನೂ ಕೂಡಿಸಿ ಕುಟೀಸಿದರು.

ಮುಂದೆ ರಾಜನಿಗೆ ವಿಜಯಾಧಿಕರವರ್ತತದಲ್ಲಿ ಶ್ರೀರತ್ನಪೂಷ್ಟಿಭೂ ದೊರಕೊಳ್ಳುವಳು ಎಂಬುದನ್ನು ಶೋರಿಸುವಂತೆ — ಮುಂದೆ ಸತೀಸಿ ನಿತ ಹೆಣ್ಣಿನ ಒತ್ತಿಗೆ ಉಳಿದವರ ಮೊತ್ತದಿಂದ ಮತ್ತೊಬ್ಬಳು ಬಂದು ಸೇರಿದೆಳು.

ಕಾಲಿಗೆ ಹಾಕಿದ ಅಂದುಗೆಯೇ ಹೊನ್ನು ಸಂಕರೆ, ಹೊಲಿಗಳೇ ಕುಂಭ, ಶೀಂಬಿವಾದ ತೋಳೇ ಸುಂಡಿಲು — ಎಂಬ ಹಾಗಿರಲು, ಎಂಟು ಪಾತ್ರಗಳು ಎಂಟು ದಿಕ್ಕಿಗೆ ಎಂಟು ದಿಗ್ಗಜಗಳಂತೆ ಹಣ್ಣೆಯಿಡುವರು.

ರಾಯರಸಿಗೆ ನೋಗಸಾಗುವಂತೆ ನೋಡುತ್ತ, ಆಡುತ್ತ, ಮುಖವನ್ನು ಅಡ್ಡ ತೆಗೆದು ತಮ್ಮನ್ನು ತಾವು ನೋಡುತ್ತ, “ ಈ ಸಾಭಾಗ್ಯ ಸಮಗುಂಟಿ ? ” ಎಂದು ದಿಕ್ಕಿನ್ನುಕೆಯೆರ್ಪನ್ನು ನೋಡಿ ಅವಹಾಸ್ಯವಾದುವಂತೆ ನಗುತ್ತ ಸುತ್ತ ಉರಿದಾಡಿವರು.

ಒಮ್ಮೆ ಒಷ್ಟುಬಾಡುವಳು. ಒಮ್ಮೆ ಇಬ್ಬರಾಡುವರು. ಒವೊತ್ತನ್ನೇ ಮೂವರು, ನಾಬ್ಬರು ಆಡುವರು. ಒಂದೊಂದು ಸಬಂತೂ ಹಿಂಡಿ ಆಡಿದುದ ಕ್ಕೀತ ಬೇರಿಯಾಗಿ, ಹೊವಹೊನ ಪರಿಯಾಗಿ ಸರ್ವರೂ ನಟಿಸುವರು.

ಒಣಿಗೆ ಆ ಎಂಟು ಮಂದಿ ಪಾತ್ರದವರೂ ಎಂಟು ದಿಕ್ಕಿನ ಕನ್ನೆಯೇ ರೆಂತೆ ನಟಿಸಿ, ತಮ್ಮ ತಮ್ಮ ಸ್ಥಾನಕ್ಕೆ ತಾವು ಹೋಗುವಂತೆ ಹಿಂದಕ್ಕೆ ಸರಿದುಹೋದರು.

ಇ ಕೂಡಲೆ ಇನ್ನೊಂಟು ಮಂದಿ ಕೋಷುಳಿಯರು ದುಳದುಳನೆ ರಾಜುನ ಮಂದಿ ಬಂದು; ‘ ಜಲಕನ್ನಿ ಕಾನಾಟ್ಕಿ ’ ಹ್ಯಾ ಎಂದು ನಿಂತರು. ಮರು ! ಆ ಚೆಲುವನನ್ನು ಫನೆದು ವಣಿಸಲಿ !

ಅಧರಚಂದ್ರಕಾಂತ ಉಪಸಮುದ್ರದ ಹಾಗೆ ದೇವಗಂಗೆ ಬಂದು ಸಿಂತಿತೋ. ಎನ್ನಿಸಿ, ಅಧರಚಂದ್ರಕೃತಿಯಿಂದ ಆ ಎಂಟು ಪಾತ್ರಗಳೂ ರಾಜನೆದುರು ಸುಂತರು, ‘ ಆಕುರ ಚಂದ್ರನಾದ ಮೇಲೆ ನೀರು ಸಿಹಿಯಾಗಬೇಕು ! ಅದೇಕೆ ತಾನು ಉಷ್ಣಯಿತು ? ’ ಎಂದು ಆ ಕಡಲನ್ನು ಹೊಲಗಿಸಿ ಚುದ್ರನಂತೆ ನೀತ ದೇವಗಂಗೆಯ ಹಾಗಿದ್ದರು.

ಲಳವಣ್ಣವೇ ಚಳಿ, ತೋಳೇ ಅಶೇ, ಹೊಕ್ಕು ಲೇ ಸುಳ, ಚಂಚಲವಾದ ದೃಷ್ಟಿಯೇ ಎಳೆಮೀನು — ಭಾವಿಸಿದರೆ, ಜಲದೇವಿಯರಾಗಲು ಇವರೇ ತಕ್ಕ ವರು ಎಂಬುತೆ ಆ ನನಿತೆಯಾದಿದ್ದರು.

ಅರ್ಥಚಂದ್ರಾಕಾರ ತಪ್ಪದ ಹಾಗೆ ಡೊರೆಯ ಇದಿರಿಗೆ ನಲಿದು ಬಂದರು. ಅಗಲೇ ತಿರುಗಿದರು — ಡೊಂಕನ್ನು ಕಳೆದು, ಗಂಗೆ ಹರಿಯುವಂತೆ ಸೇರವಾಗಿ.

ರಂಗದಲ್ಲಿ ಎಲ್ಲರೂ ಮೊತ್ತವಾಗಿ ನಿಂತರು ಮತ್ತೆ ಎಂಟು ದೇಸಿಗೆ ಕವಲಾದರು. ಬಳ್ಳಿ ಹಬ್ಬಿದಂತೆ ಹಬ್ಬಿ ಹರಿದಾಗ, ಶೃಂಗಾರದ ಗಂಗೆ ಹರಿದ ಹಾಗಾಯಿತು.

ಅಲೆಯನ್ನು ಬೆನ್ನಟ್ಟಿನ ಅಲೆಯ ಹಾಗೆ ಒಬ್ಬರೆ ಹಿಂದೆ ಒಬ್ಬರು ಅಪ್ಪಿ ಹರಿಯುವರು. ತಿರುಗಿ, ಎಂಟುಮಂದಿ ಸುಳಿಯಂತೆ ಭುಗಭುಗನೇ ಇರದೆ ಸುತ್ತುವರು.

ಒಮ್ಮೆ ಡೊಂಕಾಗಿ ಹರಿಯುವರು, ಒಮ್ಮೆ ಸೇರವಾಗಿ, ಒಮ್ಮೆ ತಡೆದು ತಡೆದು, ಒಮ್ಮೆ ಇದ್ದಕ್ಕಿದ್ದಂತೆ ಮೇಲೆ ಉಕ್ಕನ ಸುಳಹೋಳಿಯ ಹಾಗೆ ಬಂಕದಿಂದ ಆಟ ತೋರುವರು.

ಮುರುಮಿರನೆ ಆದ ವೈಯ ಹೊಳಪಿನಿಂದ, ಅಲೆಯಲೆಯಾಗಿ ನಿರಿಹಿಡಿದು ಏಳುವ ಚಿನ್ನದ ಕಾಸೆಯಿಂದ, ಕುರುಕುರನೆ ರಂಗದಲ್ಲಿ ಹೆಟ್ಟಿನ ಹಚ್ಚಿಯಿಂದ, ಅವರು ತಂಪಾದ ಬಯಲಿನ ಹೊರೆ ಹೊಳಿಯುವಂತೆ ಹೊಳಿವರು.

ಅಲೆಅಲೆಯಾಗಿ ಕಿಂಕಣಿಯ ನಾದ, ಕಂಕಣದ ಧ್ವನಿ, ಕೈಯ ಬಳಿಗಳ ಶಬ್ದ ಇವು ಕೂಡಿ ಗಳಿಗಳ ಗುಳುಗುಳು ಎಂದು ನಲಿಯುತ್ತ ಜರಿಯುವ ತಂಪುಹೋಳಿಯಂತೆ ಹೊಳಿದರು. ಏನು ಹೇಳಲಿ!

“ಇದು ನೆಲ ನೆನೆಯದ ಗಂಗೆ! ಇದು ಕಣ್ಣಮಿರಿನ ಗಂಗೆ! ಇದು ಹಲವು ಬಣ್ಣದ ರಸಗಂಗೆ! ಮೊಲೆ ಮುಡಿಗಳನ್ನು ಪಡೆದ ಗಂಗೆ ಗಳು ಎಲ್ಲಿ ಬಂದುವೋ!” ಎಂದು ಅರಸನು ಶಿರಕೂಗಿ ಮೆಚ್ಚಿದನು.

ಅರಸನ ಲಾವಣ್ಯದ ಸಮುದ್ರದಲ್ಲಿ ಆ ಪಾತ್ರಸತಿಯರ ದೃಷ್ಟಿಮಣಿಗಳು ಆದಿದುವು. ಅದೇ ತರುಣೆಯರ ದೇಹಕಾಂತಿಯ ಹೊಳಿಗಳಲ್ಲಿ ರಾಜನ ಕಣ್ಣ ಮಿರ್ನುಗಳು ಆದಿದುವು.

ಶೃಂಗಾರದ ಸಮುದ್ರವೇ ಮೇಲೆ ಕವಿಯಿತು ಎಂಬಂತೆ ಅವರು ಭರತೀಯನಿಗೆ ಎದುರಾಗಿ ನಡಿದರು. ಡೊರೆಯ ಗಾಂಭೀರ್ಯವನ್ನು ಕಂಡು, ಸಮುದ್ರ ನಾಚಿ ಹಿಂದಿರುಗುವಂತೆ ಶತ್ರು ಜಾರಿದರು.

తావరీయంతక కైకాలుగళింద, తావరీయంతక ముఖ మోలే గణింద, తావరీయ కొళవే ఎద్ద నతిసువుదోఏ ఎంబ కాగె ఆ వథుగళు సప్పిందరు.

స్వేచ్ఛలేయ హగిరువ దేశద కంపు, సెల్పిలేయ హగిరువ మైయ బణ్ణ, కన్స్యుదిలేయ హగిరువ కణ్ణ — ఉళ్ళ ఆ హెణ్ణుగళు మైదోరి స్వత్యవడిదరె, సెల్పిలేయ కొళ ఎద్ద కుటిద హగిత్తు.

తకదిక కేణతోఱిగ తదికిట దినుదిను దికుదికు దినుచెంబ ధ్వనిగె జకజకనే కైకాలుగళన్న ఆత్మిత్త సూజకమాడి సోబగు తోరిదరు.

చిన్న రత్నగళ ఆభరణద కిరణ అవర దేహకాంక్షియోడనే బెరితరే, మించిన బళ్ళయంతే మిణిమిణిసుత్త కంచుమించాగి ఆత్మిత్త జోళియునరు.

ముఖుడ రసదింద, కణ్ణ బెళగిన హోళియింద, నగేయ ఒందు ఆన్మితథారేయింద మోగెదు మోగెదు ఆ పాత్రద కస్తేయరు జలదేవియరంతే రాయినిగ ఒలిదు అభిషేకమాడిదరు.

బళిక అవరిగె ఇష్ట మై బేవరితు. ఆగ నోఇదరే, “ ఖండిత వాగిభువ ఇవరు జలదింద హోరటుబంద జలకన్నిచేయరే, నిజ!” ఎంబంతే ఆభ్యాలజగంధినియరు ఒప్పిదరు.

నయ్య నుఱుపు అతిశయవాగి ప్రకటవాగువంతే జలకన్నిశా నాట్పువన్న ఆ భూపతియ కణ్ణెదరల్ల ఆడ తూరి, ఆ పాత్రద సతియరు అనురస్తియరంతే ఆద్యత్వవాదరు.

2

తాళముఇవన్న కూండికోండు సంగీతద బాలేయరు ఆయీందు శాంచోదిరాగవన్న ఆలాపమాడిదరు. పాత్రవాడిద ఆ సతియరిగె తంపాగువంతే, దొరిగే ఇంపాగి అవను తలేదొగువంతే, సూత్రవన్న తేగెయువంతే రాగవన్నితీ పవిత్రవాద ఆత్మకలేయన్న కాడిదరు.

“ ಬೆಳಗಿನ ಬೊಂಬಿ! ಬೆಲ್ಲಿಂಗಳ ಬೊಂಬಿ! ತಿಂಗಳ ಬೊಂಬಿ!
ಜೊನ್ನುದ ಬೊಂಬಿ! ತಿಳಿವಿನ ಬೊಂಬಿ! ಬೋರ್ಧವ ಬೊಂಬಿ!” ಎಂದು
ಅತ್ಯಕಲೆಯನ್ನು ಕನ್ನಡಿಸಿ ಹಾಡಿದರು. “ಸರರನ್ನ ಸೋರಿಸುವ ಸೊಬಗಿನ
ನಮ್ಮ ಭರತಭೂವರನ ಚಿತ್ತವನ್ನು ಸೋರಿಸಿದ ಗುರು ಹಂಸನಾಥಾ,
ಮಹಾದೇವ! ನಮ್ಮನ್ನು ಉಬಾರಮಾಡು” ಎಂದು ಸೋಗಸು ತೋರಿ
ಹಾಡಿದರು.

“ ಕಾಣಿಸಿಕೊಳ್ಳತ್ತೆ, ಮರೆಯಾಗುತ್ತೆ, ಚಕ್ರವರ್ತಿಯ ಮನದಲ್ಲಿ
ಕುಳಿತಿರುವ ವರ ಹಂಸನಾಥಾ, ನವಗಿ ಸನ್ತಿಯನ್ನು ತೋರು” ಎಂದು
ಅವರು ಹಾಡುತ್ತಿರುವಾಗ ಆ ಹದಿನಾರು ಪಾತ್ರದ ಹೆಣ್ಣುಗಳೂ ಒಂದುಗೂಡಿ
ಬಂದರು. ಹುಸನೆಂಬ ಆಶನ ಕಲೆಯೆಂಬ ತಾವರೆಗಳ ನಡುವೆ ಹಂಸನುತ್ತಿ
ವಿಕರಿಸುವ ನೃಪರಾಜಹಂಸನ ಸಮುದ್ರಾಲಂಢ್ಲಿ ‘ಹಂಸಮಂಡಳ’ಯೊಬು
ನಾಟ್ಯವನ್ನು ತೊಡಗಿದರು. ಇನ್ನು ಅಲ್ಲಿ ಏನು ಸೊಬಗಾಯಿತೋ!

ಎರಡೆಂಟು ಪತ್ರಗಳು ಎರಡೆಂಟು ದಿಕ್ಕಿನಲ್ಲಿ ಓರಣವಾಗಿ ಸಡೆದು
ನೀತಾಗ, ಆ ನಾಟ್ಯರಂಗವೆಂಬ ಪದ್ಯದ ಹದಿನಾರು, ಎನಳಿಗಳಿಗೆ ಓರಗೆ
ಯಾಗಿ ಹೇಡಿದರು. ಅಸ್ತೇ ಏಕೆ, ನಾಟ್ಯಮಂಟಪವೆಂಬ ಕೊಳ್ಳದಲ್ಲಿ
ಕಂಗೊಳಿಸುವ ಹದಿನಾರು ಕಮಲಗೋ ಎಂಬಂತೆ ಆ ಕಮಲಮುಖೀಯರು
ಬಳಿಸಿ ನೀತಿದ್ದರು. ಆ ಮಣಿಮುಂಟಪವೆ ಕೊಳೆ, ಹದಿನಾರು ಹೆಣ್ಣುಗಳೇ
ಹದಿನಾರು ಕಮಲಗಳು, ರಾಜನೇ ಅಲ್ಲಿ ರಾಜಹಂಸ, ಮುಂತ್ರಿಯೇ ಇಡದಲ್ಲಿ
ಸಂಧ್ಯಾವಂದನೆಮಾಡುತ್ತ ಕುಳಿತಿದ್ದ ಬ್ರಹ್ಮಣ - ಎಂಬಂತೆ ಆಗ ಕಂಡಿತು.

ಹದಿನಾರು ವಸಿತೆಯರೂ ಎಡದ ಚಾರಿ ಬಲದ ಚಾರಿ ಕೂಡಿ
ಒಮ್ಮೊಮ್ಮೆ ತಿರುಗಿದರು. ಒಮ್ಮೆ ಮೂಡಪಡುವಲು, ಒಮ್ಮೆ ತೆಂಕಬಡಗೇಂ
ನಡೆದು, ಮತ್ತೆ ನೀಡಿ ಸಾಲಾದರು. ಹೆಣ್ಣುಹಂಸಗಳು ಕೊಳ್ಳದಲ್ಲಿ
ಸುಳಿಯವಂತೆ ಆ ಎಳಿಯ ಹೆಣ್ಣುಗಳು ಆ ಸೆಲದಲ್ಲಿ ಪಣ್ಣಿಪಣ್ಣಿನೆ ಸುಳಿದು,
ಭರತೀಶನಿಗೆ ಕಣ್ಣಹಬ್ಬವನ್ನು ಕಾಣಿಸಿದರು. ಹಂಸಗಳಿಗೆ ಹೆಚ್ಚೆಹಾಕು
ಪುದನ್ನು ಕಲಿಸುವುದು ಈ ಸತಿಯಾರಿಗೆ ಸಂಸಿದ್ಧವಾದ ಕುಲದ ಬಿರುದು
ಎಂಬಂತೆ ‘ಹಂಸಮಂಡಳ’ ಎಂಬ ನಾಟಕವನ್ನು ಅವರು ತೋರಿಸು
ಪುದರಲ್ಲಿ ಏನೂ ಆಶ್ಚರ್ಯವಿಲ್ಲ. ಅದು ಆವರಿಗೆ ಬಹು ಸದರದ ಆಟ!

ಹಂಗಳು ಗುಂಪುಕೂಡಿ ನಡೆಯುವಾಗ ಚೆಲಿಪಿಲಿ ಎಂದು ಶಬ್ದ ಮಾಡುತ್ತ ನಡೆಯುವಂತೆ, ಕಾಲಿನ ಅಂದುಗೆ ಘರೀಫುಲಿ ರುಲಿರುಲಿ ಎಂದು ಎನ್ನುವಂತೆ ಚಂದದಿಂದ ಹಜ್ಜೆ ಹಿಡಿದರು.

ಹಕ್ಕಿ ಹೋದ ದಾರಿಪಿಡು ಹಕ್ಕಿ ಹೋಸುವಂತೆ, ಒಮ್ಮೆ ಸಾಲಿಕ್ಕೆ ಹೋಗುವರು. ದಿಕ್ಕುದಿಕ್ಕಿಗೆ ಚೆದರುವಂತೆ ಅಗಲುವರು ಎನ್ನುವಷ್ಟು ಹೊಳಗೆ, ಅಹೋ! ಚಿಕ್ಕನೇ ಒಂದಾಗುವರು.

ರಿಕ್ಕಿಯ ಅಟಿವನ್ನು ಭಾಜದಲ್ಲಿ ತೋರುತ್ತರು. ಹಜ್ಜೆಯಿಕ್ಕೆ ಕಾಳ್ಜಿಡಿ ಯನ್ನು ತೋರುವರು. ವೋಗ್ಗಿನಂತೆ ಮುಗಿದ ಕೈಯನ್ನು ಕೊಕ್ಕಿನಂತೆ ಇಕ್ಕೆ, ಕೊಕ್ಕಿನಾಟದ ಕೌಶಲವನ್ನು ತೋರುವರು.

ತಾವರಿಯ ಮೇಲಿದ್ದ ಗಂಡುಹಕ್ಕಿಯನ್ನು ಸೀರಿನಲ್ಲಿ ಒಳೆದಾಡುವ ಹೆಣ್ಣು ಹಂಗಷು ಬಯಸಿ ದೃಷ್ಟಿಸುವಂತೆ ಗದ್ದುಗೆಯ ಮೇಲಿದ್ದ ಚೆಲುವ ನನ್ನು ಕ್ರಮವರಿತು ನೋಡುವರು.

ಹೆಣ್ಣುಹಕ್ಕಿಯೊಂದೊಂದನ್ನು ಮರೆಮಾಡಿ, ಗಂಡನಮೇಲಿ ತಸಗಿರುವ ಪ್ರೀತಿಯನ್ನು ಸೋಳಿದಲ್ಲಿ ಸೂಚಿಸುವುದಕ್ಕಾಗಿ ನಾಚಿಕೆಯಿಲ್ಲದೆ ಮಂತ್ರಿಗೆ ಒಬ್ಬಳನ್ನು ಮರೆಮಾಡಿ, ಜಾಣತನದಿಂದ ತಮ್ಮ ಮನಸ್ಸನ್ನು ಕಣ್ಣಿನಲ್ಲಿ ತೋರಿದರು.

ಗಂಡು ಹಂಡ ಒಂದು ಹೆಣ್ಣಿಗೆ ಒಲಿದರೆ, ಅದನ್ನು ಕಂಡು ಇನ್ನೊಂದು ಹೆಣ್ಣು ಮುನಿಸಿಕೊಂಡು ಹೋಗುವ ಹಾಗೆ ಒಬ್ಬಳು ಹಿಡನ್ನು ಅಗಲ ಹೋದರೆ — ರಾಜ ಇದನ್ನು ಕಂಡು, ಒಳಗೊಳಗೇ ನಗುವನು. ಆ ಹಕ್ಕಿ ಸ್ವರ್ಪಿ ಧಾರ ಹೋಗಿ, ಮುಂದೆ ಕೂಪೇಕ್ಕಿದೆ, ಕೋವವನ್ನು ಮರಿತು ಹಿಂದಿಗಿದ ಹಾಗೆ — ಹೋದುಕೆ ಹಿಂದಿರುಗಿ ತನ್ನ ರಮಣನ ರಸಿಕತೆಗೆ ಸಾಕ್ಷಿಯಾಗುವಳು.

ಒಮ್ಮೆ, ಹೊನಿನಲ್ಲಿ ಹಂಸ ಕುಳಿತಿರುವಂತೆ ಆ ಕೊಳದಲ್ಲಿ ಕುಳಿತ್ತರುವರು. ಇನ್ನೊಮ್ಮೆ, ಬಯಲಿನಲ್ಲಿ ಕುಳಿತಂತೆ ಕುಳಿತಿರುವರು. ಪವನಾ ಭಾಷದ ಬಲದಿಂದ ಚಲಿಸದ ಹಾಗೆ ನೈಲವನ್ನು ಮುಟ್ಟಿದೆ ಗಗನದಲ್ಲಿ ಮಂಡಿನ ಕುಳಿತು, ಜೋಕೆಯಿಂದ ವೆಲ್ಲನೆ ಭೂಮಿಗೆ ಇಂಯುವರು.

ಕೊಳದಿದು ಕೊಳಗಳಿಗೆ ಹಂಸ ಹಾರುವ ಹಾಗೆ ಫೋಲನೆ ಮೇಲಕ್ಕೆ ನೆಗೆದು, ತೋಳನ್ನು ಅಲುಗಿಸಿ, ಕಾಲನ್ನು ನಾಲ್ಕುಮಾರು ಸೀಡಿ, ಆಕಾಶ ದಲ್ಲಿ ಹಕ್ಕಿಯುಂತೆ ಇಳಿದು ಬರುವರು. ರಾಜನು ತಲೆಮಾಗುವಂತೆ, ಮಂತ್ರಿಗೆ ವಿಸ್ತೃಯವಾಗುವಂತೆ, ಅವರು ಇಳಿಯಿನ ಹಂಸಗಳಂತೆ ಆಕಾಶ ದಲ್ಲಿ ನಾಶ್ಚೀಂಟಿಮಾರು ಬಂದು, ಜೋರೆಕೆಲಿಯಂದ ಭೂಮಿಗೆ ಇಳಿಯುವರು.

ಮತ್ತೆ ಮೇಲಕ್ಕೆ ನೆಗೆಯುವರು. ಹಕ್ಕಿ ಹಕ್ಕಿಯನ್ನು ಬೆನ್ನುಹತ್ತಿ ಹೋಗುವತೆ, ಹೋಗುವರು. ಆಕಾಶದಲ್ಲಿ ಹತ್ತೀಂಟಿಮಾರು ಕೋಗಿ, ರಾಜೋತ್ತಮನನನ್ನು ಕಂಡು, ಅವನ ಎದುರಿನಲ್ಲಿ ಇಂಯುವರು. ಹಾಗೆ ಅವರು ಹಾರಿಬಂದು ಇಂಯುವಾಗ ‘ರಾಯನನ್ನು ನೋಡಲು ಬರುತ್ತಿರುವ ಸುರನಾರಿಯರೋ,’ ಗರುಡಕನ್ನು ಕೆಯರೋ, ಅಥವಾ ಗಂಧರ್ವಕನ್ನಕೆ ಯರೋ, ಇಲ್ಲವೇ ವೀರರಿಯರೋ’ ಎಂಬಂತೆ ಕಾಣುತ್ತಿತ್ತು.

ಮುಖ ಮೋಲೆಯಡಿಯಾಗಿ, ಕಾಲುಸೀಡಿ, ಕಾಸೆಯನ್ನೂ ತೋಳು ಗಳನ್ನೂ ಅಲುಗುತ್ತೆ ಮೇಲೆ ಬರುವ ಆ ಮುಗ್ಧಿಯರು, ಗಗನಗಂಗೆಯಲ್ಲಿ ಮೆಲ್ಲನೆ ಈಜಿ ಒರ್ಮತ್ತಿರುವಂತೆ ಕಂಡುಬಂದರು. ಆ ಲಲನೆಯರನ್ನು ಸೋಡಿ, ಭೂಪಾಲನು ತನ್ನಲ್ಲಿ ತಾನು ‘ಮಲೆತು ಎದುರಿಗೆ ಎದ್ದುನಿಲ್ಲವ ಮೋಲೆಗಳಿಂದ ಇವರು ಇವ್ವು ತಳೆಕೆಳಗಾದರು’ ಎಂದುಕೊಂಡು ಒಳಗೇ ಮೆಲ್ಲಿಗೆ ನಕ್ಕನು.

ಗಗನವಲ್ಲಿ ಹಾಗೆ ಬಂದು, ಸೃಷಣ ಬೆನ್ನಿನ ಗೋಡೆಯಲ್ಲಿ ಇದ್ದ ಆದಿಜಿನನ ಬಿಂಬಕ್ಕೆ ಎದುರಿನಲ್ಲಿದ್ದ ಗಗನಪುರುವ ಸಿದ್ಧ ಬಿಂಬಗಳಿಗೆ ಕೈಮುಗಿದು ಇಳಿದರು. ಕೆಲವರು ಕೈಮುಗಿದು ಇಳಿದರು. ಕೆಲವರು ಸೂತ್ರವನ್ನು ಅಲುಗಿಸಿ, ಸೃಷಣ ತಲೆಗೂ ಆದಿಜಿನ ಬಿಂಬದ ಎದುರಿನ ಪ್ರತಿಮೆಗೂ ಹೊಪನ ಮಳೆಯನ್ನು ಕರೆದು ಇಳಿದರು. ಭೂಪಣಗಳ ಕಾಂತಿ, ಕಾಸೆಯ ಕಾಂತಿ, ಚಲ್ಲಣದ ಗೆಜ್ಜೆಯ ಗಲಭೆ - ಇವುಗಳ ಮಧ್ಯೆ ವನಿತೆಯರು ನಕ್ಕತ್ತಗಳ ಗುಂಪು ಭೂಮಿಗೆ ಇಳಿದ ಹಾಗೆ ತಣತಣನೆ ಇಳಿದರು.

ಅವರು ಯಾವಾಗಲೂ ರಾಜನ ಪಕ್ಕದಲ್ಲಿ ಬಂದು ಇಳಿಯುವವರು; ಆವರೆ ಇಂದು ಹತ್ತಿರ ಮಂತ್ರಿ ಇದ್ದನಾದ ಕಾರಣ, ಆ ಕುಲವನಿತೆಯರು ಹಿಂದೆ ಇವ್ವುದೂರದಲ್ಲಿ ಇಳಿದು, ರಾಜನ ಸಮುಖದಲ್ಲಿ ನಿಂತರು.

ಶ

ರಾಜನು ತುಂಬ ಹಷಟಪಟ್ಟಿ, ‘ನಾಟ್ಯ ಸಾಕು’ ಎಂದು ಕೈಸನ್ನೇ ಮಾಡಿದನು. ಆದಿನಾಥನ ಗೀತದೊಡನೆ ಎಲ್ಲರೂ ನಮಿಸಿ, ಭಾವು ಭಾವು ಎನ್ನಿಸಿಕೊಂಡು ನಿಲ್ಲಿಸಿದರು.

ಇತ್ತೆ ರಾಜನು ರಂಗಶೀಲವನನ್ನೂ ಮೇಳವನ್ನೂ ಮನ್ನಿಸಿದನು. ಸಿಂಜಿನಿ ಶಿಶಿರಣಯಿರಿಗೆ ಪ್ರೀತಿಯಿಂದ ಅಪರಂಜಿಯಾಭರಣಗಳನ್ನು ಕೊಟ್ಟನು.

ಬಳಿಕ ಮಂತ್ರಿಯ ಮುಖ ನೋಡಿ, “ನಿನಗೆ ಬಳಲಿಕೆಯಾಯಿತು!” ಎಂದು ಒಕ್ಕೀಯ ವಾತು ಹೇಳಿದನು.

ಅದಕ್ಕೆ ಆ ಮಂತ್ರಿವರ್ದನು ಹೇಳಿದನು :

“ಇದು ಪುಣ್ಯನಾಟಕ, ಸ್ವಾಮಿ. ಇದು ವಿವೇಕಶರಣನಾಟಕ, ದೀವಾ. ಇದು ಗಣ್ಯನಾಟಕ, ಚಕ್ರಿ. ಇದು ವಿಚಿತ್ರವಾದ ಲಾಘಣ್ಯನಾಟಕ, ರಾಯಾ....ಇದು ಹೊರಗೆ ಭೋಗದ ಅಂಗವನ್ನು ತೋರುತ್ತಿದೆಯಾದರೂ ಒಳಗೆ ಯೋಗವನ್ನು ತೋರುತ್ತಿದೆ. ರಾಗಗಳು ರಾಗದ ಅಂಗವನ್ನು ತೋರಿದರೂ, ಅಷ್ಟಗಳ ಭಾವದಲ್ಲಿ ವೀತರಾಗಕ್ಕೆ ವಿದೆ....ಲೋಕದವರಿಗೆ ಇದು ತಾಂಡವನ್ನಷ್ಟು; ಅದರೆ ಹಂಸನಾಥನನ್ನು ಆಲೋಕಿಸುವವರಿಗೆ ಇಲ್ಲಿ ತತ್ತ್ವವಿದೆ. ಸ್ವರ್ಗಲೋಕದ ಸುಖದ ಅನುಭವವುಷ್ಟು ಇದು ಸಿದ್ಧಲೋಕವನ್ನು ಜ್ಞಾಪಿಸುತ್ತಿದೆ....ಜಿನಜಿನ! ಏನು ಕಲಿತೆ! ಏನು ಕಂಡೆ! ಸಿನ್ನ ಅನುಭವ ಇದು ವಿಚಿತ್ರ, ಸ್ವಾಮಿ! ಸಿನ್ನ ಮನುಜೀಂದ್ರಪದದಲ್ಲಿ ದಿವಿಜೀಂದ್ರಪದವಿದೆ! ಇಲ್ಲಿಯೇ ಮುಸಿಯಂತೆ ಮೋಕ್ಷಮಾರ್ಗವಿದೆ!....ಸೀನು ಹೇಗೆ ಜಾಣನೋ ಹಾಗೆಯೇ ಸಿನ್ನ ಪಾತ್ರದ ಮೀನಾಕ್ಷಿಯರೂ - ಮರ್ಪು! ಮರ್ಪಾ! — ಈ ನುಣುಪು ನೇವಸೆ ರೂಪು ರೇಖೆಗಳ ಲಾಘವವನ್ನು ಏನು ಸಾಧಿಸಿದ್ದಾರೆ!....ಇದನ್ನು ಮಿಂಚಿನ ಕೂಡ ಸಾಧಿಸಿದರೂ! ತಂಗಾಳಿಯ ಅಂಚಿನಲ್ಲಿ ಆಡಿ ಕಲಿತರೋ! ಹಂಚಬಾಣನೋಡನೆ ಆತಿ ಸಂ ಮಾಗಿಲು ಎಂದು ತಾಗಿದ ಅಭ್ಯಾಸದಿಂದ ಆಯೈತ್ತಾ!....ನೇಲದಮೇಲೆ ಇವರು ಆಡಿದ ನೃತ್ಯದ ಶೃಂಗಾರವನ್ನು ವರ್ಣಿಸಲು ನಾನೇನು ಬಲ್ಲೆ! ಗಲಗಲನೆ ಆಕಾಶದಲ್ಲಿ ಹಂಸದಂತೆ ಬರುವ ಆ ಜೀಲುವನ್ನು ವರ್ಣಿಸಲು ನಾನೇನು ಬಲ್ಲೆ!....ಇದರಲ್ಲಿ

ವಿಚಿತ್ರವೇನು? ಸೇನು ಆಶ್ಚರ್ಯನ್ನಾದ ಆಕಾಶದಲ್ಲಿ ಆದುವೆ. ನಿನ್ನ ವಾತಿನಿಯರು ಶಿನಗೆ ಸಹಚರಿಯರು ಆದ ಕಾರಣ ಆಕಾಶದಲ್ಲಿ ಬರುವುದು ಏನಾಶ್ಚಯ!...ನಿಕ್ಕೆ ರಾಜರ ಹತ್ತಿಯರು ಹೀಗೆ ಬಂದರೆ, ಆದು ಆಶ್ಚಯ! ಇಂಥಿಂದಾದರೆ ಜೊಎಣ್ಣ ಪಡಬೇಕೇ ಹೊರತು, ಹಂಸಿ ಬಿಳಿಯದಾದರೆ ಆಪ್ತಯರವೇನು!....ಇಕ್ಕೆಸ್ಯಾಕ್ಕಾ ನಾಟ್ಯ, ಜಲಕನ್ನಿಂದ ನಾಟ್ಯ, ಹಂಸನುಂಡಲಿ ಇನೇ ಹೀಗಬೇಕರದರೆ - ಇನ್ನು ಅಮರಕಾಂತಾ ಸೃಷ್ಟಿ, ನಾಗರೆಕನ್ನಾನ್ಯತ್ವ, ತುರಾಂಗನಾನ್ಯತ್ವ, ಸೂರ್ಯತಾಂಡವ, ಚಂದ್ರತಾಂಡ ಇವರು ಆಡಿದರೆ ಮತ್ತೆ ಇನ್ನೇಂತೆ!....ಮತ್ತೆ, ಪುಷ್ಟಿಲತಾನ್ಯತ್ವ, ಕುಪ್ತಿಲತಾನ್ಯತ್ವ, ಬಾಪುಪಿನ್ಯಾಲಿತಾನ್ಯತ್ವ, ಪುಷ್ಟಿ ನ್ಯತ್ವ ಇವು ಸೊವಲುಮಧುವನ್ನು ತೋರಿದರೆ - ಆಸಂವದಿಂದ ಬಾಷ್ಪಾಂಬು ಬಿಳಿದಿರುವುದೇ!...ಇಷ್ಟಾ ದಕ್ಷಪಢ್ಟಲಾಸ್ಯ, ವಿಂಶತಿ ಪದ್ಮಲಾಸ್ಯ, ಹೊಡರ ಪದ್ಮಲಾಸ್ಯ ಮುಂತಾದ ಕುಶಲವನ್ನು. ತೋರುವ ಸೊಗಸು ಹೇಗೆ - ಆದನು ಭೋಗಕುರಲನಾದ ನಿನೇನೇ ಒಳ್ಳೆ. ”

ಅದಕ್ಕೆ ರಾಜ ಹೇಳಿದ:

“ ಬುದ್ಧಿಸಾಗರ ಮಂತ್ರಿ! ಇದನ್ನು ಏನು ದೊಡ್ಡದೆಂದು ಇಷ್ಟು ಹೀಗೆ ಎತ್ತಿ. ಕೊಂಡಾಡುವೇ? ಸ್ವಾಸುಭವದ ಸುಖಿಂತ ಈ ಹಾತ್ರಾಗಾನ ಮುಂತಾದ ಸುಖಗಳು ಎಂದಿಗಾದರೂ ಅಧಿಕವಾದಾವೆ?...ಮುಕ್ತಿಯ ಸುಖ. ಅದು ಬರುವ ನದುವೆ ಹಿತ್ತೆಯಿಸಬಿ. ಅಫರಲ್ಲಿ ಷ್ವರ್ಕಾತ್ಮಕಭಾವವೆ ಸಬಿ. ಮತ್ತೆ, ವಿಷಯ ಸಂಯುಕ್ತಿ ಏತರ ಸುಖ?....ಪುಣಿಪು ತಂದುಕೊಟ್ಟ ಸುಖವನ್ನು ಆಚೆ ತಳ್ಳಿದೆ, ಉದಾಹಿಸಿದಿಂದ ಅದನ್ನು ಉತ್ಸಂಘಬಿಟ್ಟು, ಭಾಸುರವಾದ ಆತ್ಮಾನಾಭವನಲ್ಲಿ ಇರುತ್ತಿರುವೆನು....ಇದು ಶಿನಗೆ ಗೊತ್ತಿಲ್ಲ ವೆಂದಿಲ್ಲ. ಸೇನು ಇದನ್ನು ಬಿಳ್ಳಿ. ಆದರೂ ಲೋಕಾನುರಂಜನೆಗಾಗಿ ಸೇನು ಹೀಗೆ ಹೊಗಳಿದೆ....ಹೋ, ನಿಲ್ಲಿ; ಸಾಕು. ಇನ್ನು ಉಡುಗೊರಿ ಯನ್ನು ಹಿಡಿ” ಎಂದು ಆನ್ಯಪನು ಕೈನೀಡಿದನು.

“ ಬೇಡ; ಸ್ವಾಮಿ. ಮತ್ತೆ ಒಯ್ಯಾತ್ತೀನೇ” ಎಂದು ಆಪ್ರಧಾನಿಯು ಎಷ್ಟೂ, ತಾನೆ ತನ್ನ ವಸ್ತುಭರಣಗಳನ್ನು ಕೊಟ್ಟಿ ಸನ್ಯಾಸಿಸಲು ನಿಂತನು. ‘ಯಾವರೂ ತೋರಿವ ಅಂತಃಕುರಿದ ನಾಟ್ಯವನ್ನು ಈ ರಾಯನು ನನಗೆ

“ಶೈಲೋರಿದನ್ನು! ಅನನ್ತ ಶ್ವಾಸೆ ಇತನಿಗೆ ವಷಪು ಕರುತ್ತಿ!” ಎಂದು ಅಂಜೀತ್ತಿ
ಸುತ್ತಿದು, “ತಾನು ತೊಟ್ಟಿ ಕವಚಿತ್ವಸ್ಥಾನ ಮೇಲಿನ ಹಳ್ಳಿದವನನ್ನು ಮೋಜಿದ
ಜನಕ್ಕೆ ಹೊಳ್ಳಿನು. ಕೊರಳ ಹಾರಿನನ್ನು ಸಂಯಕಾರನಿಗೆ ನೀಡಿದನು.
ಕೈಯ ಕಷ್ಟಗನನ್ನು ಸಹಿತಿಂಧಿಸಿಂಜಿಸು ತಿತ್ತರಣಿಯರಿಮಾ ಉರುಳಿ
ಬೆಳ್ಳಿಸು; ಅವುಗುಡುಗುಡುಪುಳಿಮಾ ಗಡಿಗಳಿಂದನ್ನುತ್ತು ಗಳಿಲಿಯಂತೆ
ಅವರಂಬಿಗೆ ಹೊರಬುತ್ತಿರು! ಪದಕವನ್ನು ತೆಗೆದು ಸ್ವರ್ಪನರ್ದಿ ನಿಷ್ಠಾಳಿಸಿ,
ಅದನ್ನು ಸೇವಿಸು ಸರಿಸುತ್ತಿರುತ್ತಿದ್ದು. ” ಕಂತವಾಖೆಯನ್ನು ಕತ್ತಲಾ
ಕೈತುಂಬಿತು ಅಂತಿಂಧಿಕಾರಿಡನ್ನು; “ಅದವಲ್ಲಿ ಕದಿನಾರು ಮಣಿಗಳನ್ನು ಆಯ್ದಿ,
ಅಂತಹವನ್ನು ಏತುತ್ರಾತ್ತಿಗೆ ನಿವಾಳಿ ತಿಗಿಕು ಚೆಲ್ಲಿವನು; ಉಳಿಕೆ ವಣಿ
ಗಳನ್ನು ಉಜಿನ ಪಕ್ಕದ ತಿಕ್ಕಿನಲ್ಲಿ ಕುತ್ತಿಯಂತಿದ್ದ ಅರಣಿಯರಿಗೆ ನಿವಾಳಿಸಿ
ತೋರಿಸಿ. ” ಈ ಮುಂತಿಗೇಸಾಹಿತ್ಯಾ ವಿತ್ತೆ ಮೇರಿತ್ತೀರ್ಥಿ. ಏಂದು ನೋಡಿ
ಪರಿಗೆ ಎನ್ನುವಿಸುವ ಹಾಗೆ, ತಾನು ಉಳಿಪ್ಪಿ ತೊಟ್ಟಿದ್ದನ್ನು ತಿಗಿಹು ಫ್ರಿಗಿ,
ಮತ್ತಿದ್ದಜಿನಬಿಬ ಸೈನ್ಯಬಿರಿಬಿಗಳಿಗೆ ಮುತ್ತನ್ನು ಭಕ್ತಿಭಾವದಿಂದ ಚೆಲ್ಲಿದನು.
ಅನರತರಿ, ಅರಿಸನ್ನು ತೆನಗೆ ದಬ್ಬಪಾಲಿಸಿದ ಹೊಸ ವಸ್ತುಭರಿತಗಳನ್ನು
ಶ್ರಂಗರಿಸಿಕೊಂಡು, ತೆಂಜಾಗ್ನಿನ್ನು ಪನಿಗೆ ಕ್ಷಮುಗಿದು, ಮಂತ್ರ ಸಭಿಯಂದ
ಹೊರಬಿನು.

ಸಭಿಯೆಲ್ಲ “ ಪುರೀ! ” ಎಂದು ಅವನನ್ನು ಹೊಗಳಿತು.

ಬ್ರಹ್ಮ-ಮೃಳಿರಹಿತವಾಗಿ ನಯಿಕಾರನು ತೀರಳದನು. ಮತ್ತೆ, ಆ
ಗಾನಂತಿಯರೂ ತೀರಳದರು. ಹೊರಿಗಿನ ಜಯಪುಂಟಿ ಲೋಕ್ಯಂಂದು ಹೊಡಿಯೆ,
ರಾತ್ರಿ ಯಥ್ವರಿಗೆ ಫ್ರಿಲಗಿಯಾದವನ್ನು ತಿಳಿಸುತ್ತು. ಗ್ರಂಥ ಗ್ರಂಥ
..ಗ್ರಂಥ ಗ್ರಂಥ
ಮೆನ್ನಣಿಕೊಳ್ಳಿ, ಈ ಹೊತ್ತುಗಿಕೆನ್ನು ಮನ್ನು ಮಣಿಕೂಕುವೆಂದು ಶಾರ್ಯಾನು
ನಿಸಿದನು:

ಎಂತು ಶಿಳ್ಳಿರ್ಲಿಕ್ಕಾಗಿ ಅತ್ಯಾರ್ಥಿಕ್ಕಾರಿದವೇತ್ತಾ ಮುರಿಯಿಕೊಂಡ್ದಾ ಶಿಳ್ಳಿಕ್ಕಿಂತಿ
ಮನ್ನು ಹಾರನೂಕಿ, ರಾಣಿಯರೆಲ್ಲ ಅರಸನಿಗೆ ಪ್ರತ್ಯೇಕ್ಕವಾದರು. ತೀರಿಯಂದ

ಈಚೆಗೆ ಕಾಣಿಸಿಕೊಂಡ ಆ ರಾಣೀಯರ ಮೋಹನ ಅದುವರೆಗಿನ ಆ ಪಾತ್ರದವರ ಮೋಹನಕ್ಕೆಂತ ಏಗಿಲಾಗಿತ್ತು. ಬಗೆಬಗೆಯಾಗಿ ಅರಿತು ಸಿಂಗರಿಸಿದ ಶ್ರಂಗಾರ, ಮಗಮಗಿಸುವ ಕಂಪಿನ ಹೊಮ್ಮೆ, ನಗುಮುಖದ ಅರಸಿಯರು ಗುಂಪುಗುಂಪಾಗಿ ಅಧಿಕಸಂಖ್ಯೆಯಲ್ಲಿ ಸಂದರ್ಭಿಸಿದ್ದರು.

ರಾಜನು ಎಡಕ್ಕೂ ಬಲಕ್ಕೂ ಹಿಂದುಗಡೆಗೂ ತಿರುಗಿ ನೋಡಿ, “ಚಪಲಾಷ್ಟಿಯರಿಗೆ ಇನ್ನುಹೊತ್ತೂ ಇಲ್ಲಿ ತೆರೆಯ ಹಿಂದೆ ತುಂಬ ಉಪಸರ್ಗ ವಾಗಿತ್ತು, ಅಲ್ಲವೇ? ” ಎಂದು ಉಪಚಾರದ ಮಾತನಾಡಿದನು.

ಉಪಸರ್ಗ ಎಂದರೆ ಹೀಗೆ. “ಉಪಸರ್ಗವೇಂಬುದು ನಮಗೆ ಕನಸಿನಲ್ಲಿಂದ ಇಲ್ಲ, ಅರಸಿ. ಇಮು ಸ್ವರ್ಗವಾಗಿತ್ತು. ನಿನ್ನೊಡನೆ ಓಳಗ ದಲ್ಲಿರುವುದು ಯಾರಿಗೆ ತಾನೇ ಸುಖ ಕೊಡು? ವ್ಯಾಕರಣದ ಪ್ರಕಾರ, ಸ್ವರ್ಗದ ಹತ್ತಿರಕ್ಕೆ ಉಪಸರ್ಗ ಎಂದು ಹೆಸರು. ಆದ್ದರಿಂದ ಉಪಸರ್ಗ ವೇನ್ನುಬೇಡ. ಉಪಸರ್ಗವೇನಬೇಕು. ಲಿಪಿಯ ಕೆಳಗೆ ಒತ್ತು ತಪ್ಪಿತು. ನರ್ತನಮಾಡಿ ಪಾತ್ರದ ಅಂಗನೆಯರಿಗೆ ಪ್ರೀತಿಯಾಯಿತು. ನೋಡಿ ನಮಗೆ ಸಂತೋಷವಾಯಿತು. ಇನ್ನು ಸ್ವರ್ಗದ ಸಮಿಕಾವಲ್ಲವೇ, ನೋಡು! ” ಎಂದು ಅವರು ಮಾತಾಡಿ ಪತಿಯನ್ನು ಮೆಚ್ಚಿಸಿದರು.

“ದೊರಯಿ, ಆ ಪಾತ್ರಸತ್ತಿಯರು ಬಳಲಿದ್ದಾರೆ. ಅವರನ್ನು ಕರೆದು ಮನ್ನಿಸು ” ಎಂದರು, ಆ ರಾಣೀಯರು.

“ಬನ್ನಿ, ಪಾತ್ರಕಾಂತೆಯರಿರಾ! ” ಎಂದು ಆ ರಾಯನು ಅವರನ್ನು ಬಾಬೂರೆ ಕರೆದನು.

ಆ ಚೆನ್ನೆಯರು ಆನಂದದಿಂದ ಬಂದು ಆವನ ಸನ್ನಿಧಿಯಲ್ಲಿ ನಿಂತರು. ಬೆವರಿನ ಕಿರುಹನಿಯ ಮೈ, ಸ್ವಲ್ಪ ಕದರಿದ ಬೊಟ್ಟು, ಮರುಮಿರುಗುವ ಮುಖಕಾಂತಿ. ಹೊರಹೊಮ್ಮುವ ಒಂದು ಹೊಸರಿತಿಯ ಮೈಗಂಥ-ಮರೆದು ಬಂದು ನಿಂತರು. ಕಿಡಿ ಕೆದರುವ ಕೆಂಪುಬಾಯಿ, ವಿಂಚು ಏಳುವ ಕಣ್ಣು, ನಸುಹೊಯ್ದುವ ಅಕ್ಕೆ, ಸ್ವಲ್ಪವೇ ಹೆಚ್ಚಿದ ಉಸುರು, ವಿಶಾಲವಾದ ಹಣೆಯ ಮೇಲೆ ನುಣುಪಾದ ಕುರುಳ ಸಾಲು — ಬೆಡಗಿನಿಂದ ಬಂದು ನಿಂತರು. ಮೈಯನ್ನು ಸವರಿಸುತ್ತ, ರಾಜನ ಮುಖವನ್ನು ನಗಿಗಣ್ಣಿಂದ ನೋಡುತ್ತ,

ಕಾಸೆಯ ಸೆರಗಿಸಿಂದ ಬೆವರನ್ನು ತೊಡೆಯುತ್ತ — ಚೆಲುವಾಗಿ ಬಂದು ನಿಂತರು.

ಅರಸನು ಆ ಸತಿಯರನ್ನು ಮುಖದಿಂದ ಕೈಕಾಲುಗಳವರಿಗೂ ನೋಡಿ, ಗಂಡುಗೋಗಿಲೇ ತುಟಿ ತೆರೆಯುವಂತೆ, ಎಳನಗೆಯನ್ನು ಮಿನುಗಿಸುತ್ತು ಹೇಳಿದನು :

“ಭಾಪು, ಪ್ರಚಂಡೆಯರಿರ! ಈ ದಿನ ಮಹಾ ಸಮಧಿವಾಗಿ ನಾಟ್ಯ ವಾಡಿದಿರಿ. ಆದಿಜನನ ಆಣಿಗೂ ಅತಿ ಅಪ್ರೋರ್ವವಾಯಿತು! ಮಹಾ ಪರಿಷಾಮವಾಯಿತು!.... ಬುದ್ಧಿಸಾಗರನು ಇರುವನೆಂಬುದನ್ನು ಅರಿತು ನಾಟಕವನ್ನು ವೃದ್ಧಿಮಾಡಿದಿರಿ. ಮನಸ್ಸಿನ ಜಾಡ್ಯಗಳೆಲ್ಲ ಎದ್ದುಹೋರುವು. ಸಿಜವಾಗಿ, ಸೀವು ತುಂಬ ಬುದ್ಧಿಕಾತಿಯರು!”

“ಬುದ್ಧಿಸಾಗರನನ್ನು ಕಂಡು ನಮಗೇನು ಗೊಡನೆ, ಸ್ಥಾಮಿ? ನಾವು ಬುದ್ಧಿಸಾಗರನು ಒಡೆಯಿನ ಮುಂದೆ ತಾಂಡವ ಪಥತೀಯನ್ನು ತೋರಿದೆವು.” ಎಂದರು, ಅವರು.

“ಇಲ್ಲ, ಇಲ್ಲ. ಹುಸಮಂಡಲಿಯನ್ನು ತೋರುವಾಗ, ಅಲ್ಲಿಗೆ ಒಬ್ಬ ಇನ್ನು ಮರೆಯಾಗಿ ಒಡ್ಡಿ, ಮೇಲ್ನೆ ಸೀವೆಲ್ಲ ನೋಡಲಿಲ್ಲವೆ? ನನ್ನೊಡನೆ ನಿಮಗೆ ಹುಸಿಮಾತೀಕೆ?”

“ಅವಕ್ಕೇನು? ನಮ್ಮ ಅನುರಾಗ ಪರೆಗಿ ಕಾಣದ ಯಾಗಿ ಆ ಮುದುಕೆಗೆ ಒಬ್ಬಳನ್ನು ಮರೆವಾಡಿ, ಚದುರಿಂದ ನಟಿಸಿದೆವು. ಇನ್ನೆಲ್ಲಿ ನಿಮಗೆ ಏನು ಕೊರತೆ?”

“ಅವನು ಇದ್ದನೆಂಬ ಯೋಜನೆ ಸ್ಪಷ್ಟವಾದರೂ ಆಗಲಿಲ್ಲವೆ, ನಿಮಗೆ? ನೆವ ನೆಪ್ಪು ಇವು ಯಾವುವೂ ಬೀಡನೆ? ನಿಜ ಹೇಳಿ.”

“ಯೋಜನೆ ಉಂಟು, ಉಂಟು. ದೊರೆಯ ಸಮೀಪದಲ್ಲಿ ಆತ ನಾಟಕೊಂಡಿರುವಾಗ, ಕುಲಸತಿಯರಿಗೆ, ದಾಟ ನತ್ಯಸುವ ನಾಟಕದಲ್ಲಿ ಯೋಜನೆಯುಂಟಾಗದಿರುವುದೆ? ನಾಟಕವೆಂಬುದು ಗಂಭೀರಕಲೆಯಲ್ಲ. ಅದನ್ನು ಆಡಿ, ಅನ್ಯಜನದ ನೋಟಕ್ಕೆ ತರುವಾಗ, ಕುಲವಧುಗಳಿಗೆ ಯೋಜನೆಯಿರುವುದಿಲ್ಲವೆ? ಒಂಟಿಯಾಗಿ ದೇವರು ಎಂದೆಂದು ನೋಡಿದರೂ ಆಡಿ ಆತಂಕವಲ್ಲದೆ ನಟಿಸುವೆವು. ಮಂಟಪದಲ್ಲಿ ಮಂತ್ರಿ ಇದ್ದುದರಿಂದ ನಿಮಗೆ

ಜೀಜ್ಞೆಗಂಟ್ಟಿಕ್ಕು : ನನಿತೆಯರೂಷಣ್ಣು ತನ್ನ ಪುರುಷನಿಗಾಡಿತು ಮೂರೆಂದ್ರಾ ಅಂಗವನ್ನು ಮೊರದೆ ಸವರಣೆಯಂದ ನತ್ತಿಸಬೇಕು. ಅಂಥದ್ದರಲ್ಲಿ, ಈರ್ದೆ ಮುಂದಿನೆ ನಳಿಕೆನುವಾಗಿ ವ್ಯೇಗಿ ಮಾಡಿ ಬೇಡಬೆ, ದೊರೆಯಿ? ಅದರ ಮೇಲೆ ನೋನು : ಅತಿ ಜಾಣ, ನಿನ್ನ ಮೋಹಿತ ಮುಂತಿ ತಾನು ವಿಫೇಕಿ, ಅವ್ಯಾರಿಂದ ಎಚ್ಚರ್ತು ಸಟಿಸಿದೆವು. ನೀನು ಕಂಡದ್ದು ತಪ್ಪದೆ ತೀರುಮ್ಮು” ;

“ ಜೀನ್ನಾಗಿ ಹೇಳಿದಿರಿ, ಜೀನ್ನಾಗಿ ಹೇಳಿದಿರಿ. ನಿಮ್ಮ ಸಂಡತಿಗೆ ನಾನು ವೆಚ್ಚಿದೆ. ಬೇಸರವಿಲ್ಲದೆ ಬೇಡಿರಿ. ಸಿಮ್ಮೆ ಇಚ್ಚಿಯೇನೋ ಅದನ್ನು ಶಾಪ್ಪದೆ ಕೊಡುತ್ತೇನೆ.”

ನಮಗೆ ಒಂದು ವಸ್ತುವಾದರೂ ಬೇಕೆಂಬ ಆಸೆಯಿಲ್ಲ; ಅರಸ್ ಸರ್ ಭಾಗ್ಯವೂ ನಮಗೆ ಮೂದಬೇಕೆಂದೆ ರಲವಲವಿಕೆಯಿಂದ ಅನುಧಿನವೂ ಹೀಗೆಯೇ ನಲಿಯುವ ಅನುಭವವೋಂದೇ ಸಾಕು, ನಮಗೆ.”

“ ಇವಕನ್ನು ಕೇಳು. ಅನ್ನಭನ್ನು ಕೇಳು. ಈಕೆಗೇನು ಭೇಕು? ಅಕ್ಕೆಗೇನು ಇಣ್ಣ? ” ಎಂದು ಆ ಹದಿನಾರು ಹಾತ್ರಗಳನ್ನು ಇಚ್ಚೆಬ್ಬರನ್ನುಗೆ ಸೋಡುತ್ತು ಅಂದರೆ— ಏನು ಇದುವಿಚಿತ್ರ! ಇಬ್ಬರು ಅತ್ಯಿ ಇಬ್ಬ!

೧೦

“ ಹದಿನಾಲ್ಪರು ಇದ್ದಾರ.. ಇನ್ನಿಬ್ಬರು ಇಬ್ಬ! ” ಇಂದು ಎಲ್ಲಿರೂ ಎದೆಹಾರುಗೊಂಡು, ಬೆದರಿದಂತೆ ಅಶ್ವಿತ್ತ ಸೋಡಿದರೆ— ಹಿಂಡೆ ಕಂಬಡ ಮರಿಯಲ್ಲಿ ಇದ್ದರು, ಆ ಇಬ್ಬರು!

ರೂಪಾಣಿ, ಪದ್ಮಿನಿ ಎಂಬವರು : ಆವರಿಬ್ಬರೂ ಅರಸನ ತೇವೀಲೆ ಇಷ್ಟು ಮುನಿಸು ಮಾಡಿಕೊಂಡು, ಕೆಳಾಪದಿಂದ ಹತ್ತಿರಕ್ಕೆ ಬರದೆ ಥಂಬದಲ್ಲಿದ್ದರು. ತಾನು ಶಿಡುವಂಗ, ಅರಸನು ಹುಮ್ಮೆ ಮುಖವನ್ನು ಆಢ್ಢುಮಾಡಿದನೇಂಬ ಸೋಂವಿಧಿಂದ, ಸೃತ್ಯವನ್ನು ಆಡಿ ಮುನಿದು, ಜೊತೆಗೆ ಬಾರದೆ ಮಷ್ಟ ನಿಂತಿರು. ತಮ್ಮ ಸೃತ್ಯವನ್ನು ಸೋಡುತ್ತ, ಅರಸನು ಒಮ್ಮೆ ವಿಧಿಯುಕ್ತಾಗಿ ಹೈಣ್ಣು ಮೊಕ್ಕೆ ಜಾಡಿಗೂ ಒಂದೆರಡುಸಲ ಮಂತ್ರಿಯ ಕಡೆಗೂ ತಿರುಗಿದುದಕೆ ತುಂಬಿ ದೂರವಿಂತರೆ

తావు బ్లాబ్ రొబ్బర్స్ నోర్డ్ డ్రెస్, నగదీ, నాతాడ్ డె, కంబవన్స్
బయ్స్, జోర్డిష్ట్ త్లయంతే సింతిద్ర అవర్ చింతెయ్ గాఢవెన్స్ ఆ
రాయను కండను.

జదు ప్రీయారింవ ఆద నేణ్వో? ఆథనా, నమ్మింవ ఆడదొట్ట? మత్తీట్టే ముస్తము దూర సింకరు? “తిళయోఇ” ఎందు రుయాను అనుమానిసుక్క, “కరె, కరె! “తావ్బుర్ఱే ఏకే ఆకడే సింకరు?” ఎందు ఆరసన్న తన్న సేవకియరన్న కళ్ళపిచను.

“స్ప్రైమి నిమ్మమ్ము బరహేళుత్తారే: బస్సు” ఎందు ఆవరు కచేరిదరు

ఆదకే అవరు “హోగి, హోగి. నిమ్మ స్ప్రైమియే చ్చస్పిగళిగే నమ్మ లాఫోవద నెత్కనె సోగసలిల్ల. ఆగు కేటా చరస్ను కరెయ. వుము ఏకే?” ఎందు ఆవరు రాజనిగే కేర్లేసువంతెయ్రే లుక్కరకెంట్టరు.

“నమ్మ ఆట నిమ్మ ఒడియునిగే సోగసలిల్ల. ఈ హేడ్ హేణ్లు గళ స్ప్రైమ్ వేను ఎందు ఆడ్ వోరేనాడి, మంత్రియే గడ్ వైంవన్నే నోర్డ్ డ్రె. జ్ఞదహాత్రపేంచు నమ్మ కడే నోర్డెడె, తన్న ఎలడికేయ హేణ్లు గళన్నే నోర్డుత్తిద్ద. ఈగ బుయు బణ్లుగార్లికేగే కడేగే కేరెసిదరే, నావు హేగే ఒబబహుచు? ఉంగువ హేణ్లు గళ హత్తిర నమ్మ దృష్టివన్ను దేఖికొండరే, నీవేను మాడిఏ? హోగి, బాలీయరే: నావు బరువుదిల్ల” ఎందు రాజన కిపిగే బీళువంతెయ్రే హేళిదరు.

“థుమో! నస్సించలే ఇవరిగే నోర్డెవాయికు” ఎందు ఆరసను తీలిద్దు, “ఇన్ను ఇవర ముసిసన్న తిళసువ ఉపాయవామచు?” ఎందు చింతిసి నైఘేదను

“భారా, రుప్పాణే! భారా, పద్మిస్! హత్తిర బస్సు. సిమ్మ మున్సిన్ తాపవన్ను హోగలాడిసుత్తే ఇనే?” ఎందు గద్దగెయ బలగే కుర్రిధను.

ಅದಕ್ಕೆ ಅವರು “ದೇವ, ನೀನು ನಮ್ಮನ್ನು ಏಕೆ ಕರೆಯುವುದು? ನಾವು ನಿನ್ನ ಚಿಕ್ಕಕ್ಕೆ ಬರುವ ಪಾತ್ರಗಳೇ? ಯಾವ ವೋರೆಯಂದ ನಿನ್ನ ಬಳಿಗೆ ಬಂದೀವು?” ಎಂದು ನೋವಿಸಿಂದಂತೆ ನುಡಿದರು.

“ಕಣ್ಣಿಗೆ ಇಚ್ಛಿಯಾದರೆ, ಮನಸ್ಸಿಗೆ ಇಚ್ಛಿಯಾಗುವುದು. ಕಣ್ಣಿಗೆ ಇಚ್ಛಿಯಾಗದ ನಮ್ಮನ್ನು ಈಗ ಬರಿಯ ಬಣ್ಣಗಾರಿಕೆಗೆ ಕರೆವುದು ಏಕೆ?” ಎಂದರು.

“ಕೇಳಿ: ನಿಮ್ಮ ಸೃಜನನ್ನು ನೋಡುವಾಗ ನಾನು ಆಲಸ್ಯಪಟ್ಟಿವ ನಲ್ಲಿ. ಏಳೆಯವನ್ನು ಕೊಳ್ಳುವುದಕ್ಕಾಗಿ ಒಮ್ಮೆ, ಮಾತ್ರ ತಿಮಿವರೆ, ನೀವು ಇಷ್ಟು ನೋವುಗೊಳ್ಳಬಹುದೆ? ಎದುರಿಗಿದ್ದ ಮಂತ್ರಿಯನ್ನು ಒಮ್ಮೆಯೂ ನೋಡುದೆ, ನಿಮ್ಮನ್ನೇ ನಾನು ನೋಡುತ್ತಿದ್ದರೆ, ‘ಯೆಮ್ಮೆಕ್ಕೆಳನ್ನೇ ನೋಡುತ್ತಿದ್ದಾನಲ್ಲ, ಈ ಅಧಿಕಕ್ಷಾಪಿ!’ ಎಂದು ಮಂತ್ರಿ ಎಂದುಕೊಳ್ಳಬ್ದಿರುವನೇ? ನನಗೆ ನಿಮ್ಮಲ್ಲಿ ಪ್ರೀತಿಯಂಟಿಂಬುದನ್ನು ಎಲ್ಲರ ಎಮರಿಗೂ ಕಾಣಿಸಬೇಕೇ! ಕಲ್ಲಿದೆಯವರಂತೆ ಹೀಗೆ ಮುನಿದು ಕಾಡಿಸುವುದು ಇವು ತಿಳಿದವರ ತೆರನೆ, ನೋಡಿ!”

“ಮಾತನಾಡಿ, ನಮಗೆ ಆಸಿ ತೋರಬೇಡ, ರಾಯ. ನಾವೂ ನಿನ್ನೊಡನೆ ಆಡಿದವರು. ಬಿಡು, ಬಿಡು. ವೋಡಲು ನಮ್ಮ ಪಾತ್ರವನ್ನು ಎಡಹಿಬಿಟ್ಟು, ಈಗ ವಡೆಸುತ್ತಿರೀಯೇನು? ಉತ್ತರನಾಟಕಕ್ಕೆ:ಬಿಬ್ರವ ಗುಭಿರವೃತ್ತದ ನಾಟ್ಯವಾದಿದ ನಮ್ಮನ್ನು ರಚ್ಚಿಯ ಪೂರ್ವನಾಟಕದವರಂತೆ ಕಂಡರೆ, ಕೋವಬರದೆ ಮತ್ತೀನು? ನಾವೇನು ಕೊರವಂಬಿ ಕಟ್ಟಣಿಯಂಥ ತಿರುಕವೇಷವನ್ನು ತಾಳಿದೆನೆ? ಅಥವಾ, ಕೊಡಲಿ ತವಬಿಗಳನ್ನೂ ಕತ್ತಿಗುರಾಣಿಗಳನ್ನೂ ಉಡಿದು, ಹೆಣ್ಣುವೇವವನ್ನು ಬಿಟ್ಟು ಗಂಡುವೇವವನ್ನೇ ನಾದರೂ ಹಾಕಿ ಬಂದೆನೆ? ಬೇಡ, ಬೆಳ್ಳಕ್ಕಿಗೆ ಬಲೆಬೀಸಿ, ತನ್ನ ಕೈಯಿಂದ ತನ್ನ ಅಕ್ಷಯನ್ನೂ ತನ್ನ ಬಾಯನ್ನೂ ಹೊಯ್ದಿಕೊಂಡು, ಘೋಳನ್ನೇ ಎಲ್ಲರನ್ನೂ ನಗಿಸುವ ಕೊರಮರ ವೇಷ ಕಾಣಿಸಿದೆನೆ? ಇಲ್ಲ, ಭಂಗಿಯನ್ನು ತಿಂಡಂತೆ ತೂಕದಿಸತ್ತ, ಮತ್ತೆ ಕಣ್ಣಿಗಳನ್ನು ಮುಚ್ಚಿ ತೆರೆಯುತ್ತ, ಕಾಫೇಯ ಜೋಗಿಣಿಯಂತೆ ನಾಟ್ಯವಾಡಿದೆನೆ ನಾವು?....ನಾವೂ ಆಗಲೇ ಅಚೆ ಸರದು ನಿಂತುಬಿಡುತ್ತಿದ್ದೇವು. ಏನೋ ಬುದ್ಧಿಸಾಗರನಿಷ್ಟನಾಗಿ,

ಹೋಗಲಿ ಎಂದು ಗಂಭೀರದಿಂದ ನಟಿಸಿದೆವು. ಈಗ ನಿನ್ನ ಆಟ ಸಾಕು, ಅರಸ್.”

“ಬೇಡ; ನೀವು ನನ್ನ ಮೇಲೆ ಇಮ್ಮೆ ಕೋಪ ವಾಡುವುದಕ್ಕೆ ನಾನು ನಿಮಗೆ ವಾಡಿದ ದೋಷವೇನು? ಸುಮ್ಮನೆ ನನ್ನನ್ನ ಕಾಡುವುದು ಉಚಿತವೇ?”

“ಅಬ್ಜು! ಎಲ್ಲಿ ಕಲಿತೆಯೋ! ಎದೆಯಲ್ಲಿ ಕರಿನ, ನುಡಿಯಲ್ಲಿ ವಾರ್ಡನ! ನಿನ್ನ ನುಡಿಯಿಂದ ನೀನು ಕಲ್ಲನ್ನು ಕರೆಗಿಸುವೆ. ಅದನ್ನು ನಾವು ಬಳ್ಳಿಸು. ಸಾಕು, ಸುಮ್ಮನಿರು. ಆದುವಾಗ ನಮ್ಮನ್ನು ಉದಾಹಿಸ ನಾಡಿ, ಈಗ ‘ಬೇಡ. ಬಸ್ಸಿರಿ. ನೀವು ನನ್ನನ್ನ ಕಾಡುವುದು ಉಸಿತವೇ?’ ಎಂದು ಸಮ್ಮನ್ನೇ ಕಾಡುತ್ತಿದ್ದಾನೆ, ಅವಾಗು!”

“ಹೊದು. ನಿಮಗೆ ನೋವಾಯಿತು. ನಾನು ನಿಮ್ಮನ್ನು ಸೋಯಿಸಿದೆ. ಆ ನೊಂದ ನೋವನ್ನು ನೀಗಿಸುತ್ತೇನೆ. ಇತ್ತು ಬಸ್ಸಿ. ನೀವು ಏನು ಕೇಳಿದರೂ ಕೊಡುತ್ತೇನೆ.”

“ಅಯ್ಯಾಯ್ಯಾ! ನಮ್ಮನ್ನು ಯಾರೆಂದು ಕಂಡೆಯೋ! ನಾವೇನು ಕೀರ್ತಾಸಯವರೆ? ಪ್ರೇರಣಾಸೆ ನಮಗಿಲ್ಲ. ಮಹಿಮನ ವಂದನೆಯನ್ನು ಕೈಯಲ್ಲಿ ಹೂಡಿರುವೆವು, ಕಾಣಾ. ನೀನು ಕೊಡುವುದೇನು, ನಾವು ತೆಗೆದುಕೊಂಬುದೇನು! ಅಭಿವಾಸ ತಪ್ಪಿದ ಮೇಲೆ ಇನ್ನಿನಪ್ಪುಗಳಾದರೇನು, ಅಭರಣಗಳಾದರೇನು? ಈ ಕಲ್ಲು ಲೋಹ ಇವೆಣ್ಣ ಏನು ದೊಡ್ಡುದು? ಗುಣವೇ ಭೂಷಣ, ಅಭಿವಾನವೇ ವಸ್ತು ಎಷ್ಟು ಎಣಿಸಿ ಕೈಗಿಡಿರುವ ನಮಗೆ ಈ ವ್ಯಾಘರಾದ ತೊಡಿಗೆಳ ಆಸಿ ತೋರಿ ಕರೆಯಬೇಡ.”

—ಎಂದು ಒಕ್ಕಣಿಸಿ ಅವರಂಬರೂ ಅಲ್ಲೇ ದೂರದಲ್ಲಿ ಇದ್ದರು.

೧೧

“ಹೋಗು, ಚಂದನವತಿ! ಹೋಗು, ಮಂಗಲವತಿ! ನೊಂದ ಹೆಣ್ಣುಗಳನ್ನು ಕರಿದು ತನ್ನಿರಿ. ಇಂದಿನ ನೋವನ್ನು ಮರಿತರಿ, ಮುಂದೆ ನೀವೆಂದ ಹಾಗೆ ನಡೆಯುತ್ತೇನೆ” ಎಂದು ರಾಜ ಹೇಳಿದ.

“ಹೊದು, ಹೊದು, ದೀವ. ತಪ್ಪಿದೆ, ಖಂಡಿತವಾಗಿ! ಅದೇ ಸಂ!”

ఎందు అవరు బంచు, “రాజునెంముడక్క బందుబారి స్వీరసి బన్ను ఆగ్రహ జీడ” ఎన్నదు కారెదము.

అచ్చై ఆవర్ణ “ఆళ్ళ, స్వీఫేకి బందిరి? నమగే లిండిక వాగియూ సిమ్మ దెసయించ నోవాగెల్లల్ల, నమ్మిష్ట లేక్కుక్క తారచ ఈ న్నిష్ట ఒకిగే నమ్మిష్ట కరెయువుద్ద తరఫే?” ఎందేరు.

“ర్హాగ్లు, తంగియుర్రి: బనిష్ట దొరియోమ్మె దైన్యిరసనన్ను తోల్రి కరిచ్చే, సమ్మ కోఎపవన్ను ఖ్రోగిసచేకు. ఇదు రాజున స్వత్యునే ఆంగనేయరిగే గుణం,”

“ఆ గోణ స్వాగి ఆగుష్టుచ్చ, ఆళ్ళ: నమగే కోఎప హోగదే. స్విన్ నమ్మ మేల్చి బేసరనాడబేడిం. స్విన్ పిలియుర్రి, కోల్రి బన్మి”

“ఎందుక్కేనుగిచు ఆవర్ణన్న కట్టిపెదము.”

“సువ్వాటి! పుష్టిటి! కప్పుటి! స్విన్ బిష్టదింధ హోగి ఆవశ్యన్న కరెమిక్కన్ని. సుష్టుతిగెయున్న సోకిద హాగ్గ, ఆవర్గి ముంచి తేసాగువుతి నచసికేరిచుత్తేఇన్.” ఎంద, దొరె.

ఆవు ముఖమధు బందు కరెదము. “కారెదఱేను? తావరిష్టా అచే పినయేవున్న నుడిదు, రాజున కడెగి కళసిదము. విష్టవేర గంభీరప్పో! ఏనెవర మునిసో!

చోడ్లాట్లి, పుకరాట్లి, ముకురాట్లి, ముంచిన్ని, హంసిట్లి, మధురాట్లి, కురుపుదుట్లి - బిచ్చిచ్చురూ బందు వాతనాడిసీ, కిందియగదము. మత్తి జందుర్లి మందుర్లియరు బందు, “స్వామియు ఇష్టు కరెయువాగ హిగే సిధుక్కికొండికెబారదు. బన్ను” ఎందు మెత్తగే కారెదరు.

ఆడక్కో ఆవు బారది ఇన్నదన్ను కండు, “రాణియరేల్లరూ కిదరి కిక్కిటిసి, “అభ్యా! ఈ పుత్రుకాంతెయరిగే ప్రకే ఇష్టు మధ్యిష్టా” ఎందు తమ్మతమ్మి వాతనాడికొండు కీంబిసిదరు. “స్వామియు పినయదివ కరెయువుదేను! దోక్కనరుతోపు, తో ముర్రసన్ను ముందు

ವಾಡಿ ಮುದುಕುತ್ತಿರುವುದೇನು! ತಮ್ಮತಮ್ಮಲ್ಲಿ ತಮಗೆ ವಿನಯ! ಸಾಫಿಯ ಇವಿನಲ್ಲಿ ಈ ಹೆಚ್ಚೆಯೇ! ಇವನ್ನು ಕಂಡು ನಾವು ಸುಮೃದುವುದೇ!” ಎಂದುಕೊಂಡರು.

ಅಕ್ಕರಲ್ಲಿ ರೂಪಾಣಿ ಅಂಜಿ, “ಇಷ್ಟ ಜನರ ಕೂಡೆ ಕಷ್ಟವೇಕೆ? ಇಕ್ಕೆರಾವನರ ವಾತು ಕೇಳಬೇಕು” ಎಂದುಕೊಂಡು, ಅರಸನ ಬಳಿಗೆಬಂದಕ್ಕು.

ಜಂದ್ರಾಣಿ ಮಂದ್ರಾಣಿಯರು ಅವಳನ್ನು ಕರೆತೆಂದು, ‘ರಾಜೇಂದ್ರಸಿಗೆ ಸಮಿಸು’ ಎಂದರು. “ತಪ್ಪಾಯಿತು, ಸಾಫಿಯಿ. ತಡವಾಡಿದ ತಪ್ಪು ಸನ್ನದು” ಎಂದು ಆ ಜಂಂಸ್ರನದನೆ ಕಾಲಿಗೆ ಎರಗಿದಳು.

ಕಾಲಿಗೆ ಎಗಿದ ನಾಳ್ಳಿಯನ್ನು ಮೆಲ್ಲನೆ ಹಿಡಿದೆತ್ತಿ, ಆ ರಾಯನು ಬಿಗಿದಷ್ಟಿಕೊಂಡು, “ಕಾದರೆ, ಸಿನ್ನನ್ನು ಸೋರಿಯಿಸಿದೆ, ಸಿಜ. ಆ ದೊಡ್ಡ ಸೋರನ್ನು ಸೀನು ಮರೆತಬಿಡು” ಎಂದನು.

ರಾಜೇಂದ್ರನ ತೋಳುಗಳಲ್ಲಿ ಸಿಕ್ಕಿ, ಅವಳು ಮೊಲಿಗಟ್ಟಿ ಒಡಿಯುವಂತೆ ಹಿಗ್ಗಿದಳು. ಸಟೆಯ ಮುನಿಸು ಆಗಲೇ ಬಿಟ್ಟೊಽಂದಿತು. ಪುಟವಿಟ್ಟಿ ಹಾಗೆ ಪಕ್ಕಾವಲ್ಲಿ ಎದ್ದು ಸಿಂತಕ್ಕು.

೧೨

“ರೂಪಾಣಿ ಬಂದಕ್ಕು. ಪದ್ಮಿನಿ ನಿಂತಕ್ಕು. ಇನ್ನು ಆ ಹೆಣ್ಣಿನ ಮುನಿಸನ್ನು ತಿಳಿಸುವುದು ಹೇಗೆ?” ಎಂದು ರಾಜನು ಎಣಿಸುತ್ತಿರುವಷಟ್ಟರಲ್ಲಿ—

“ಪದ್ಮಿನಿ ಏಕೆ ಬಾರದೆ ಅಶ್ಲೀ ನಿಂತಕ್ಕು? ಈ ಕಷ್ಟಗುಣವನ್ನು ಎಲ್ಲಿ ಕಲಿತಕ್ಕೊ? ಸಾಕಿನ್ನು. ಬಾರೆ, ಹೆಣ್ಣಿ!” ಎಂದು ಅರಸಿಯರು ಅವಳಿಗೆ ಸನ್ನೇಹಾಡಿದರು.

“ಹೌದಮ್ಮ. ನಾನು ಕೆಟ್ಟಿಗುಣದವಳು ಇಲ್ಲಿರುತ್ತೇನೆ. ನೀವು ಅಲ್ಲಿ ಇರಿ. ಸಾಕು ನಿಮ್ಮಾಟ. ಎಲ್ಲರೂ ಒಂದಾಗಿ, ಒಬ್ಬಳನ್ನು ಗದರಿಸಿ. ಅರಸನಿಗೆ ಹಿತವಾಗಲಿ. ಅರಸನು ಉದಾಸಿನಮಾಡಿದರೆ, ಅರಸಿಯ ರಾದರೂ ನನ್ನವರಾಗಿರುತ್ತಾರೆ, ಎಂದಿದ್ದೆ. ನೀವೂ ನಿಮ್ಮ ಅರಸನ

ಹಾಗೆಯೇ ಆದಿರಿ, ಅಕ್ಕೆ!.....ಎಳಿ ಎಂಬ ರಾಯಸಿಗೆ ತುಳಿ ಎಂಬ ಮಂತ್ರಿ - ಎಂದು ಒಂದು ಗಾದೆ. ಅದು ನಿಮ್ಮಲ್ಲಿ ಚೆನ್ನಾಗಿ ಫಲಿಸಿತು..... ಕಡಲನ್ನು ಒತ್ತೆದೆ, ಕಡಲ ನೀರನ್ನು ತುಂಬುವ ಕೊಡವನ್ನು ಒತ್ತುವ ಹಾಗೆ, ಬಲುದೊಡ್ಡನ್ನಲ್ಲಿ ಪನಾದ ಇವನನ್ನು ಒತ್ತೆದೆ ನನ್ನನ್ನು ಒತ್ತುವ ಜೀಡಗು ತುಂಬಾ ಚೆನ್ನಾಗಿದೆ! ”

“ ಆದಕ್ಕೆಲ್ಲವೇ, ತಾಯಿ. ಸುಶಿಗಳಿಗೆ ಮುನಿಸು ವಿಶಿಷ್ಟಮಿರಿದರೆ ಸೋಗಸಲ್ಲ. ನಾಯಕನಿಗೆ ಅತಿಚಿಂತೆಯನ್ನು ತೊರೆಬೆಂದ ನಿನಗೆ ಸಹಾಯವಾದಿವು, ಅಷ್ಟೇ. ಬಿಡಮುಸಿಸಾದರೆ, ಆದು ಹದನಾಗಿ ಕಾಸಿ ಕಾಲು ಕುಡಿನಂತೆ ಹೆಚ್ಚಿಯುವುದು. ಅದೇ ಮುನಿಸು ತುಂಬ ಹೆಚ್ಚಿದರೆ, ಅಡಿಹತ್ತುವ ಹಾಗೆ ಕಾಸಿದ್ದ ಹಾಲನ್ನು ಕುಡಿಯುವ ರಿಂತಿಯಾಲ್ಲವೇ, ತಂಗಿ?.... ಅಂತಿಯಾಗಿ ತಿಕ್ಕಿದರೆ, ಶ್ರೀಗಂಧಪತ್ರಿ ಬೆಂಕಿಯಾಲ್ಲವೇನೇ ಬರುವುದು? ಪತಿಯೊಡನೆ ಅತಿವಾದ ಬೇಡ ಎಂದೆವು. ಇದು ನಿನಗೆ ಹಿತವೋ? ಅಹಿತವೇ? ಹೇಳು. ”

“ ಹೌವಕ್ಕೆ. ಸೀವು ಎಲ್ಲರೂ ನನಗೆ ಹಿತವೆಯರು. ನಿಮ್ಮ ಭೂಪನೋಬ್ಬಿ ವಾತ್ರ ಬಿತ್ತನನಲ್ಲಿ. ನನ್ನನ್ನೂ ನಿಮ್ಮನ್ನೂ ವಹಿಸಿಬಿಟ್ಟು ಹೊರಾಡಿಸುತ್ತೇ, ತಾನು ಉತ್ಸಾಹದಿಂದ ನೋಡುತ್ತಿರುವುದನ್ನು ನೋಡಿ! ”

“ ಇಂಳಿಗೆ ನನ್ನೊಡನೆ ಇನ್ನೂ ಪ್ರಣಯಕಲಹವಾಡುವ ರುಚಿ ಯಾಂಟಿ! ” ಎಂಬುದನ್ನು ರಾಜನು ಕಂಪು, “ ನೀವು ಸಿಲ್ಲಿ, ಯುವತಿ ಯಾರಿರ. ನಾನು ಇವಳ ಕೋಪವನ್ನು ಶಾಂತಗೊಳಿಸುತ್ತೇನೆ ” ಎಂದ, ಅರಸ.

“ ಆವಳಿಗೆ ಅರಸನೊಡನೆ ನುಡಿದಾಡುವ ಇಂಟಿ. ನಿಮ್ಮ ಅರಸನಿಗೆ ಅದನ್ನು ಹೇಳುವ ಇಂಟಿ. ನಮಗೆನು? ನೋಡೋಣ....ನಾಟಕಪ್ರೀಯಲ್ಲವೇ! ನೀನು ತಾನು ಎಂದು ಜಾಟಾಗಿ ನುಡಿದರೆ, ರಾಜನಿಗೆ ರುಚಿ ಏರುತ್ತಿದೆ. ನಾವೂ ಸುಮೃದ್ಧಿ ಇವರ ಆಟವನ್ನು ನೋಡೋಣ ” ಎಂದು ಅರಸಿಯರು ತಮ್ಮತಮ್ಮಲ್ಲಿ ಕಿವಿಯಲ್ಲಿ ಆಡಿಕೊಂಡರು.

ರಾಜನು ಎದುರಿಗೆ ನಿಂತ ಪದ್ಮಸಿಯನ್ನು ನೋಡಿದ.

“ ಇನಳು ಬಾಲೆಯಲ್ಲ, ವಿದಗ್ರೀಯಲ್ಲ, ಮುಗ್ರೀಯಲ್ಲ. ಇನಳು ಖುಷಿತ ಮಧ್ಯವೇ. ಇನಕ ಎದೆಯಂತಹ ಇಮ್ಮು. ಇನಕು ಪದ್ಮಿನಿ ಜಾತಿಯ ಹೆಣ್ಣು. ಇನಕ ಹೆಸರು ರಾಡ ಪದ್ಮಿನಿಯೇ. ಇನಕ ಕಾತರ ಇಮ್ಮು, ಇನಕ ಶಾಮದ ರಕ್ತಿ ಇಮ್ಮು, ಇನಕ ಆತುರ ಇಮ್ಮು. ಇರಳಿಗೆ ನೆನ್ನಲ್ಲಿ ಶ್ರೀತಿಯಾಂಟ್ರಿ. ಅದಕ್ಕೇ ಮುಖ ಸೋಡಿ ಸುಡಿಯಾದೆ, ತೇಲು ಸೋಡಿಕಳ್ಳಿ ಸುಡಿಯುತ್ತಾಳಿ. ಇನಳನ್ನು ಈಗ ಹೀಗೆ ಕುಲಿಗೆ ಎರಗಿಸು ತೀನೆ” ಎಂದು ಆಶೋಚಿಸಿ, ಅವಳನ್ನು ಕುರತು ಹೀಗೆಂದಸು:

“ ಎಲೆಗಿ, ಪದ್ಮಿಸಿ! ನಿಮಿಷಾಭರಣಿ ಒಬ್ಬಳು ಒಳಗಾದ ವೇರೆಲೆ, ನಿ ಮು ಇನ್ನೂ ಭುಲವಾಡುವುದು ಸಲ್ಲಿಡು. ಹೀಂತ, ಕಾಣಿ. ಸಿನ್ನ ಪಂಥ ನಿಲ್ಲಿಲಾಗದು. ”

ಅದಕ್ಕೆ ಆ ಧ್ವರೀ ದೇಹಿದಳು :

“ ಅಳ್ಳಿದೆಯನಳು ರಾವಾರೀಯೋಬ್ಬು ಲಜ್ಜೆಯಿಲ್ಲದೆ ನಿನಗೆ ಎರಗಿದ ಛೀಂದರೆ — ಈ ಸದ್ವಿನಿ ಡಿಕ್ಕುಯೊಗುನಕೆ! ನಿರ್ಘಾಸನಿದ್ದ ಕಡೆ ಕಾಲಿಗೆ ಎರಗಬಹುದು. ಉದಾಸಿನಕ್ಕೆ ಎರಗುವವರು ಯಾರು? ಕಾಸೆಯಲ್ಲವೇ ನಾನು ಕಟ್ಟಿರುವುದು? ನೀನೂ ಸೋಡು, ನಿನ್ನ ರಾಣಿವಾಸದವರೂ ಸೋಡಲಿ! ”

“ ಅಕ್ಕುಂಟಿ ನಿನಗೆ ಮನೋಧೀಯ! ”

“ ಉಂಟು. ಉಂಟು. ”

“ ಎಲ್ಲಿ : ದೃಷ್ಟಿಸಿ ಸೋಡಿ, ಮಾತಾಡು. ”

“ ಭುಷ್ಟರಂತೆ ಅಡ್ಡಮೋರೀಯಲ್ಲಿ ಏಕೆ ಸುಡಿದೇವು? ”

“ ಭಲಾ! ಉತ್ಕಳಷ್ಟಿರೀ! ”

“ ಸೋಡಿದರೇನು ಮುಖವನ್ನು? ”

—ಎಂದು ವ್ಯಾಸನದಿಂದ ತುಂಬಿದಂತೆ ತಿರುಗಿ ಸೋಡಿದಳು.

ಕೂಡಲೆ ವ್ಯಾಸನ ಷಿಡಿತು. ನಗಿ ಮೂಡಿತು. ನಗುತ್ತ ಆಕೆ ಒಡನೆಯೇ ತತೀಯನ್ನು ಬಗ್ಗಿಸಿದಳು.

ತಲೆಬಾಗಿ ನೀಂತನಳನ್ನು ಕಂಡು, “ ನೀನು ಅಲ್ಲಿಯೇ ನಿಂತು ತಲೆ

ಬಾಗಿದರೆ, ನಾನು ಒಪ್ಪುವದಿಲ್ಲ. ನಲಿದು ಬಂದು ನನ್ನ ಕಾಲಿಗೆರಗಬೇಕು” ಎಂದನು.

“ ಇಲ್ಲಿ ಯಾರು ನಿನಗೆ ಎರಗಿದವರು ? ” ಎಂದು ತಲೆಯೆತ್ತಿ ಅವಳು ನೋಡಿದಳು. ಕೂಡಲೇ ನಗೆ ಸೇರಿತು. ಒಡನೆಯೇ ತಲೆಬಾಗಿದಳು.

“ ನೋಡು. ನಾರಿ ಮತ್ತೆ ಎರಗಿದಳು ” ಎಂದ, ಅರಸ್.

ವ್ಯಾಸನನನ್ನು ಎತ್ತಿಕೊಳ್ಳುವಳು. ಚೆಲುವರ ಅರಷನ ಮುಖ ಕಂಡೊಡನೆ ಆದು ಜಾಡುವದು. ನಗೆಯನ್ನು ಒತ್ತೆರಿಸುವಳು. ಅದರೂ ಆದು ತನ್ನಷ್ಟಕ್ಕೆ ತಾನೆ ನಬವಿಂದ ನೆಗೆಯುವುದು. ಅದನ್ನು ನಿಲ್ಲಿಸಬೇಕೆಂದು ಧೈರ್ಯವನ್ನು ಬಿಗಿಪಡಿಸುವಳು. ಆದು ಸಿಲ್ಲದೆ ಜರಿದು ಓಡುವುದು. ‘ಒಲ್ಲೆ, ಹೋಗು’ ಎಂದು ಕಾತರವನ್ನು ನೂಕುವಳು. ಆದು ಮೈಗೆ ಹಬ್ಬಿ ಕೊಲ್ಲುವುದು.

“ ಇನ್ನು ಪಂಥವೇ, ಹದ್ದಿನಿ? ” ಎಂದ, ಅರಸ್.

“ ಇವನನ್ನು ಇನ್ನು ಹೇಗೆ ಜಯಿಸುವುದು ? ” ಎಂದು ಆ ಚೆನ್ನೀಯೋಚಿಸಿ, ಉಣಾಯುಕಾಣದೆ, ತಲೆಯೆತ್ತಿ ಚೆನ್ನಾಗಿ ನಗುತ್ತ ನುಡಿದಳು :

“ ಎಲೆ ವಾಯಕಾರ ! ನಿನ್ನ ಮುಖವನ್ನು ಕಂಡರೆ, ನನಗೆ ನಗೆ ದಳವೇರುತ್ತಿದೆ. ತಲೆ ಕುಸಿದರೆ, ನವಿಸಿದಳು ಎನ್ನುತ್ತೀರೆ. ಇನ್ನು ನಿನ್ನನ್ನು ಗೆಲ್ಲಿಸುದು ಹೇಗೆ ? ... ಇನ್ನು ನಿನ್ನನ್ನು ಕುರಿತು ನೋಡದೆ, ಓರೆಮೋರೆಯಲ್ಲಿರುವೆನು. ಆದು ಹೇಗೆ ಜಯಿಸುವೆಯೋ ಜಯಿಸು.”

“ ಕೊಂಕುಮೋರೆಯ ಹೆಣ್ಣಿನೊಡನೆ ನಾನು ನುಡಿವವನಲ್ಲ, ಎಲೆ ಕುಂಕುಮವಹೆ ! ನೋಡಿ, ಮುಖಕ್ಕೆ ಮುಖ ಕೊಟ್ಟ ವಾತನಾಡದೆ, ಅಡ್ಡಮುಖವಾಗಿ ವಾತನಾಡುವ ಈ ಡೊಂಕು ನಮ್ಮ ಆಟವಲ್ಲ. ಇದು ಸರ್ವವನ್ನು ಕಂಡ ಕೋಡಗದ ಆಟ. ಹೋಗು.”

ಪದ್ದಿನಿ ಸುಮ್ಮನೆ ತಲೆವಾಗಿ ಹೊನದಿಂದ ನಿಂತಳು.

ರಸಿಕರ ದೇವನಾದ ಆ ರಾಜ ಮತ್ತೊಂದು ತಂತ್ರವನ್ನು ನೇನೆದ :

“ ನಿಂತೆಯಾದರೆ, ಹದ್ದಿ, ನನ್ನಾಣಿ. ನಡೆದು ಬಾ.”

ಆಣಿಯನ್ನು ಮಿರಲಾರದೆ ಅವಳು ಹತ್ತು ಹೆಚ್ಚೆ ನಡೆದು, ಅಲ್ಲಿ ನಿಂತಳು. ಕಡೆಗಳ್ಲಿನಿಂದ ರಾಜನನ್ನು ತಿವಿಯುತ್ತು ಹೇಳಿದಳು :

“ ಜಾಣತನದಿಂದ ನನ್ನನ್ನು ಜಯಿಸಲಾರದೆ, ತಾನು ತನ್ನಮೇಲೆ ಆಣೆಯಿಟ್ಟು ನನ್ನನ್ನು ಕರೆಯುತ್ತಾನೆ. ಸಾಕು, ಮತ್ತೆ ನನ್ನನ್ನು ಕರೆಯಬೇಡ.”

—ಎಂದು ಅಲ್ಲಿ ಮಾಡಿಕ್ಕೆದ ಬೊಂಬೆಯಂತೆ ಸಿಂತಳು.

“ ಅಳ್ವೀ ಸಿಂತಿದ್ದೆಯಾದರೆ, ಪದ್ದಿ, ಗದ್ದಗೆಯಲ್ಲಿ ಹೆಚೆಯವನನ ಮೇಲೆ ಆಣೆ! ”

ಪದ್ದಿನಿ ವಲ್ಲಭನ ಎದುರಿಗೆ ಬಾರದೆ, ಬಲಗಡೆಗೆ ಎಂಟು ಹೆಚ್ಚು ರಾಕಿ, ಸಿಂತಳು.

“ ಮುಡಿ! ನೀನು ಇತ್ತು ಸಾಗಿದೆಯಾದರೆ, ಈಗ ಸಿನ್ನೊಡನೆ ನುಡಿವನನ ಮೇಲೆ ಆಣೆ! ”

ಆದರೂ ಆವಳು ನೃಪನ ಕಡೆಗೆ ಸಡಿಯಡಿ, ಮೂನದಿಂದ ಎಡದ ದಿಕ್ಕಿಗೆ ಸಾಗಿ, ನಿಂತಳು.

ಎದುರಾಗಿ ಬಾರದೆ, ಎಡಬಲಗೇಗೆ ಒಲೆದು ಆಕೆ ಆ ಮುಂಟಪದ್ದಿ ಅಡಿಯಿಟ್ಟುದನ್ನು ಕಂಡು, “ ತಾಳ ಮದ್ದಲೀಯಿಲ್ಲ. ಉಟಿಸೂತ್ರ, ಕಂಕಣ, ಕಾಲಂದುಗೆಗಳ ನಾದದಲ್ಲಿ ಚಾಲುಚಾಲನೆ ಸಡೆದಾಡಿ ಸತ್ರಿಸಿದ ನಿನ್ನ ಈ ಲಾಷ್ಯ ಸೋಗಸಾಯಿತು, ಪದ್ದಿ! ” ಎಂದ, ರಾಜ.

ಪದ್ದಿನಿ ಆಗ ಆ ದುಗುಡಕೋಲಾಹಲನ ಮುಂದೆ, ದುಗುಡಕೋಲಾಹಲನ ಮುಂದೆ, ಪಗಕೋಲಾಹಲನ ಮುಂದೆ ನಗುವಳು, ತತ್ತೆ ಬಾಗುವಳು, ನೋಡುವಳು, ಮುಖ ತಿರುಹುವಳು, ಮನಸ್ಸಿನಲ್ಲಿ ಉಬ್ಬಿವಳು.

೧೫

ಆವಳ ಮನಸ್ಸು ಹದವಾಯಿತು ಎಂಬುದನ್ನು ತಿಳಿದು, ಅರಸಿಯರು ಒಬ್ಬೊಬ್ಬರಾಗಿ ಎದ್ದು ಓಡಿಬಂದು, “ ಸದ್ದಿನಿ, ಇನ್ನು ನೀನು ನಿನ್ನ ಗರ್ವವನ್ನು ಬಿಡು ” ಎಂದರು. “ ನಿನ್ನ ಧೈಯರು ಓಡಿತು. ಸ್ವಾಮಿಯ ಮಾತು ವ್ಯಧರವಾಗಲಿಲ್ಲ. ಇನ್ನು ತಡವಾಡಿದೆ ಒಡೆಯನ ಕಡೆಗೆ ಬಾ ” ಎಂದು ಕರೆದರು.

ರಾಣಿಯರ ಸಂಧಾನದಲ್ಲಿ ಬಂದು, ಪದ್ಮಾನಿ ರಾಜನ ಕಾಲಿಗೆ ಎರಗಿದಳು. ಅವಳನ್ನು ಕಂಡೊಡನೆಯೇ ರಾಜನು ಅವಳನ್ನು ನೋಡದೆ ಮುಸುಕಿಕ್ಕೇ ಕೊಂಡನು. ಜಾರುಚಂದ್ರನ ಮೇಲೆ ಧವಣಾಕಾರದ ಮುಗಿಲು ಮುಸುಕಿತೋ ಎಂಬಂತೆ ಹೈರೋಡಕವೆಂಬ ಆ ಪಟ್ಟಿವನ್ನು ರಾಜನ ದೇಹವನ್ನು ಮುಸುಕಿತು.

ಕುಳಿತಿದ್ದೆ ರಾಣಿಯರೆಲ್ಲರು ತಳಮಳಗೊಂಡರು. ಒಬ್ಬರನ್ನೊಬ್ಬರು ನೋಡುತ್ತೇ, ರಾಯನ ಬಳಿಗೆ ಬಂದು, ಒಳಿನಿ ಸಂತು, “ ಕಾಲಿಗೆ ನಮಿಸಿ ದವಳನ್ನು ನೋಡದೆ, ಮುಸುಕಿಕ್ಕುನ್ನದೇಕೆ ? ” ಎಂದು ಕೇಳಿದರು.

“ ಅವಳನ್ನು ಕಾಣಿಸಿಕೊಳ್ಳಬೇಕೆಂಬೆಂದು ಆಷಾಯನ್ನು ಮೀರಿದವಳಿಗೆ ಕಾಣಿಸಿಕೊಂಡರೆ, ಅದು ನನ್ನ ಆಷಾಗೆ ಉಂಟಾನೆ ” ಎಂದು ರಾಜ ಮುಸುಕಿನ ಒಳಗಿಂದಬೇರೆ ಹೇಳಿದ್ದರು. .

“ ಅಣೆಯನ್ನು ಮೀರಿಲ್ಲಿಲ್ಲಾರಲ್ಲ. ಅವಳು ಹೇಳಿದಂತೆ ನಡಿದಳಲ್ಲ ” ಎಂದು ಅವರು ವಿಜಾಪುರಿಸಿದರು.

“ ಎಲ್ಲಿಗೆ ನಡಿದಳು ? ಎಡಕ್ಕೂ ಬಲಕ್ಕೂ ಒಲೆದಾಡಿದರೆ, ನನ್ನ ದಿಕ್ಕಿಗೆ ನಡಿದ ಹಾಗಾಯಿತೆ ? ನಿಮ್ಮ ಈ ಜಾಣತನ ನನಗೆ ಬೇಡ. ಸುಮ್ಮನಿರಿ ” ಎಂದು ರಾಜ ಒಳಗಿಂದಬೇರೆ ಗದವಿಸಿದ.

“ ನೊದಲೇ ಹೇಳಲಿಲ್ಲವೇ, ಅತಿವಾದ ಬೇಡ ಎಂದು ? ಅದನ್ನು ಮೀರಿದ್ದಕ್ಕೆ ಈಗ ಅನುಭವಿಸು. ಚದುರೆ ಪದ್ಮಾನಿ, ಇದಕ್ಕೆ ಏನು ಹರಿಹಾರನೋ ಅದು ನಿನಗೇ ಗೊತ್ತು ” ಎಂದು ಅರಸಿಯರು ತೆಪ್ಪಿಗಾದರು.

ಪದ್ಮಾನಿ ಪಾಠಾಡಲಿಲ್ಲ, ದೃಸ್ಯಪಡಲಿಲ್ಲ. ಕಾಲಿಗೆರಗಿದರೂ ಅರಸನು ಮುಸಿದುದನ್ನು ಕಂಡು, ಪದ್ಮಾನಿ, ಪಗಡೆಯಾಡಿ ನೋತವಳಂತೆ ಇದ್ದಳು.

ಆಗ ಕೆಲವರು ಭಾವಜ್ಞಾಯರು ಅವಳ ಮನೋಭಾವವನನ್ನು ಅರಸನ ಮನಸ್ಸನನ್ನು ತಿಳಿದು, “ ಇದು ಯಾವ ಕೆಲಸ ? ಇದಕ್ಕೇಕೆ ಅಂಜಬೇಕು ? ನಾವು ತಿದ್ದಿಕೊಡುತ್ತೀವೇ ” ಎಂದು ಆ ಚಂದ್ರಮುಖಿಗೆ ಭರವಸೆ ಹೇಳಿದರು. ರಾಜನ ಬಳಿಗೆ ಒಂದು—

“ ಭೂಪ, ನಿನ್ನ ಮುಸುಕನ್ನು ತೀಗಿ. ಇವಳಿಂದ ಆಸರಾಥವನ್ನು ತೆರಿಸಿಕೊಡುತ್ತೀರೆನೆ. ಈ ಧೂತೀರ್ಥಗೋಽನ್ನರ ಸೀನು ಮುಸುಕಿಕ್ಕಬೇಕೇ ? ” ಎಂದರು.

“ ಏನು ತಪ್ಪು ಕೊಡಿಸುತ್ತೀರಿ ? ”

“ ಇವಳನ್ನು ನಿನಗೆ ಒಷ್ಟಿಸುತ್ತೀರೆನೆ. ನಿನ್ನ ಮನಸ್ಸಿಗೆ ಬಂದಂತೆ ವಾಡಿಕೊ.”

“ ಈ ವಾತಿಗೆ ನಾನು ಒಪ್ಪುವುದಿಲ್ಲ. ಸರಿಯಾಗಿ ಹೇಳಿರಿ.”

“ ಪುರುಷನಿಗೆ ತಪ್ಪುವಾಡಿನ ಕಾಂತಿ ತಾನು ತನ್ನ ಅರಸಿತನವ ಹಮ್ಮನ್ನು ಬಿಟ್ಟು, ಪರಿವಾರದ ಸತಿಯೆಂತ ಕಾಳಜಿಯನ್ನು ಹಿಡಿದಾಗ, ಅದು ವಾಡಿದ ತಪ್ಪಿಗೆ ಪರಿಹಾರ. ಈ ವಸ್ತಿ ಎಲ್ಲಿಯೂ ಕಂಡುಬಂದು ಹಾತ್ತಿಯನ್ನು ಹಿಡಿದು, ಸಾಫ್ತಮಿಯರ ತಯಾರ್ಗ್ಯಹಣ್ಣು ಬರುತ್ತಾಳೆ. ಇದು ನಮಗೆ ಒಪ್ಪಿಗೆ. ಇನ್ನು ಮುನುಕು ತೆಗೆಯಬೇಕು ” ಎಂದು ಎಳ್ಳು ಹೆಗಡರೂ ಅರಸನಿಗೆ ಅಡ್ಡಬಿಡ್ಡರು.

“ ಸೀವು ಹೇಳಿದ್ದನ್ನು ನಾನು ಕೇಳಬೇಕಾದರೆ, ನಾನು ಹೇಳುವುದನ್ನು ಸೀವೂ ಕೇಳಬೇಕು.”

“ ಯಾವುದು ಹೇಳಿದರೂ ಹೇಳುತ್ತೀರೆನೆ.”

ಅವರು ‘ಹೇಳಿದಂತೆ ಕೇಳುತ್ತೀರೆ’ ಎಂದ ಕೂಡಬೇ, ದೊರೆಯು ಮುಸುಕನ್ನು ತೆಗೆದನು. ಕಂಡ ಬೀಳಮುಗಿಲನ್ನು ನೂಕಿ ಸಂಪೂರ್ಣವಾಗಿ ಮೈತ್ಯೋರುವಂತೆ ರಾಜನು ಕಾನೀಸಿಕೊಂಡನು.

“ ಈ ಸಟೀಯ ನೆವದಿಂದ ರಾಜನ ಮುಖಕ್ಕೆ ಅನ್ಯಾಯವಾಗಿ ಮುಸುಕುಬಿತ್ತು ” ಎಂದು ಆ ಜಾಣಿಯರು ಮುತ್ತಿನ ಅಕ್ಕತೆ ತೇಂದು, ಸೀರಾಜನದ ಉತ್ತರವ ವಾಡಿದರು. “ ದೊರೆಯೆ, ನಿನ್ನ ಮೇಲೆ ನಿನ್ನ ಅರಸಿತಿಯರಿಗಿಂದ ಮೋಹ, ಈಗ, ಸೀನು ಮುಸುಕು ತೆಗೆದ ಮೇಲೆ, ಅದು ಇನ್ನುಡಿಸಿದೆ ” ಎಂದರು.

“ ಸಾಕು ಸಿಮ್ಮೆ ಕೊಡಾಟ. ಸಿಲ್ಲಿಸಿ ” ಎಂದು, ಆ ತಾಂಡವ ಸತಿಯರನ್ನು ಕರೆದು, ಹಿಡಿಹಿಡಿಯಾಗಿ ಉಡುಗೊರೆಗಳನ್ನು ತೆಗೆದು, “ ಇದಿಗೂ, ಹಿಡಿಯಿರಿ ! ” ಎಂದನು.

ಅವರು ಹಿಡಿಯಲು ಒಳ್ಳಿದೆ, ಒಬ್ಬರು ಒಬ್ಬರ ಮುಖ ನೋಡಿದರು.

ದೊರೆ ಉಡುಗೊರೆಯನ್ನು ನೆಲಕ್ಕೆ ತೆಗ್ಲಿ, ಮತ್ತೆ ಮುಸುಕೆಕ್ಕೆಹೊಂಡ.

“ ಹೇಳಿದುತ್ತಿ ಕೇಳುತ್ತೀವೇ ಎಂದು ನನ್ನಲ್ಲಿ ಹೇಳಿ, ‘ಕೊಡಿಯಿಂ’ ಎಂದರೆ, ಒಲ್ಲಿರಲ್ಲಿ ! ಸಿನ್ನು ನುಡಿ ನಮಗಿರಲಿ. ನನ್ನು ನುಡಿ ನಮಗಿರಲಿ ” ಎಂದು ನುಡಿದು, ದೊರೆ ಮಾನವನನ್ನು ಧರಿಸಿದನು.

“ ನಾವು ಬೇಡ ಎಂದು ಷಟ್ಟಿ ಹೇಳಿದೆವು ? ನನ್ನನನ್ನು ಮುಖ ಇಷ್ಟ್ವು ನೋಡಿಕೊಂಡರೆ, ಅವಕ್ಕೆ ಇಷ್ಟ್ವು ಕೊಡುವೆ ? ಬೇಕಾದ ಹಾಗೆ ಕೊಡು. ಸೀನು ಕೊಟ್ಟಿದನ್ನುಲ್ಲ ತೆಗೆದುಕೊಳ್ಳುತ್ತೀವೇ ” ಎಂದು ಅವರೆಲ್ಲ ಕಾಲುಹಿಡಿದು ಬೇಡಿಕೊಂಡರು.

“ ಅಂತಹ ಸ್ವರದನರೆಲ್ಲಿದೂ ನಾನು ಕೊಟ್ಟಿ ಹಾಗೆ ಉಡುಗೊರೆಯನ್ನು ತೆಗೆಯುವುದು ಉಂಟು ತಾನೇ ! ಕಾಂತೆಯರಿರ, ಸೀವು ಮಾತಾಡಿ. ಇಲ್ಲ ದಿದ್ದರೆ, ಹಾಗೇ ಇರಿ.”

“ ದೇವ, ಸೀನು ಕೊಟ್ಟಿದನ್ನು ತೆಗೆದುಕೊಳ್ಳುತ್ತೀವೇ, ತೆಗೆದುಕೊಳ್ಳುತ್ತೀವೇ ” ಎಂದು ಆ ವನಿತೆಯರು ಕಾಲುಹಿಡಿದು, “ ಮುಸುಕನ್ನು ತೆಗೆ, ತೆಗೆ ” ಎಂದು ಬೇಡಿಕೊಂಡರು.

೧೪

“ಹಾಗಾದರೆ ಇಷ್ಟ್ವು ತಾಳಿ ” ಎಂದು ತಾನು ಹಾಕಿದ್ದ ಮುಸುಕನ್ನು ತೆಗೆಯದೆ ಹಾಗೆಯೇ ಒಂದು ತಂತ್ರವನ್ನು ನೇನೆಡನು. “ ನಾನು ಒಂದೇ ರೂಪಿನಲ್ಲಿದ್ದ ಇಷ್ಟ್ವು ಜನಕ್ಕೂ ಮನ್ನು ತೆಗೆಳನ್ನು ತಿದ್ದಿದರೆ, ತುಂಬ ತಡ ವಾಗುತ್ತದೆ. ಆಷ್ಟರಿಂದ, ನನಗಿರುವ ವಿಕ್ರಿಯಾ ಎಂಬ ವಿಚ್ಯುಯ ಬಲದಿಂದ ಹಲವು ರೂಪಾಗುವೆನು ” ಎಂದುಹೊಂಡು, ಮುಗಿವ ಕಣ್ಣಿನಿಂದ ಶ್ರೀ ಹಂಸ ನಾಥನನ್ನು ನೋಡಿ, ಮಹಾಷಮಧವಾದ ಚಿನ್ತಿಂತ್ರವನ್ನು ಜಪಿಸಿ, ತನ್ನ ಮುಸುಕನ್ನು ತೆಗೆದುಹಾಕಿದನು.

ಹೊದ್ದಿದ್ದ ಮುಸುಕು ತೆಗೆದರೆ — ಆ ಮನೆತುಂಬ ಎತ್ತೆ ನೋಡಿದರೆ ಅತ್ತ ಭರತೀಶರೀ ! ಭರತಭಾವಾಲನೇ ಹಲವು ರೂಪಾಗಿ, ಒಬ್ಬೊಬ್ಬ ಅಂತೆಗೂ ಒಬ್ಬೊಬ್ಬ ಭರತೀಶನಾಗಿ, ಇಂದ್ರಜಾಲವನ್ನು ಬೀಳಿದಂತಾಯಿತು.

ಗದ್ದಗೆಯಲ್ಲಿ ಕುಳಿತಿದ್ದವನೊಬ್ಬ, ಕೆಳಗೆ ನಿಂತಿದ್ದೇ ಲತಾಂಗಯರೊಡನೆ ಎದ್ದು ನಿಂತಿದ್ದವನೊಬ್ಬ, ಒಬ್ಬೊಬ್ಬಳಿಗೊಬ್ಬ ಮುದ್ದಿನ ಭರತೀಯನಾಗಿ ಮೈದೋರಿದನು.

ಭರತೀಯನಿಲ್ಲನೆ ಏಕಾಕಿಯಾಗಿರುವ ವಸತಿಯೊಬ್ಬಳನ್ನೂ ಕಾಣದೆ, ಅವನಿಯರೆಲ್ಲ ತಲೆದೂಗಿ, ‘ಜನಸಿಧ್ಧಾ!’ ಎಂದು ತಮ್ಮ ಪುರುಷನ ಏಂಗೆಗೆ ಹಿಗ್ಗಿದರು.

ಗದ್ದಗೆಯಲ್ಲಿ ಮೂಲಶರೀರ ತೋರುತ್ತಿತ್ತು, ಕೆಳಗೆ ಶಾಶಾಶರೀರ ಹಲವಾರು ಇದ್ದವು. ಆ ಹಲವು ಶರೀರಗಳಲ್ಲಿದ್ದ ಆತ್ಮ ಒಬ್ಬ ಮಾತ್ರ ಪರಿಪೂರ್ಣನಾಗಿದ್ದ. ಹೀಗೆ ದೇಹ ಹಲವು, ಮತ್ತೆ ಆತ್ಮ ಒಂದೇ ಆಗಿರಲು ಆತನು — ಸಾಜ್ಯತಾ ಎಂಬ ನುಡಿಗೆ ವಿಮುಖವಾದ ಬ್ರಹ್ಮಾಂಡಪ್ರತಿಕ್ರಿಯೆ ನಾಟ್ಯ ವನ್ನು ಆಡಿದೂತೆ — ತೋರಿದನು. ಮೂಲವನ್ನು ಮುಟ್ಟಿ, ಶಾಖೆಯನ್ನು ಮುಟ್ಟಿ, ಪ್ರಶ್ರಣವನನ್ನು ತಿಳಿಯುವ ವ್ಯಕ್ತದಂತೆ ಆ ವಿಕ್ರಿಯಾಂಗನು ಹಾಗಾಲ ದೇಹದಲ್ಲಿ ರಾಖಾದೇಹದಲ್ಲಿ ಸುಖಲೀಲೆಯನ್ನು ಕಂಡನು.

ತನ್ನ ಉತ್ತರಮಾದ ಆಭರಣಗಳನ್ನೂ ಪ್ರಸ್ತುಗಳನ್ನೂ ತೆಗೆದು ತಾನು ತನ್ನ ಸತಿಯಂಗಿ ಕೊಡುತ್ತ, ಅವರನ್ನು ಅಪ್ಪಿಕೊಳ್ಳುತ್ತ, ಅರ್ಥಮಾಡಿದ್ದಾ. ಅಲ್ಲಲ್ಲಿ ನಿಂತವಳಿಗೆ ಅಲ್ಲಲ್ಲಿ ಉಡುಗೊರಿಕೊಟ್ಟಿ, ಅಲ್ಲಿಜೀ ಬಿಗಿದವ್ವುತ್ತ, ಎಲ್ಲಿ ನೋಡಿದರೂ ತಾನೇ ಆಗಿ, ಆ ರಾಯನು ಚೆಲ್ಲಿದಂತೆ ಆಗಿ ಕಂಡನು.

ಅವನು ಉತ್ತರಮಾಸ್ತುವನನ್ನು ಕೊಟ್ಟಿ, ಅವರನ್ನು ಆಲಿಂಗಸವ ಹೊತ್ತಿನಲ್ಲಿ ಪ್ರತಿಯೊಬ್ಬಳಿಗೂ ತಾನೂ ತನ್ನ ಅರಸ ಮಾತ್ರ ಇದ್ದೇವೆಂದು ಎನ್ನಿಸುವುದು. ತಿಲಕವನ್ನು ತಿದ್ದುವನು, ಹಣಿಗೆ ಹಣಿಯಿಟ್ಟಿ ಅದನ್ನು ಕಲಕಿಬಿಡುವನು, ‘ಎಲೆಗೆ, ನಿಲ್ಲಿ. ಚೆನ್ನಾಗಿ ಬೊಟ್ಟಿಡುವೇನು’ ಎಂದು ಜೊಕ್ಕಿನಾದ ಬೊಟ್ಟಿನ್ನು ಇಡುವನು. ಕೆಲವರನ್ನು ಅಪ್ಪಿವನು, ಕೆಲವರನ್ನು ಚುಂಬಿಸುವನು, ಕೆಲವರಿಗೆ ತಾಂಬಾಲ ಕೊಡುವನು. ಒಬ್ಬ ಪುರುಷ ಒಬ್ಬ ಸತಿಯನ್ನು ಮನ್ನಿಸುವಂತೆ ಸರ್ವಜ್ಞನಾದ ಆ ಭರತ ಸರ್ವಕಾಂತೆಯರನ್ನಾಗಿ ಮನ್ನಿಸಿದನು.

ಅನಂತರ, ಅವರಿಗೆ ಕ್ಷುಣಕ್ಷುಣಕ್ಷುಣ ಕಾತರ ಏರುವುದನ್ನು ಕಂಡು, “ಸಾಕು. ಇನ್ನು ಶಯಾನ್ಯಗೃಹಕ್ಕೆ ಹೋಗೋಣ” ಎಂದನು.

“ ಏಕೆ ಸುಮೃನೀ ಸಿಂತೆ, ಪದ್ಮಿನಿ? ತಾಂಬಾಲ ಉಗುಳುವ ಪಾತ್ರೀಯನ್ನು ಎತ್ತಿಕೊ” ಎಂದರು, ಅರಸಿಯರು.

“ ಹಾಗೆಯೇ ಆಗಲಿ ” ಎಂದು ಅವಳು ಅದಕ್ಕೆ ಕೈಸೀಡುವ ಹೊತ್ತಿಗೆ ಅರಸನು ಅವಳ ಕೈಹಿಡಿದು, “ ನಿನ್ನ ಸೇವೆ ಆಗಲೇ ಸಂದರ್ಶಿತು ” ಎಂದು ಅವಳನ್ನು ಅತ್ಯಿಯಿಂದ ಅಪ್ರಿಕೊಂಡ. ಆ ತಬ್ಬಿದ ವೇಕೆಯಲ್ಲಿ ಅವಳು ಮುಂದಿನ ಮೆಬ್ಬಣಿಲು ಹಿಡಿಸದ ಹಾಗೆ ಉಬ್ಬಿದಷ್ಟು. ಮನ್ಯಾಧನ ಹಾಗಿದ್ದ ಆ ರಾಚನು ಆ ಸಿಡುಹುಬ್ಬಿನ ಹೆಣ್ಣಿಗೆ ಮುತ್ತುಕೊಟ್ಟು ಮನ್ಯಾಧನನು.

“ ತಾಂಬಾಲ ಉಗುಳುವ ಪಾತ್ರೀಯನ್ನು ಹಿಡಿದರೆ ಏನು ಕೊರತೆ? ” ಎಂದು ಆ ಕಾಂತೆ ಆ ಅರಸನ ಹತ್ತಿರ ಸಿಂತಳು. ಉಳಿದ ಲಲನೆಯರು ತಮೇ ಆ ಪಾತ್ರೀಯನ್ನು ಒತ್ತಿ ತಂದು ಅರಸನ ಮುಂದೆ ಇರಿಸಿದರು.

“ ವಿನೋದಕಾಣಿ ಚೆನ್ನು ಒಂದು ಅವರಾಧಕ್ಕೆ ಶಿಕ್ಕೆ ಎಂದೆವೇ ಹೊರತಾಗಿ, ಸನಗೆ ಕಾಳಂಡಿ ಹಿಡಿಯುವುದು ಯಾವ ಹೆಣ್ಣಿಗಾದರೂ ಅವಳ ಪೂರ್ವಪುಣಿ! ” ಎಂದು ಇತ್ತಾಯಿಂದ ಆ ಹೆಣ್ಣಿಗಳು ಹೇಳಿದರು.

ಅಷ್ಟರಲ್ಲಿ ಸಮರಾತ್ಯಯ ಗಂಟಿ ತೊಂಣನೆ ಕೇರಳಿಸಿತು.

“ ಮುಸಿನು ತಿಳಿಸುವುದರಲ್ಲಿ ಇನ್ನು ನೇಕೆಯಾಯಿತು ” ಎಂದು ಅರಸನು, ಹಿಂದೆ ಇದ್ದ ಆದಿಜಿನ ಬಿಂಬಕ್ಕೂ ಮುಂದೆ ಇದ್ದ ಭಾಯಾ ಬಿಂಬಕ್ಕೂ ತಲೆಬಾಗಿಸಿ, ಗದ್ದಗೆಯಿಂದ ಎದ್ದನು.

ಕಾಲಿನ ಚಿನ್ನುದ ಆಭರಣಗಳು ರುಳಿರುಣಿ ಎಂದುವು. ಹೇಡಿರ ಹಿಂಡೂ ಅವನ ಕೂಡ ಹೊರಟುವು.

ಕೊಳದಲ್ಲಿ ಆಡಿದ ಗಂಡುಷಂಸ ತನ್ನ ಹೆಣ್ಣಿನ ಬಡನೆ ಕೂಡಿ ಮತ್ತೊಂದು ತಿಳಿಯ ಕೊಳದ ಕಡೆಗೆ ಹೋಗುವಂತೆ ಆ ರಾಜನು ಆ ಎಳೆಯ ಹೆಣ್ಣಿಗಳೊಡನೆ ಆ ನಾಟಕಶಾಲೆಯಿಂದ ಶಯ್ಯಾಗೃಹಕ್ಕೆ ತೆರಳಿದನು. ವರ್ಧನಾನಾತ್ಮಿ ಎಂಬ ಆ ಚಿನ್ನುದ ನಾಟ್ಯಮಂಟಪದಿಂದ ಪುಷ್ಟರಾವತಿಯೆಂಬ ಮಲಗುವ ಮನಿಗೆ ಹೋದನು. ನಾಟಕಶಾಲೆಯಲ್ಲಿ ತೋರಿದ ಹಲವು

ರೂಪನ್ನು ಹಾಗೇ ಉಳಿಸಿಕೊಂಡು, ಹಲವರು ಸೀರೆಯರ ಕೈಹಿಡಿದುಕೊಂಡು, ಕಾನುನ ದೇಶವನ್ನು ಸೂರೆ ಹೊಡಿಯುವಂತೆ ಆ ದೊರೆ ನಡೆದನು.

ಕೆಂಪು, ಕರಿದು, ಶ್ಯಾಮು, ತೆಳು, ಶೋರ್, ನುಣ್ಣು ಮುಂಳಾದ ವ್ಯೇಯ ಹೆಣ್ಣುಗಳ ಗುಂಪಿನಲ್ಲಿ ತಾನೊಬ್ಬನು ಹಲವು ರೂಪಾಗಿ ಅವರ ಕೈಹಿಡಿಮುಂದನು. ಕೆಲವರ ಕೈಗೆ ಕೈಆಸರಿಕೊಟ್ಟು, ಕೆಲವರ ನಡುವಿನ ಸುತ್ತ ಶೋಳು ಬಳಸಿ, ಕೆಲವರನ್ನು ಅಪ್ಪಿ ವೂತಾಡುತ್ತ ನಡೆದನು. ಕೆಲವರ ಬೆರೆನಲ್ಲಿ ತಾನು ಚಿಟ್ಟುಕು ತೆಗೆಯುತ್ತ, ಕೆಲವರಿಂದ ತನ್ನ ಬೆರೆಳಿನ ಚಿಟ್ಟುಕು ತೆಗೆಯಿಸುತ್ತ ನಡೆದನು. ಕೆಲವರಿಗೆ ತಾನು ಎಲೆಯಾನ್ನು ಮಡಿಸಿಕೊಡುತ್ತ, ಮತ್ತೆ ಕೆಲವರಿಂದ ತಾನು ಮಡಿಯಿಸಿಕೊಳ್ಳುತ್ತ ನಡೆದನು.

“ ಇವೇನೆ ಇಷ್ಟು ಜಿಪುಣತನ ? ಒಂದು ಎಲೆಮಡಿಕೆಯನ್ನು ಪ್ರೋತ್ಸಹಿಸಿದೆ, ಅಥವಾ ಸೀನೇ ಕಚ್ಚಿಕೊಂಡೆ ? ”

“ ನಾವು ಒಡಮನಸ್ಸಿನ ಹೆಂಗಸರು, ಅರಸೇ. ನಿನ್ನು ಒಂತೆ ನಾವೇನು ದೊಡ್ಡ ತಣ್ಣಿಗಳಿ ? ”

“ ಅದಕ್ಕಾಲಿ, ನಲ್ಲಿ. ನಿನ್ನ ತುಟಿಸೋರಿಕೆ ಒಂದ ಈ ಎಲೆಯ ಭಾಗ ಬೆಲ್ಲಿಸಕ್ಕರೆಯು ಸವಿಯನ್ನೂ ಸೋರಿಸುತ್ತಿದೆ. ಅದಕ್ಕೇ ! ”

“ ಸಮ್ಮ ಕೈಯಿಂದ ನಾವು ಎಷ್ಟು ಎಲೆ ಕೊಂಡರೂ, ಜಾವುತ್ತ ತಟ್ಟಿನುದಿಲ್ಲ. ಘರುವುನೆ ನಿನ್ನ ತುಟಿ ಸೋರಿಬಂದರೆ, ಜಾವುತ್ತಜುಮ್ಮೆನ್ನಿಂದ ಸುತ್ತದೆ. ”

“ ನಾವು ನಿನಗೆ ನೂರು ಎಲೆ ಮಡಿಸಿ ಕೊಡುವೇವು. ನೀನು ನಮಗೆ ಆರು ಕೊಡು, ನಾಕು. ಈ ಮಾರಾಟ ನಿನಗೆ ಲಾಭವಲ್ಲವೇ ? ”

—ಹೀಗೆ ಒಬ್ಬಿಬ್ಬಿ ಲಲನಗ್ಗೆ ಒಬ್ಬಿಬ್ಬಿ ಪುರುಷನಾಗಿ ಹಲವು ಹೆಂಗಸರಿಂದ ಅವನು ನಡೆದುಕೊಳ್ಳುವಾಗ, ಅವರಿಗೆ ಭಲ ಹೇಗೆ ಬರುವುದು ? ಅವರಲ್ಲಿ ಸವತ್ತಿಮತ್ತರ ಹೇಗೆ ನೆಲಸುವುದು ?

ಹೀಗೆ ಹುರುಡು ಹುಟ್ಟುಲು ಅವಕಾಶ ಕೊಡದಂತೆ ಸಕಲಕಾಂತೆಯ ರಲ್ಲೂ ಪರಿಣಾಮಿಸಿದ್ದನಾದ ಕಾರಣ, ಪುರುಷರಲ್ಲಿಲ್ಲ ಉತ್ತಮನೆಂಬುದಾಗಿ ಆಭರತರಾಜನಿಗೆ “ ಪುರುಷೋತ್ತಮ ” ಎಂದು ಹೆಸರು.

ಮೂಲಶರೀರ ಪದ್ಮಾಸ್ನಿಯ ಕೈಲಾಘವದ ಆಲಂಬನದಿಂದ ನಡೆಯಿತು. ಸಾಲಾದ ಶಾಶಾದೇಹಗಳು ಮಿಕ್ಕ ಸತಿಯರ ಆಲಿಂಗನದಲ್ಲಿ ನಡೆದವು.

ಎದುರಿಗೆ ಅರಸಿಯರ ಶಯಾಗ್ನಹಗಳ ಸಾಲು. ನಡುವೆ ಗೃಹರಾಜ. ಮನೆನುನೆನುಗೂ ತಪ್ಪದೆ ಚಿನ್ನು ದ ತೋರಣ, ಚಿನ್ನು ದ ಗೋಪುರ, ರತ್ನ ದ ಕಲಶ, ಚಿನ್ನು ದ ಸೋಪಾನ, ಮುತ್ತಿನ ಜಗಲಿ, ಚಿನ್ನು ದ ಉಯಾಲೆ, ಕಂಬದ ಮೇಲಿನ ಮದನಕ್ಕೆ, ಕಸ್ತುರಿ ಸಾದು ಕುಂಕುಮಗಳ ಸಾರಣೆ. ಮನೆನುನೆಯ ಮುಂದೆಯೂ ಮಿರುಮಿರುಗುವ ಮದನಕ್ಕೆ ವಿಗ್ರಹಗಳಿಂದ ಜೊಲುವ ದೀಪಗಳ ಸಾಲು. ಪ್ರತಿ ಮನೆನುನೆಯಲ್ಲೂ ಚಿನ್ನು ದ ಮಂಚ, ಮಾಣಿಕ್ಯದ ಮಂಚ, ಶ್ರೀಗಂಥದ ಮಂಚ, ಚಿನ್ನು ಬೆಳ್ಳಿಯ ಮಂಚ, ಪಂಚರತ್ನದ ಮಂಚ, ಸವರತ್ನದ ಮಂಚ, ಚಪ್ಪರದ ಮಂಚ, ಗುಜ್ಜರಿ ಮಂಚ, ಮೇಲುಪ್ಪರ ಮಂಚ, ಹೂಮಂಚ, ಶಕ್ತಿನಿ ಮಂಚ, ತೊಗು ಮಂಚ, ಸೆಕ್ಕಿ ಮಂಚ — ಸುತ್ತ ಎತ್ತಲಾ. ಅಲ್ಲಲ್ಲಿ ಹಂದದ ತುಪ್ಪಿಳನ ಹಾಸಿಗೆ, ಅದರದೇ ದಿಬ್ಬು, ಗಿಡಿ, ವೀಕ್ಕೆ, ಲಾಮಂಚದ ಬೀಸಣಿಗೆ. ತಟ್ಟಿಗಳಲ್ಲಿ ಪರಿಪಕ್ವವಾದ ಫಲಗಳು, ಪಾನಗಳು, ವೀಳಿಯದೆಲೆಗಳು, ಪರಿಮಳದ ವಸ್ತುಗಳು. ಬರುವ ಸುಖಿಗಳ ಬರವನ್ನು ಎದುರು ಸೋಡುತ್ತ ಇವೆಲ್ಲಾ ಮೀನಲಾಗಿದ್ದುವು.

ಮುದುಕಮುದುಕಿಯರಾಗಲಿ ಒಮ್ಮೆ ಆ ಮನೆ ಹೊಕ್ಕರೆ, ಮುದುವೆಯಾಗದ ಮಕ್ಕಳು ಒಮ್ಮೆ ಆ ಮನೆಯನ್ನು ಹೊಕ್ಕರೆ, ಅವರಿಗೆ ತಡೆಯದೆ ಪಾಯವೇರಿ ಕಾಡುವುದು. ಎಂದರೆ — ಅದರ ಸೊಬಗನ್ನು ಏನೆಂದು ವರ್ಣಿಸಲಿ !

“ ವಾವಾಳದ ಹಕ್ಕಿ ಮದನಕ್ಕೆಯಲ್ಲಿ ತನ್ನ ಹೆಣ್ಣಿಗಿದಿರಾಗಿ ನಡೆದಾಡಿ, “ ಗೂರುಳು ಗುಕುಗುಕು ಗುಟುಗುಟು ಗುರುಗುರು ಇಂಟಿ ” ಎಂದಿತು.

“ ಭಾವ ಬಂದನು ತನ್ನ ಭಾವಕಿಯೆಡಿಗೇಗ ಭಾವಜಕೇಳಿಗೆ ಬಂದ ” ಎಂದು ಕೆಲವು ಗಳಿಗಳು ಕೂಗಿದುವು. ಇನ್ನು ಕೆಲವು ಗಳಿಗಳು

“ ಆಕ್ಕ ಬಂದಳು ಭಾವಗಧರಸುಧೀಯನುಣಲಿಕ್ಕಬಂದಳು
ತನ್ನ ಪತಿಯ ತಕ್ಕೆಯ ಸುಖದೊಳೋಲಾಡಲ್ಪೈದಳು ”
ಎಂದು ಹಾಡಿಕೊಂಡು ನಕ್ಕಿವು.

೯

ಶಾಶಾದೇಹದಲ್ಲಿ ಒಜ್ಜೀಬ್ಬಳ ಹಸ್ತಶಾಶೀಯನ್ನು ಹಿಡಿದು, ಆ ದೊರೆ ಆ ಕೇರಿಯ ಮನೆಗಳನ್ನು ಹೊಕ್ಕಾನು. ಮೂಲತನುವಿನಿಂದ ಆ ಪದ್ಮಿನಿ ಯೋಡನೆ ಆ ಕೇರಿಯ ನಡುವಿನ ಗೃಹರಾಜವನ್ನು ಪ್ರವೇಶಿಸಿನನು.

ಬಾಗಿಲಿನಲ್ಲಿ ಆ ಇಸಿಯಾಳ ಕೈಲಾಘಾವವನನ್ನು ಬಿಟ್ಟು, ಒಳಗೆ ಹೋಗಿ ಮಂಚದ ಮೇಲೆ ಕುಳಿತನು.

ಪದ್ಮಿನಿ ಆ ಮನೆಯ ಒಂದು ಮರೆಗೆ ಹೋಗಿ, ತನ್ನ ನಾಟ್ಯಾಗಮ ವೇಷವನ್ನು ತೆಗೆದಳು. ಮೊಲಿಗಟ್ಟಿ, ಕಾಕೆ, ಚಲ್ಲಣ, ತುರುಬಿನ ಮಣಿ, ಬಲೆ ಮೊದಲಾದುವನನ್ನು ತೆಗೆದು, ಬಿಳಿಯ ಪಟ್ಟಿಯನ್ನುಟ್ಟು, ಮೋಹನವನನ್ನು ಮೋಗಿದು ಚೆಲ್ಲಿತ್ತು ಒಂದಳು. ಸಿಂಹವಾಹಿಸೆ ಎಂಬ ಮಂಚದ ಮೇಲಿಂದ್ದು ಸಿಂಹವಿಕ್ರಮನ ಪಕ್ಕದಲ್ಲಿ ಆ ಸಿಂಹಾಯತಮಧ್ಯ ಬಂದು ಕುಳಿತಳು.

ಸುತ್ತುಲೂ ಸಿಂತ ಪ್ರತಿಮೆಗಳು ಅರಸನಿಗೆ ಕಾಲು ತೋಳಿದುವು, ವಸ್ತು ದಿಂದ ಕಾಲು ಒರಸಿದುವು, ವೀಳೆಯವನ್ನು ಕೊಟ್ಟಿದುವು, ಕಾಲೋಚಿತವಾದ ಸೇವೆಮಾಡಿದುವು. ಹಳೆಯ ಅನುಳೆವನವನನ್ನು ತಿಮಿರ ತೆಗೆದು, ಪರಿಮಳ ಗಳನ್ನು ಹೊಸದಾಗಿ ತೊಡಿದು, ಹೂ ಮುಡಿಸಿದುವು, ಹೊಸವಸ್ತುವನನ್ನು ಉಡಿಸಿದುವು.

ಹೀಗೆ ಹಲವು ಪುತ್ತುಳಿಗಳು ಸೇವೆಮಾಡುತ್ತಿರಲಾಗಿ, ಪದ್ಮಿನಿ ಒಂದು ಪುತ್ತುಳಿಯನ್ನು ನಿಲ್ಲಿಸಿ, ಅವರ ಬದಲು ತಾನೇ ಅರಸನಿಗೆ ಎಲೊಯನ್ನು ಮಡಿಸಿಕೊಟ್ಟಿಳು.

“ಎಲೆಗೆ ಪಂಥಕಾತಿ! ನೀನು ಏಳಿಯ ಕೊಡಬೇದ. ಅದರಲ್ಲಿ ಏನು ವಶ್ಯವಿದೆಯೋ? ನಮಗೆ ಅಂಜಿಕೆಯಾಗುತ್ತದೆ” ಎಂದ, ಅರಸ.

“ನಿನ್ನ ಮುಂದೆ ನನ್ನ ಪಂಥ ನಡೆಯಿತಲ್ಲಾ! ಹೂ, ಸುಮ್ಮನೆ ಹಿಡಿ.”

“ಬಿರುನುಡಿಗಳನ್ನೇ ಕಲಿತೆಯಲ್ಲಾ! ಮೃದುವಚನಗಳನ್ನು ಮರಿತೆಯಲ್ಲಾ, ಪದ್ಮಿ!”

“ ಬಿರುಸೇನು! ನೀವು ತಾವು ಎಂದು ಹೇಳಬೇಕೇನು? ಆಗಲಿ, ಅಗಲಿ. ದೇವರು ಈ ಎಲೆಮಡಿಕೆಯನ್ನು ಒಪ್ಪಿಸಿಕೊಳ್ಳಬೇಕು.”

“ ಅಕ್ಕಟಕ್ಕಬ್ಬಾ! ಇದೇನಿದು ಇವಳಿಗೆ ಈ ಖದಾಸೀನದ ಆಟ? ನನ್ನನ್ನು ಲಕ್ಷ್ಯಿಸುವುದಿಲ್ಲವಲ್ಲಾ! ಸಿನ್ನ ಪ್ರಾಣಿಗೆ ನಾನು ಯಾರೆಂದು ತೋರಿದಿನೇ?”

“ ದೇವ, ನನ್ನ ಪ್ರಾಣಿಗೂ ನನ್ನ ಮನಸ್ಸಿಗೂ ನೀನು ಸಂಜೀವನವಾಗಿ ತೋರಿಬಂಬಿ.”

“ ನಾಕು ಈ ಸುಳ್ಳಿನ ಆಟ” ಎಂದು ಅರಸನು ಮುನಿದು, ಮುಖ ವನ್ನು ಆಡ್ಡು ತೆಗೆದನು.

“ ಹಡ್ಡಿನಿಯೆ ಪ್ರಾಣವನ್ನು ನಾರಿಗೊಂಡ ಅರಸೆ, ನೀನು ಮುಖ ತಿರುವಿದರೆ ನಾನು ಬಿಡುವೆನೆ? ತಿರುಗು ಇತ್ತೆ” ಎಂದು ಅರಸನ ಕೊರಳಿನ ಸುತ್ತೆ ತೋಳಿ ಸುತ್ತಿ, ಅವನನ್ನು ತನ್ನತ್ತೆ ತೆಗೆದಳು.

ತೆಗೆದಾತೆಯೇ ಮುಖವನ್ನು ಎದುರಿಗೆ ತಂಡರೂ ಕಣ್ಣ ಮುಗಿದು ಮಾನದಲ್ಲಿಸ್ತಿನು. ಅವನು ಕಣ್ಣ ಮುಗಿದಿದ್ದರೂ ಆ ಮುಖದ ಕಾಂತಿಯನ್ನು ನೋಡಿ, ನಗುತ್ತ ನಗುತ್ತ ಅವಚು ಅವನನ್ನು ಚುಂಬಿಸಿದಳು.

“ ಹಡ್ಡಿಯ ಪ್ರಾಣಮೊಡಿಯನೆ ಕಣ್ಣಿರೆ ಬೇಗ

ಹಡ್ಡಿಯ ಸಿರಿಯೆ ಮಾತಾಡು

ಹಡ್ಡಿನಿಗತ್ತಿರೊರೆ” ಎಂದು ಮುದ್ದಿಸಿ ಮುಖ—

ಪದ್ಮವ ತಡವಿ ನೋಡಿದಳು.

ಗಳಿಯಂತೆ ನುಡಿದಳು, ಬಳ್ಳಿಯಂತೆ ತಬ್ಬಿದಳು, ಇಳಿದು ಹರಿವ ಹೊಕೆಯಂತೆ ಗಳರವ ತೋರಿದಳು, ಮೈ ಅಲುಗಿಸಿ ಕಣ್ಣ ತೆರೆ ಎಂದು ಕಾಡಿದಳು.

ಅವಳು ಏನು ಮಾಡಿದರೂ ಏಸುಕದೆ, ಅರಸನು ಆತ್ಮಯೋಗ ದಲ್ಲಿದ್ದನು. ತಾನು ಕಾಲು ಕಟ್ಟಿಕೊಂಡು ಬೇಡಿದರೂ ಅರಸನು ಕಣ್ಣ ತೆರೆಯದುವನ್ನು ನೋಡಿ, ಹಡ್ಡಿನಿ, “ಇವಕ್ಕೆ ತಕ್ಕ ತಂತ್ರವನ್ನು ನಾನೂ ಬಳ್ಳಿ” ಎಂದು, “ಅರಸೆ, ಕಣ್ಣ ತೆರೆ. ತೆರೆಯದೆ ಇದ್ದರೆ, ಚಿದಂಬರಪುರಾಣ ಮೇಲಾಣೆ.” ಎಂದಳು.

ಆರಸನು ಮಂದಹಾನದಿಂದ ಕಣ್ಣ ತೆರೆದನು. ಸದ್ಗುರುವಿನ ಆಜ್ಞೆಯನ್ನು ಮೀರಲಾಗುವುದೇ!

ಕಣ್ಣ ತೆರೆದನು.... ಅದರ ಮುಂದೆ ಆದ ಅನುಭವವನ್ನು ಕನ್ನಡಿಸಿ ಹೇಳುವುದು ಜಾಣತನವಲ್ಲ. ಅದು ಇರಲಿ.

ಪದ್ಮಿಸಿಯೋಡನೆ ಇಲ್ಲಿ ಹೇಗೆ ಇದ್ದನೋ ಹಾಗೆಯೇ ಆ ರಾಜನೋಹಿ ಉಳಿದ ಪದ್ಮವದನೆಯಂತಿರಲ್ಲಿ ಹಾಗೇ ತಪ್ಪಿದೆ ಕೂಡಿ ಆ ರಾತ್ರಿ ಇದ್ದನು.

೧೨

ಸ್ವಲ್ಪ ಹೊತ್ತಿನಲ್ಲೇ ಆತ್ಸಗೆ ಎಚ್ಚರವಾಯಿತು. ಉಳಿದ ಸತಿಯರ ಪಾಶ್ಚಯದಲ್ಲಿದ್ದ ಶಾಶಾದೇಹಗಳು ಸಿದ್ಧಿಸಿದ್ದವು. ಪದ್ಮಿಸಿಯ ಬಳಿ ಮಾತ್ರ ಆ ಭಾವಿತಾತ್ಮನು ಕಣ್ಣಿರೆದಿದ್ದನು. ಉಳಿದವರ ಒತ್ತಿನಲ್ಲಿ ಧ್ವನಿದಲ್ಲಿ ಕಣ್ಣ ಮುಚ್ಚಿ ಮಲಗಿದುತ್ತಿ ಇದ್ದನು; ಇಲ್ಲಿ ಮಾತ್ರ ಧ್ವನಕ್ಕೆ ಎನ್ನ ಕುಳಿತನು.

ಮಂಚ ಅಲುಗದುತ್ತಿ, ಮಾತಾಡದೆ, ಸತಿಯ ಮೈಯ ಅಂಚಿಗೆ ಒಂದು ತಲೆದಿಂಬನ್ನು ಒದಗಿಸಿ, ಅವಕ ಸಿದ್ದಿ ಕಡಲದಂತಿ ಆ ಚಡುರನು ಎದ್ದನು. ಜಲದಿಂದ ಬಾಯಿ ಮುಕ್ಕುಣಿಸಿ, ವೀಕೆಯವನ್ನು ಕೊಂಡು, ಮತ್ತೆ ತಂಬುಲ ವನ್ನು ಉಗುಳಿ ತುಢುನಾಗಿ, ಕಮಲಾಸನದಲ್ಲಿ ಕುಳಿತು, ಕಣ್ಣಗಳನ್ನು ಮುಚ್ಚಿ, ಆತ್ಮವನ್ನು ಕಂಡನು.

ಸದ್ಗುರು ಗಳಿಗೆ ಎಂಬುವಿಲ್ಲ, ಆಗ. ಬೆಳೆಗಿನ ಪವ ಘೋಗೆ ಎಂದೆಂಬ ವೇಳೆ, ಅದು. ತಲೆಯಿಂದ ಕೆಂಪುಹೆಚ್ಚಿ ಮುಟ್ಟು ಆತ್ಮದ ಕಳೆ ಮೈಯೋಳಿಗೆ ತುಂಬಿ ಹೊಳೆಯಿತು.

ಬ್ರಹ್ಮ ಎಂದೆಂಬ ಮುಹೂರ್ತದ ಸನ್ನಿಧಿಯದು. ಬ್ರಹ್ಮಯೋಗಕ್ಕೆ ತಕ್ಕ ಕಾಲ. ಬ್ರಹ್ಮಮಾರ್ಗಕ್ಕೆ ವಾಯುವನ್ನು ನಡಸಿ, ಪರಬ್ರಹ್ಮವನ್ನು ತನೆನ್ನು ಇಗೆ ಕಂಡನು.

ತರುಣಿಯರೊಡನೆ ಆಡಿ, ಸುಖನಿದ್ರೆಪಾಡಿ, ಆವರಿಸಿದ್ದ ಜಡವನ್ನು ಈಡಾಡಿ, ಕರಣಗಳು ಪಟ್ಟವಾಗಿದ್ದ ಆ ನೃಪಸಿಗೆ ಆಗ ಎಡಿಯಲ್ಲಿ ಪರಮಾತ್ಮೆ ಹೊಳೆದನು.

ಹಂಸತೊಲದ ತಲ್ಪದಲ್ಲಿ ಕುಳಿತು, ಹಂಸ ಸೀರನ್ನು ಬಿಟ್ಟು ಹಾಲನ್ನು ಹಿಡಿಯುವಂತೆ, ದೇವವನ್ನು ಬಿಟ್ಟು ಒಳಗೆ ಹಂಸನಾಥನನ್ನು ಕಂಡನು.

ನುಡಿಯಬಾರದ ಶಬ್ದ, ನೋಡಬಾರದ ವರ್ಣ, ಹಿಡಿಯಬಾರದ ಶಾನ್ಯರೂಪ ಎಂಬ ಆ ಪರಬ್ರಹ್ಮಪಶ್ಚಿಮನ್ನು ಆ ಮೊರೆ ನುಡಿದನು, ನೋಡಿದನು, ಹಿಡಿದನು.

ತನುವನನ್ನು ತೊಳೆದು, ತನುವನನ್ನು ಒಣಗಿಸಿ, ಹೊರಗನ್ನೆ ಮೈಚ್ಚಿದ ಅಧಮರಿಗಾದರೆ ಅದು ಅಸಾಧ್ಯ. ಮನವನ್ನೆ ತೊಳೆದು, ಮನವನ್ನೆ ಒಣಗಿಸಿ, ಒಳಗನ್ನೆ ಮೈಚ್ಚಿದ ಉತ್ತಮಸಿಗೆ ಅದು ಸಾಧ್ಯವಲ್ಲವೇ!

ವಾಸಿನಿ ತನ್ನ ಬಳಿಯೇ ಇವ್ವಾ ಆ ರಾಜನು ಆತ್ಮದ ಪ್ರಭಿಯಲ್ಲಿ ಮುಖುಗಾಡಿ, ಅವರ ಸುಖದಲ್ಲಿ ಓಕುಳಿಯಾಡಿ, ಕರ್ಮಗಳ ಅಭಿವಾನವನ್ನು ಕೆಡಿಸಿ, ಪ್ರಭು - ಕರ್ತೃ - ಭೂತೀಕೃ ಎಂದೆಂಬ ಭೇದಭಿನ್ನಗಳನ್ನು ಮೀರಿ, ಹಂಸನಲ್ಲಿ ಇವ್ವನು.

ಭೂರಿ ಚಿಂತೆಯನ್ನು ಬಿಟ್ಟು, ತನ್ನನ್ನು ತಾನು ನೋಡುವಾಗ - ಕರ್ಮದ ದೂಳು ಸೋರಿಯೋಗುತ್ತೆ; ಸುಜ್ಞಾನ ಸಂಗಡ ಸೇರುತ್ತೆತ್ತೆ; ಸುಖಿಗಳ ಆ ಆತ್ಮಾರಾಮನು ಆತ್ಮನಲ್ಲಿ ಇವ್ವನು.

ಆಯನು ಹೀಗೆ ಧ್ವನಿದಲ್ಲಿದ್ದನು.
ಆ ಸಮಯದಲ್ಲಿ, ಸೂರ್ಯ ಹುಟ್ಟಿವ ವೇಳೆಯನ್ನು ಅರಿತು, ಗಾನ ಕಾಂತೆಯರು ಮೇಳವಾಗಿ ಬಂದು, ಆ ಪುಷ್ಟಿರಾವತಿಯ ಮನೆಮನೆಯ ಬಾಗಿಲಿನಲ್ಲೂ ತಪ್ಪದೆ ನಿಂತು, ಅಯೆಂದು ಪ್ರಾತೋಕಾಲದ ರಾಗದೋರಿದರು. ವೇಳಾವಳಿ, ಭೂಪಾಳಿ, ಗುಜ್ಜರಿ ರಾಗಗಳನ್ನು ಅಲ್ಲಲ್ಲಿ ಆಲಾಪಿಸಿ, ಮಲಗಿದ ಹೆಣ್ಣಿಗಳನ್ನು ಏಳಿಸಿದರು, ಅವರ ಮೈಗಳಲ್ಲಿ ರೋಧಾಂಚಗಳನ್ನು ಏಳಿಸಿದರು.

“ಅಹಂತನ ನೆನಪಿಂದ ಪಾಪ ತೊಲಗುವಂತೆ ಧರೆಯ ಅಂಥಕಾರ ಜಾರುತ್ತಿದೆ. ಗುರುಭಕ್ತಿ ತೋರುವಂತೆ ಅರುಣೋದಯ ತೋರಿತು, ಅರಸೆ” ಎಂದು ಎತ್ತಿ ಹಾಡಿದರು.

“ನ್ಯಾತ್ರಗಳ ವಾಸುತ್ತಿವೆ. ಮಾದವಾರುತ ಬೀಸುತ್ತಿದೆ. ನಾರಿಯರ ನಳತೋಳ ತೆಕ್ಕೆಯಿಂದ ಏಳು, ವೈರಿರಾಜರೆಂಬ ಕತ್ತಲೆಗೆ ಸೂರ್ಯನಾಡವನೆ!

“ ಅರುಣನ ಉದಯೆವಾಗಿ ಕಿರಣವು ಶಾಣಿಸಿಕೊಂಡಿತು. ಸೂರ್ಯ ಶಾಣಿನ ಹೊದರೇ ನೀನು ಶಾಣಿಸಿಕೊಂಡು ಲೋಕವನ್ನು ಉಧ್ಬರಿಸು, ಅದಿದೇವನ ಅಗ್ರತನೂಜಾ !

“ ಚಿಂತಿಯಿಲ್ಲದಂತೆ ದೀರ್ಘರಾಜ್ಯವನ್ನು ಆಳುವ ನಿಶ್ಚಿಂತವೇಷವನೆ, ಎದ್ದೀಳು. ಚಿಂತಿಸಿದುದನ್ನು ಸರ್ವಜನಕ್ಕೆ ಕೊಡುವ ನೃಪವೇವದ ಚಿಂತಾ ಮಣಿಯೆ, ಏಳೀಳು.

“ ಹಗೆಯಿಲ್ಲದೆ ಭೂಮಿಯನ್ನು ಆಳುತ್ತ, ಒಹು ಸತಿಯಿರಿದ್ದರೂ ಅವರಲ್ಲಿ ಹುರುಡು ಬಾರದಂತೆ ಆಳುವ ಸೀರಾ, ಹಗಲೂ ಇರುಳೂ ಎದೆಬೆಂದು ರಾಜ್ಯವನ್ನು ಆಳುವ ಇತರ ರಾಜರನ್ನು ಕಂಡು ನಗುತ್ತ, ಏಕು ರಾಜ ಮನೋಜಾ.

“ ಭೋಗಕ್ಕೆ ಮರುಳಾಗಿ ಧರ್ಮವನ್ನು ಮರೆತು, ಅಧೋಗತಿಗೆ ಬೀಳುವನರನ್ನು ಹಾಸ್ಯಮಾಡುತ್ತ, ಭೋಗದಲ್ಲಿದ್ದರೂ ಯೋಗಿಗಳಂತೆ ಸುಖಿಯಾಗಿರುವ ಭೋಗಿಗಳ ಅರಸೇ, ನೀನೇಇಳು.

“ ನಿನ್ನ ಸತಿಯರ ಎದೆಯ ಒಳಗನ್ನು ಅರಿವ ಪುರುಷೋತ್ತಮನೆ, ಕಣ್ಣ ತೆರೆ, ಸ್ವಾಮಿ. ಚಿತ್ರಾತ್ಮಕವದ ಅನುಭವರಾಜ್ಯವನ್ನು ಆಳುವ ರಾಜೋತ್ತಮನೆ, ವೈಮುರಿದೀಳು.

“ ಹಾಸಿಗೆಯಲ್ಲಿ ಸಿನ್ನ ವೈ ಮಲಗಿದೆ. ಚಿತ್ರಾವಾದರೋ ಹಂಸ ಕಳಿಯನ್ನು ಕೂಡಿರುವುದು. ನಿನಗೆ ನಿದ್ರೆ ಕವಿಯಲಾರಮು. ಆದರೂ ಉಪಚಾರಕ್ಕೆ ಎದ್ದೀಳು, ಸುಜಾತ್ನಾನಸುಲಭಾ.

“ ರವಿಯನ್ನು ಹೊರಗೆ ಕಂಡು, ತಮ್ಮ ವೈಯೋಜಿಗಿನ ಆತ್ಮರವಿಯನ್ನು ಶಾಣಿದ ಕುರುಡರಿಗೆ ಪ್ರವರಿಂದ ಆತ್ಮದೃಷ್ಟಿಯನ್ನು ಕೊಡುವ ಪ್ರತ್ಯಕ್ಷದೈವವೆ, ಬಿಜಯಮಾಡು, ಸ್ವಾಮಿ.

“ ಸೂರ್ಯನು ಹುಟ್ಟಿ, ಭಾದ್ರಪದದ ಬಹುಳ ಚತುರ್ಥಿ ಇಂದು. ಗೃಹರಾಜದಿಂದ ಎದ್ದು, ಜಿನಗೃಹಕ್ಕೆ ಮೆಲ್ಲಿಡಿಯಂತ್ತ ಬಾ, ರಾಜ ಯೋಗಿಂದಾ”

—ಎಂಬುದಾಗಿ ಹಾಡುವ ಸುಪ್ರಭಾತಿಗೀತವನ್ನು ಕೇಳಿ, ಮಂದಿರ ಮಂದಿರದಲ್ಲಿ ನೆಲಸಿದ್ದ ತನ್ನ ಹೆಲವು ರೂಪನ್ನು ಬಯಲುಮಾಡಿ, ಒಂದೇ

ವೈಯಲ್ಲಿ ನಿಂತನಾ ರಾಯೆ. ಮಂಚಮಂಚದಲ್ಲಿ ಹೆಣ್ಣಿಗೆ ಕಣ್ಣಿಗೆ ತೊರಿದ ಮಂಚಿನಂತೆ ಬಯಲಾದುದನ್ನು ಆ ಹಂಸಗಮನೆಯರು ಕಂಡು, ಆಕ್ಷರ್ಯವಟ್ಟೆ, ತಮ್ಮ ನಿತ್ಯಕೃತ್ಯಗಳಿಗೆ ತೊಡಗಿದರು.

ಮನಸ್ಸಿನ ಕಣ್ಣಿನಿಂದ ಶ್ರೀಗುರಹಂಸನಾಥನ ಭಾವನನ್ನು ಸೋಽಿ ಬೀಳೊಂಡು, “ಶ್ರೀ ವೀತರಾಗ” ಎಂದು ಆ ಭಾವಿತಾತ್ಮರ ಶಿರೋರತ್ನನು ಕಣ್ಣಿರೇದನು. ಉಳಿದ ರಾಜರು ಎದ್ದಾಗ ಹರಿತವಾದ ಖಡ್ಗವನನ್ನು ಕನ್ನಡಿಯನ್ನೂ ತುಪ್ಪವನ್ನೂ ದರ್ಶನಮಾಡಿದರೆ, ಈ ಭರತರಾಜನು ಒಪ್ಪುವ ಹಂಸನಾಥನನ್ನು ಸೋಽಿ, ಹಾಸಿಗೆಯಿಂದ ಎದ್ದನು.

ಸುಪ್ರಭಾತವನ್ನು ಕೇಳುತ್ತೆ, ಒಡನೆ ಎದ್ದು, ಪದ್ಮಸಿಯ ಕೈಹಿಡಿದು, “ಸುಪ್ರಿಯೆ, ನೀನು ಜಿನಗೃಹಕ್ಕೆ ಮತ್ತೆ ಬಾ” ಎಂದು ಆ ಪ್ರಭು ಆ ಕ್ಷಣವೇ ಎದ್ದನು. ಎದ್ದವನು ಆ ಗೃಹರಾಜದಿಂದ ಹೊರಗೆ ಬಂದನು. ಆಗತಾನೆ ಪೂರ್ವಗಿರಿಯ ನೆತ್ತಿಗೆ ಬಂದ ಸೂರ್ಯನನ್ನು ಸಂದರ್ಶಿಸಿದನು.

ಭಾಗ ಆರು: ಹಬ್ಬದ ಹಗಲು

೧

ಚಕ್ರವರ್ತಿಯು ಪೂಜೆಗೆ ಹೋಗುವ ಮೊದಲು ಸ್ವಾನಗೃಹಕ್ಕೆ ನಡೆದನು. ಅವನಿಗೆ ಭೋಗಮಜ್ಜನ, ಯೋಗಮಜ್ಜನ ಎಂದು ಎರಡು ರೀತಿಯ ಜಳಕ; ಭೋಗಕ್ಕಾಗಿ ಸ್ವಾನಮಾಡುವುದು ಭೋಗಮಜ್ಜನ, ಪೂಜೆಗಾಗಿ ಮಾಡುವುದು ಯೋಗಮಜ್ಜನ. ಭೋಗಮಜ್ಜನಕ್ಕೆ ಮೈ ಉಜ್ಜಬೇಕು, ತುಂಬ ನೀರಾಗಬೇಕು, ಅದು ನಿದಾನವಾಗಿ ಆಗುತ್ತದೆ; ಯೋಗಮಜ್ಜನಕ್ಕಾದರೋ ಅಲ್ಲಿಜಲ ಸಾಕು, ಅದು ಜೀಗ ಮುಗಿಯುತ್ತದೆ. ಒಂದು ದಿನಸ ಭೋಗಮಜ್ಜನ, ಅದರ ಮರುದಿನಸ ಯೋಗಮಜ್ಜನ — ಈ ಪ್ರಕಾರವಾಗಿ ಆ ಭೋಗಿಗೆ ಪ್ರತಿದಿನ ತಪ್ಪದೆ ಮಜ್ಜನ ನಡೆಯುತ್ತದು.

ಮಂಗಲಾಂಗನಾದ ಆ ದೊರೆ ಜೀಗ ಯೋಗಮಜ್ಜನ ಮಾಡಿ, ಶೃಂಗಾರಶಾಲೆಯನ್ನು ಹೊಕ್ಕು ಶೃಂಗಾರ ಮಾಡಿಕೊಂಡನು; ಅನಂತರ ಅಂಗಜನನ್ನು ಭಾಗವಡಿಸಿದ ಜಿನನ ಆಲಯಕ್ಕೆ ಮೆಲ್ಲನೆ ಅಡಿಯಿಟ್ಟುನು. ಆ ಹೊಂಬಣಿದ ಮೈಯಿನ ರಾಜನಿಗೆ ಮೋಹನಶೃಂಗಾರ, ಮೋಹಕ್ಕಂತಹ ಏಂದು ಎರಡು ತೆರದ ಶೃಂಗಾರ ಉಂಟು: ಸತಿಯರಿಗೆ ಮೆಚ್ಚಾಗುವುದಕ್ಕಾಗಿ ಮಾಡಿಕೊಳ್ಳುವ ಮೋಹನಶೃಂಗಾರ, ಮತ್ತು ಮೋಹಕ್ಕೆ ಎಡಿಕೊಡದ ಮೋಹಕ್ಕಂತಹ. ಈಗ ಮೋಹಕ್ಕಾರಣನಾದ ಜಿನನ ಪೂಜೆಗೆ ನಡೆಯುವಾಗ ಆ ರಾಜನು ಮೋಹಕ್ಕಂತಹವನ್ನು ಧರಿಸಿ, ಕಾಲೋಚಿತನಾದ ಲಕ್ಷಣ ತಪ್ಪದೆ ನಡೆದನು.

ತಲೆಯ ಕೂದಲನ ತಂಪು ಹೋಗುವಂತೆ ಸಿಕ್ಕುಬಿಡಿಸಿ ವಸ್ತುದಿಂದ ಉಜ್ಜಿ, ಧೂಪವಿಕ್ಕಿದ ದೀಘಕೆಶವನ್ನು ತಿರಿಚಿ ಅಡ್ಡಸುತ್ತಿದ್ದನು. ದೊಡ್ಡ ಕೆಶವಂಬ ರಾಹುವಿನ ಮೈಮುಸುಕಿದ ಪರಿಯೋ ಅಧವಾ ಕಾಳಿಂದಿಯ

ನೋರೆಯೋ ಎಂಬಂತೆ ಆ ಕೂದಲಿನ ಮೇಲೆ ಒಂದು ಬಿಳಿಯ ತೆಳ್ಳನೆಯ ಚೀನಾಂಬರದ ಅಡ್ಡಸುತ್ತು. ಹಿಂದಿನ ದಿನದಂತೆ ಹಣೆಯಲ್ಲಿ ಕೆಡಾದ ತಿಲಕವಿಲ್ಲ; ಅದರ ಬದಲು, ಕರ್ಮಕಾಂಡವನ್ನು ತರಿದಿಕ್ಕುವ ಚಕ್ರವೋ ಅಥವಾ ಪೂರ್ವಚಂದ್ರನೋ ಎಂಬಂತೆ ಶೋಭಿಸುವ ಧರ್ಮಚಕ್ರದ ಲಾಂಭನ ಹಣೆ ತುಂಬಿ ಮೆರೆಯುತ್ತತ್ತು. ಆಗ ಅವನು ಉಟ್ಟಿದ್ದ ಕೊನುಲವಾದ ದಟ್ಟಿಯಲ್ಲ, ಹಿನ್ನಡಿ ಮುಟ್ಟಿ ವಟ್ಟಿಯ ಧೋತ್ರ ರಂಜಿಸಿತು. ಹೆಗಲಿನ ಮೇಲೆ ಬಿಟ್ಟ ಸರಗಿನ ಬಲ್ಲಿಯಲ್ಲ, ಹೆಗಲಲ್ಲಿ ಇಳಿಬಿಡ್ಡತ್ತ ದೊಡ್ಡ ಬಹಿವಾಸ. ಆಗ ಎದೆಯಲ್ಲೂ ಕೊರಳ್ಳಿಲ್ಲಿ ಶ್ರೀಗಂಧರ್ವಭಯನ್ನು ತೀಡಿ ಅದ್ದಿರಲಿಲ್ಲ; ಎದೆಗೆ ಸ್ಪೃಹಿ, ಕೊರಳೆಡೆ ಕೊಂಚ, ಶೋಳಿಗೆ ಒಂದಿಷ್ಟ ಮಾತ್ರ ತೊಡಿದ್ದ. ಎಲೆ ಅಡಿಕೆಯಿಂದಾಗಿದ್ದ ಹಲ್ಲಿನ ಕೆಂಪು ಹೋಗುವಂತೆ ತೊಳಿದು, ಹಲ್ಲು ಮಲ್ಲಿಗೆಯ ಹೋಗಿನಂತೆ ಇವುವು. ಕುಂಡಲ, ಹಾರ, ವಸ್ತ್ರದ ಪದಕ, ಸಾಲುಗೊಂಡ ಮುತ್ತಿನ ಸರ, ರಡಗ, ಪಂಡೆಯ, ಕಪಿಸೂತ್ರ, ಕೆತ್ತಿದ ಉಂಗುರ, ಬಳಿ, ತಾತಿಯ ಮತ್ತಿ, ಸಣ್ಣ ಮುತ್ತಿನ ಯಜ್ಞಿ ಏವಿತ್ತ, ಎತ್ತಿದ ಭುಜಕ್ಕೆತ್ತಿ, ಚಿನ್ನದ ಒಡ್ಡಿಯಾಣ ಇವುಗಳನ್ನು ಧರಿಸಿ ಆ ದಿಫ್ರೆದೇಹಿಯಾದ ದೊರೆ ಬರುತ್ತಿದ್ದರೆ, ಚಿನ್ನದ ಬೆಟ್ಟಕ್ಕೆ ನವರತ್ನದ ಕೀಲಣ ಮಾಡಿದ ಹಾಗಿತ್ತು. ಇತರ ಜನ ಮೆಟ್ಟಿದ ನೆಲವನ್ನು ಕಾಲಿಂದ ಮೆಟ್ಟಿದೆ, ಶುಚಿಭೂತನಾಗಿ, ಅರಳೆಯನ್ನು ಕೀಲಿಸಿದ ಬೆಳ್ಳಿಯ ಹಾವುಗೆಯನ್ನು ಮೆಟ್ಟಿ, ಅಧಿಕಶಾಂತಿಯಿಂದ ಬರುತ್ತಿದ್ದನು. ಆಗ ಅವನನ್ನು ಯಾರೂ ಹೊಗಳಿಂದ ಮಾಡಿದ್ದರೂ ಯಾರೂ ಕೈ ಮುಗಿಯಬಾರದು; ಆಗ ಅವನಿಗೆ ಭತ್ತವಿಲ್ಲ; ತನ್ನ ಚಕ್ರವರ್ತಿತನದ ಹೆಮ್ಮೆಯನ್ನು ತೆಗೆದಿಟ್ಟು, ಭಯಭಕ್ತಿಯಿಂದ ಸುಗತನಿವಾಸಕ್ಕೆ ನಡೆದನು. ಹೆಣ್ಣಹೆಣ್ಣಗೂ ಬಂದು ತನ್ನನ್ನು ಕೂಡಿಕೊಳ್ಳುವ ತನ್ನ ಕಜ್ಜಳದ ಕಣ್ಣನ ರಾಣೆಯರನ್ನು ನೋಡುತ್ತು, ಥಿದ್ರವಿಲ್ಲದ ಚಿತ್ತದಿಂದ ಆ ರಾಜನು ಗುಜ್ಜಹೆಣ್ಣಗಳನ್ನು ಇಕ್ಕೆ ನಡೆದನು.

ಅವನು ಹೇಗೋ ಅವನ ರಾಣೆಯರೂ ಹಾಗೆಯೇ. “ ಇಂದು ನಮ್ಮ ಪತಿಗೆ ಸಂಯಮ. ಅಡ್ಡರಿಂದ ನಾವೂ ಸಂಯಮದಿಂದ ಹೋಗ ಬೇಕು ” ಎಂದು ತಾವೂ ಏಂದು, ತಮ್ಮ ಪುರುಷನಂತೆಯೇ ಹೋಕ್ಕೆ

ಶ್ರೀಗಾರವನ್ನು ಧರಿಸಿ ಹೊರಟಿರು. ಹಲ್ಲು ತೋಕಿದು, ಬಳ್ಳಾಚೆಳಕು ಬಿಟ್ಟು, ಬಿಗಿದು ಉಟ್ಟಿ ಬಿಳಿಯ ಬಟ್ಟಿ, ದುಕೂಲದ ರವಿಕೆ, ಚಂದನದ ಅಡ್ಡಬೊಟ್ಟಿ; ಓಲೆ, ಮೂಗುತ್ತಿ, ಎಳೆ, ಕಂಕಳ, ಚಿನ್ನದ ಎರಡು ತಾಳಿ, ಹಾರೆ ಇಷ್ಟ್ಟಿ ಧರಿಸಿ, ಮೇರೆ ಒಂದು ಆಭರಣವನ್ನು ತೋಡದೆ ಆ ಸುತ್ತಿಲೆಯರು ಬಂದರು. ಅಡ್ಡಮುಡಿ, ಸೋರುಮುಡಿ, ದೊಡೆಮುಡಿ, ತೆಕ್ಕೆತುರುಬು ಮುಂತಾದ ಶ್ರೀಗಾರದ ತುರುಬುಗಳನ್ನು ತೋರದೆ ಜೀವರುಮುಡಿಗಟ್ಟಿ ಬಂದರು. ಕೆಲವರು ಕಲಿಗಂಟಿಕ್ಕೆ, ಕೆಲವರು ಜಡೆ ಹಾಕಿ, ಕೆಲವರು ಸುಮೃನೆ ತುರುಬುಸುತ್ತಿ-ಜಡೆಬಿಲ್ಲೆ, ಜವಲಿ, ಬೈತತೆಯ ಮಣಿ, ಮುತ್ತಿನ ಬಲೆ ಒಂದೂ ಇಲ್ಲದೆ ಒಪ್ಪವಾಗಿ ಬಂದರು. ದೊರೆಯ ಆ ಪಶ್ಚಿಯರು ಸೋರುದಿಂದ ತವಾಗೆ ಮನ್ನಧತಾಪ ಏಳದಂತೆ ವಿಸ್ತಾರವಾದ ಆ ಮೋರಕ್ಕಾಗಾರವನ್ನು ಬಿಟ್ಟು ಬಂದರು. ‘ಹೊರೆಹೊರೆಯಾಗಿ ಫಲವಶ್ತು ಹಿಂದೆ ಬರುತ್ತಿದೆ. ಆದರೂ ಬಂಗ್ಯಿಯಲ್ಲಿ ಹೋಗುವುದು ಬೇಡ’ ಎಂದು ಜಿಕ್ಕೆಮೊಂದು ಹೂ ಹಣ್ಣು ಹಿಡಿದು ಆ ಕಾಂತೆಯರು ಬಂದರು. ಭರತರಾಜನಾ ಆ ಕಾಂತೆಯರೂ ಅನೇಳ್ಣೆಯಾಗಿ ನೋಡಿ ವಿನಯವನಾಡುತ್ತ ಬಂದರೂ ಅವರು ಯಾರ ಮನಸ್ಸಿನಲ್ಲಿಯೂ ವಿಕಾರಗಳುಂಟುಗಳೆಲ್ಲ.

ಹೀಗೆ ಅರಸಿಯರ ಮಧ್ಯ, ಮಂಜುವ ವಾದಲವನ್ನು ಕೈಯಲ್ಲಿ ಹಿಡಿದು, ಅರಸನು ಪಾಪಹರವಾದ ಅಧ್ಯಾತ್ಮಗಾನಮಂಗಲವನ್ನು ಕೇಳುತ್ತ ಬಂದನು. ಪರಿಪರಿಯಾದ ಆಚರಣಾದ್ವಯಗಳನ್ನು ಹೊತ್ತ ಪರಿವಾರ ಸತಿಯರ ಹೀಡೆ ಎರಡು ಪಕ್ಕದಲ್ಲಿ ಗಾನ ನಡೆಯುತ್ತಿತ್ತು. ಮುಂದುಗಡೆ ಶಂಖ ಭೂಂಭೂ ಎಂದು ಮೋರಿಯಿತು.

ಅರಮನೆಯ ಪಕ್ಕದ ಶ್ರೀವಸದಲ್ಲಿರುವ ಪುರಜಿನನ ಆಲಯೆಕ್ಕೆ ಹೆಣ್ಣೆಯಿಟ್ಟು, ಪ್ರಾಕಾರದ ಕೋಟಿಯ ಪಕ್ಕದಲ್ಲಿ ಹಾವುಗೆಗಳನ್ನು ಕಡೆದಿರಸಿ, ಒಳಗೆ ಪ್ರವೇಶಿಸಿದನು. ಮಾನಸ್ತಂಭವನ್ನು ತನ್ನ ಬಲಕ್ಕೆ ಬಿಟ್ಟುಕೊಂಡು, ಶುಚಿಭೂತೆಯರಾದ ಆ ಮಾನಿಸಿಯರೊಡನೆ ಗನನವನ್ನು ಮುಟ್ಟುವ ಮೂರು ಚಿನ್ನದ ಕೋಟಿಗಳನ್ನು ದಾಟಿ, ಆ ದೊರೆಯು ಜೈನೇಂದ್ರನಿವಾಸವನ್ನು ಕಂಡನು.

ರಾಜನ ಅರಮನೆ ರತ್ನದಿಂದಾದದ್ದು, ಚಿನ್ನದಿಂದಾದದ್ದು ಎಂದವೇಲೆ ತನ್ನ ದೇವನ ಮನೆಯನ್ನು ಚಿನ್ನರತ್ನಗಳಿಂದ ಮಾಡಿಸಿದ ಎಂದು ಬೇರೆ ಯಾಗಿ ಹೇಳಬೇಕೆ? ಮಂದರಪರ್ವತದಂತೆ, ತೀರ್ಥಂಕರನ ಸಮವರಣದಂತೆ, ಸರ್ವಾರ್ಥಸಿದ್ಧಿಯಂತೆ, ನಾನಾರತ್ನಗಳನ್ನು ಕುಂದಣವಿಟ್ಟು ಬೆಟ್ಟಿದಂತೆ ಆ ಜಿನಸಿವಾಸ ಇತ್ತು.

ಸಕಲಸಂಪತ್ತಿನ ಬೀಡೆನ್ನಿಸುವ ಆ ಒಸದಿಯನ್ನು ಆ ದೊರೆಯು ತನ್ನ ರಾಣಿಯರೊಡನೆ ಶ್ರೀಕರಣಶ್ರದ್ಧಿಯಿಂದ, ಮುಗಿದ ಕೈಮಾಗ್ಗೆಗಳಿಂದ, ಮೂರು ಸಲ ಪ್ರದಕ್ಷಿಣೆ ವಾಡಿದನು. ಕಾಲು ತೋಕೆದು, ಒಳಗೆ ಪ್ರವೇಶಿಸಿ, ಅದಿಜಿನನ ಬಿಂಬವನ್ನು ಕಂಡನು. ದರ್ಶನಾಂಜಲಿಯೆಂದು ಚಿನ್ನದ ಹೂವನ್ನು ಬೋಗಸೆ ತುಂಬಿ ಅರ್ಪಿಸಿ, ಕೃಮುಗಿದು ನಿಂತು ಕೀರ್ತಿಸಿದನು :

“ಕೃಪಲ್ಯಭೋಽಧವೇಂಬ ಮಹಾರಾಜ್ಯದ ಬಡೆಯನಾದ ದೇವಾಧಿದೇವನ ಪಾವನ ಬಿಂಬವೇ, ಜಯಜಯ! ಆದಿವೇವನ ಚೆಲ್ಪುಬಿಂಬವೇ, ಜಯಜಯ! ಶ್ರೀ ಮುಕ್ತೀಯೋಡಿಯನ, ಸಿದ್ಧಾಂತವಾಕ್ಯನ, ಕಾಮಿತಸಿದ್ಧಿ ದಾಯಕನ ಶ್ರೀಮಯ ಪ್ರತಿಮೆಯೇ, ಜಯಜಯ! ನನ್ನ ಸ್ವಾಮಿಯ ಪ್ರತಿಮೆಯೇ, ಜಯಜಯ! ಕೊಂಟಿಚಂದ್ರಸೂರ್ಯರ ಪ್ರಕಾಶನ, ಶ್ರಿಭುವನ ರಾಜರೊಡಿಯನ, ಚಿನ್ನಯನ ರಾಜಿತರೂಪೇ, ಜಯಜಯ! ಭರತನ ಅಪ್ರಾಜಯ ಪ್ರತಿರೂಪ, ಜಯಜಯ! ”

—ಎಂದು ಕೀರ್ತಿಸಿ, ಮತ್ತೆ ಅದಿಜಿನನಿದ್ದ ಕೈಲಾಸಗಿರಿಗೆ ಒಲವಿಂದ ಚಿತ್ತವನ್ನು ಸೀಡಿ, ಹೈಯನ್ನು ಮಂದಿರದಲ್ಲಿ ಸೀಡಿ, ಮೂರು ಬಾರಿ ನಮಸ್ಕರಿಸಿ, ಅದೀಶನಿಗೆ ಭಕ್ತಿಯನ್ನು ಸಲ್ಲಿಸಿದನು. ಅನಂತರ ದಭಾರ ಸನದಲ್ಲಿ ಕುಳಿತು, ಸಂದರ್ಭಕೈ ತಕ್ಕೆ ಕ್ರಯಿಗಳನ್ನು ನಡಸಿ, ಶುಚಿಭೂತ ನಾಗ ಜೈನ ದೇವತೆಗೆ ಅಘ್ಯಾವನ್ನು ಕೊಟ್ಟನು. ಸ್ತೋತ್ರ ಮಾಡಿದನು, ಜವ ಮಾಡಿದನು, ಕಣ್ಣ ಮುಚ್ಚಿ ಆತ್ಮನಲ್ಲಿ ಅದಿಜಿನನನ್ನು ಕಂಡನು.

ಅನೇಕ ವೀಣಗಳನ್ನು ಏಕಕಾಲದಲ್ಲಿ ಮಿಡಿರೋ ಎಂಬ ಹಾಗೆ ರಾಣಿಯರೆಲ್ಲರೂ ಸ್ತುತಿಸುತ್ತಿದ್ದರು; ವೀಣಗೆ ಪ್ರತಿಪೀಠಿ ಕೂಡಿದಂತೆ ಮಾಣಿಕ್ಯದ ಒಸದಿಯೂ ಮಾತನಾಡುತ್ತಿತ್ತು. ಹಿರಯ ವಿಶಾಲದ ಒಸದಿ

ಯಲ್ಲಿ ಎಲ್ಲರೂ ಸಾಲುಸಾಲಾಗಿ ಕುಳಿತು ಸ್ವರತೀರೋರಿ ಸ್ತುತಿಮಾಡುತ್ತಿದ್ದರೆ, ದುಂಬಿಯ ನೇರವಿ ಗಲಭೆ ಮಾಡಿದ ಹಾಗಿತ್ತು. ಪ್ರಾಕ್ತತವಲ್ಲಿ, ಸಂಪೂರ್ಣತದಲ್ಲಿ, ಕನಾರಟವಾಕ್ಷಿನಲ್ಲಿ ಪರಮಪ್ರೀತಿಯಿಂದ ಆದಿಜಿನನ ಆಕಾರಸ್ತುತಿ ವಸ್ತು ಸ್ತುತಿ ಗುಣಸ್ತುತಿಗಳನ್ನು ಮಾಡಿದರು – ಮಾನಿನ ಮರದ ಅರಗಿಳಿಯಂತೆ. ಪೈಶಾಚಿಕ ಭಾಷೆಯಲ್ಲಿ, ಮಾಗಧಿಯಲ್ಲಿ, ಶಾರಸೇನಿಯಲ್ಲಿ ಅರುಹನನ್ನು ವಿಶಾಲವಾಗಿ ಸ್ತುತಿಸಿದರು – ಪೈಶಾಚಿಮಾಸದ ಕೋಗಿಲೆಯಂತೆ.

“ದೇವದೇವೋತ್ತಮನ! ದೇವಿಹೃವಾನ ದೇಹಾವಲಿಬನ! ದೇವರತ್ವಾ! ಮಾನಾಜಿ! ಜಯಜಯಾ!” ಎಂದು ದೇವಾಧಿದೇವನ ಸೊಸೆಯರು ಅರ್ಥಿಯಿಂದ ಹಾಡಿದರು.

“ಸಾವಿಗೂ ಹುಟ್ಟಿಗೂ ಸಿಕ್ಕಿ ಸಂಕಟಪಡುವ ನಮ್ಮೆ ನೋವೆಲ್ಲವನ್ನು ನುಗ್ಗಿತ್ತಿ, ನಮ್ಮನ್ನು ಕಾಪಾಡಬೇಕು, ಸಾಮಾನ್ಯಾ!” ಎಂದು ಆ ತ್ರಿಭುವನ ದೇವನ ಮಗನ ರಾಣಿಯರು ಬೆಂಡಿದರು.

“ನಿನ್ನ ಕುಮಾರನಂತೆ ನಮಗೆ ಶುದ್ಧಿತ್ತದ ಯೋಗೋನ್ನತಿ ಬಾರದು, ಸಾಮಾನ್ಯಾ. ನಿನ್ನನ್ನೇ ನಂಬಿರುವೆನು” ಎಂದು ಆ ಸಮೃದ್ಧನ ಶೀಲಸಂಪನ್ನೆಯರು ಸ್ತುತಿಸಿದರು.

“ಭೀದವಿಲ್ಲದ ಭಕ್ತಿಯ ಅಭಜ್ಯಸಕ್ಕೆ ನಮಗೆ ಶಕ್ತಿ ಸಾಲದು. ನಮ್ಮ ಧರ್ಮನದಲ್ಲಿ ನಮಗೆ ಆ ಸಾಮಧ್ಯವನ್ನು ಕರುಣೆಸಿ, ಕೃಲಾಸದೊಡೆಯಿ! ಈ ಸ್ತ್ರೀವೇಷ ಕಷ್ಟ. ಮುಕ್ತಿಯಿಲ್ಲದಿದ್ದರೇನು, ಶಿಷ್ಟವಾದ ಆತ್ಮಯೋಗ ವನ್ನು ತೋರಿದರೆ, ಈ ಹೆಣ್ಣಿಜನ್ನವನ್ನು ನಷ್ಟಮಾಡುವೆನು” ಎಂದು ಆ ಸದ್ಘಣ್ಯಯ ಸತಿಯರು ಇಡಿದರು.

೨

ಅಪ್ಯರಲ್ಲಿ ರಾಜ ಕಣ್ಣಿ ತೀರಿದನು, ಎದ್ದನು. ಅಂಗನೆಯರೂ ಆವನ ಕೂಡಿ ನಡೆದರು. ಮುನಿಗಳ ವಾಸಸಾಫ್ಫಾನಕ್ಕೆ ನಡೆದುಹೋಗಿ, ಅರಸನು ಅರಸಿಯರೊಡನೆ ಮುನಿಗಳಿಗೆ ವಂದನೆಮಾಡಿದನು. ಆ ಜಿನಮುಸಿಗಳ ಶಮಕ್ಕೆದಲ್ಲಿ ಆ ವನಜಮುಖಿಯರು ದಿನವ್ರತ, ದಿಗ್ಂತ, ಮಿತಪರಿಗ್ರಹ

ವ್ರತ, ಅನಶನಕ್ಕುತ್ತ ಇವುಗಳನ್ನು ಕೈಕೊಂಡರು. ‘ ಪಾಪದ ಸೋಂಕಿಲ್ಲದ ಧರ್ಮಾರ್ಥಗವ ನುಡಿಯುಂಟು, ನೋಟವುಂಟು, ನಗಿಯುಂಟು; ಸುರತದ ಸುದ್ದಿ ಇಂದೂ ಬೇಡ’ ಎಂದು ಅರಸನು ಅರಸಿಯರು ಸಹಿತವಾಗಿ ವರಬ್ರಹ್ಮ ಚಕ್ರವರ್ಣನ್ನು ಕೈಕೊಂಡು ಕಂಕಣವನ್ನು ಧರಿಸಿದನು. ‘ ಪೂರ್ವೆಯನ್ನು ನೋಡಲು ಚಿತ್ತಪ್ರಸಬೀಕು’ ಎಂದು ಮುಸಿಗಳನ್ನು ಬೇಡಿಕೊಂಡು, ಮತ್ತೆ ಜಿನಾಲಯಕ್ಕೆ ಹಿಂದಿರುಗಿದನು.

ಅಲ್ಲಿ ಆ ಚಕ್ರವರ್ತಿ ತನ್ನ ಕೈಯಾರ ತಾನೇ ಆದಿಜಿನನ ಬಿಂಬಕ್ಕೆ ಅಭಿಪ್ರೇಕಾರೂಡತೋಡಗಿದನು.

ನಾಲ್ಕುನುಖಾದ ಆ ದೇವಾಗಾರದ ಪೂರ್ವೆಗೊಳ್ಳುರ ತಾನು ನಾಲ್ಕು ಕೈಗಳನ್ನು ತಾಳಿ, ಆ ಬರ್ತ್ಯಕುರನ, ನತ್ಯಯಿಂದ ನಾಲ್ಕು ದಿಕ್ಕಿನಲ್ಲಿ ನಿಂತನ). ಮೊಡ್ಡುಮೊಡ್ಡು ಅವರಂಚಿ ಕಲಶಗಳನ್ನು ಅಪ್ರವಿಧಾಚರನೆ ಯಿಂದ ಸತ್ಯರಿಸಿ, ಪಾವಿನ ಚಿಗುರಿನ ಮೇಲೆ ಹಣ್ಣನ್ನು ಇರಿಸಿದುತ್ತಿ, ಕೈಯಿಂದ ಬಾಟಿಪುಡಿದನು. ತನ್ನ ದಿಷ್ಟಬಾಹುಗಳನ್ನು ಎತ್ತಿ, ಆ ದೇವಾಗಾರಕ್ಕೆ ಅಭಿಪ್ರೇಕದ ಮಳೆಯನ್ನು ಕರೆದನು. ಆ ಹೊತ್ತಿಗೆ ಹೊರಗೆ ಶಂಖಭೀರಿಕಹಳೆಗಳ ನಿಘೋರ್ವ ಹೆಚ್ಚಿತು. ಮುನಿಗಳೂ ಅಜ್ಞಿಯರೂ ಅರಸಿಯರೂ ನಾಲ್ಕು ಬಾಗಲುಗಳಲ್ಲಿ ನಿಂತು ಕೈಮುಗಿದು, ಸಮುಪ್ತ ಮೊರೆಯುವಂತೆ ‘ ಜಯಜಯಾ ! ’ ಎಂದರು. ಉತ್ಸವ ಆರಂಭವಾಯಿತು.

ಆ ಜನಬಿಂಬ, ಐನಾರು ಪಾರುದ್ದ, ಸುಖಾಸನದಲ್ಲಿ ಆಡಕವಾಗಿತ್ತು. ಅಷ್ಟು ಉದ್ದವಾದರೂ ಆದೇನೂ ಬೇತಾಳರೂಪಲ್ಲಿ; ಆ ಉದ್ದಕ್ಕೆ ಅನುರೂಪ ವಾದ ತೋರ. ಕೈಕಾಲು ದೇಹದ ಕಾಂತಿಗೆ ಹೊಂದಿಕೊಂಡು, ಪುರುಷ ಪ್ರಮಾಣವ ಹಾಗಿರುವುದು, ಆ ಬಿಂಬ. ಆ ದಿಷ್ಟವಾದ ಬಸದಿಗೆ ತಕ್ಕ ದಿಷ್ಟ ವಾದ ದೇವಾಗಾರ, ಆ ದಿಷ್ಟವಾದ ದೇವಾಗಾರಕ್ಕೆ ತಕ್ಕ ಆ ದಿಷ್ಟದೇಹಿ ಆದರದಿಂದ ಆದಿಜಿನನಿಗೆ ಮಜ್ಜನವನ್ನು ಆರಂಭಿಸಿದನು.

ಆಕಾಶ ಬಿರಿದು ಮೋಡಗಳು ಕನಕಾದಿಗೆ ಮಳೆಕರೆಯುವಂತೆ, ಮೊದಲು ಜನನಿಗೆ ಸ್ವಷ್ಟಿಜಲದಿಂದ ಅಭಿಪ್ರೇಕಮಾಡಿದನು. ಅನಂತರ, ಗಗನಗಂಗೆಯ ನೀರನ್ನು ಪಚ್ಚಿಯ ಕೊಡಿಂದ ಮೊಗೆದು ಮೊಗೆದು ಎರೆಯುವಂತೆ ಜನನಿಗೆ ಗಣವನ್ನು ತುಡುಕುವ ನಿಡುದೆಂಗಿನ ಎಳನೀರನ್ನು

ತೆಗೆದುತೆಗೆದು ಅಭಿಸೇಕವಾಡಿದನು. ಅದಾದ ಮೇಲೆ, ಹಾಲಿನ ಕಡಲಲ್ಲಿ ತೇಲುವ ನೂರೆಯೆಲ್ಲ ಅಶೆಗಟ್ಟಿ ಅಂಗಸ್ತಿಗೆ ಒಂದು ಜಾರಿತೋ ಎಂಬಂಥ ತೆಗಿನಕಾರು ತೂರೆಗಳನ್ನು ಆ ಭೂವನು ದೇವನಿಗೆ ಅಭಿಸೇಕವಾಡಿದನು. ಆ ಬಳಿಕ, ತಾಳೆಯ ಹೂವಿನ ಎಸೆಳೊ ಎಂಬಂತೆ ಸುಲಿದ ಇಂಪುಬಾಳೆಯ ಹಣ್ಣಿನ್ನು ಆ ರಾಯನು ಆ ಪ್ರತಿಮೆಯ ಭೂಜನುಟ್ಟ ಮೆಡೆಗಟ್ಟಿ ಹೊಳೆಯು ವಂತೆ ಅಭಿಸೇಕವಾಡಿದ. ಮತ್ತೆ, ಹಾಕಿ ಹಿಡಿದರೆ ಹಿಡಿತಕ್ಕೆ ಸಿಕ್ಕುದೆ, ಹಾಕ್ಕೆಪುಟವ ಅತ್ತಿತ್ತೆ ಚೆಲ್ಲಿನ ಪುಟವ ಸಕ್ಕರೆಯಲ್ಲಿ ಅಭಿಸೇಕವಿಧಿಯನ್ನು ನೆರವೇರಿಸಿದನು. ಮುಂದೆ, ಮನ್ತ್ರಧನು ನಾಚಿ ಜಿನನ ಎದರೂ ತನ್ನ ಕಬ್ಬಿನ ಬಿಳಿನ್ನು ಹಿಸುಕಿ ಬಿಸಾಡಿಹೋದನೋ ಎಂಬಂಥ ರಸದಾಳಿ ಕಬ್ಬಿನ ರಸದಲ್ಲಿ ಆ ನೃಪತಿ ಜಿನನನ್ನು ಮಿರಿಯಿಸಿದನು. ಪುನಃ ಕಂಬಿಕಂಬಿಯಲ್ಲಿ ಒಂದು ಇಳಿಸಿದ್ದ ಕೋಟಿಕಾರಂಬಿಯ ರಸವನ್ನು ಎರೆದನು; ಎರೆದರೆ, ಅಜ್ಞ ಅವರಂಜಿಯ ಪ್ರತಿಮೆ ಒಡನೆಯೆ ಹೂಸ ಪಚ್ಚೆಯ ಪ್ರತಿಮೆಯಂತಾಯಿತು. ಆಮೇಲೆ, ಬಿಸಿಬಿಟ್ಟಿ ತಂಪು ಕಂಪು ಎಸೆನ. ಅವರಂಜಿಯ ರಸವನ್ನು ಎರೆವನೋ ಎಂಬಂತೆ ಆ ರಾಜಸಿಂಹನು ಹನನಾದ ತಿಳಿ ತುಪ್ಪದಿಂದ ಅಭಿಸೇಕ ವಾಡಿದನು; ಆ ತಿಳಿ ತುಪ್ಪವನ್ನು ಎರೆದಾಗ ಚಿನ್ನದ ರಸದ ಒಂದು ಹೊಳೆ ಹರಿದಂತೆ ಶೋಭಿಸಿತು. ಬಲು ಹೆರೆದುಪ್ಪ ಬರುವಾಗ ಹಾಲು ಕಡಲಿನ ನುಣುವಾದ ಮರುಳು ಇಳಿವಂತೆ ರಂಜಿಸಿತು. ಹಾಲಿನ ಸಮುದ್ರ ಮೇಲೆ ಕವಿಯಿತೋ ಎಂಬಂತೆ ಹದವಾಗಿ ಕಾಯಿಸಿದ ಕಂಸಿನ ಹಾಲಿನಿಂದ ಅಭಿಸೇಕವಾಡಿದರೆ, ಆ ಹಾಲಿನ ಧಾರೆಗಳು ಬುದುಬುದು ಭೋಽಭೋರ್ವರು ರುಳ್ಳಾರುಳ್ಳಿನುತ್ತ ಧುಮುಕಿ ತೊರೆತೋರೆಯಾಗಿ ಇಳಿದುವು. ದೃಷ್ಟಿಗೆ ಬಿಳುಪನ್ನು ತುಂಬಾತ್ಮಾ ತೆಗಿನ ಗುಂಡುಗುಂಡಾದ ಎಳಿಗಾಯಂತೆ ಮೆರೆಯುವ ಘಟ್ಟವೊಸರಿನಿಂದ ಆ ಮೂರ್ತಿಗೆ ಆಶ್ರಿಯಿಂದ ಅಭಿಸೇಕ ವಾಡಿದನು. ಹಾಲು ಕಡಲಿಗೆ ಹೆಸ್ಪನ್ನಿಸ್ಕೆ ಮೋಸರು ಕಡಲನ್ನೇ ತಂದರೋ ಎಂಬಂತೆ ಮೋಸರಭಿಸೇಕ ಮನೋಹರವಾಯಿತು.

ಹೀಗೆ ಕಡೆಯಿಲ್ಲವ ಅನೃತದ ಮಂಳಿಯನ್ನು ಕರೆದನು. ಆ ತೊರೆ ಉಕ್ಕೆ ಬರುವಾಗ, ಬಸದಿ ಪಂಚವಜ್ಞಾಂಗವಾಗಿದ್ದ ದರಿಂದ ನಿಂತಿತೇ ಹೊರತು, ಅಲ್ಲದಿದ್ದರೆ ನೇಲ ಕೊರೆದುಹೋಗುತ್ತಿತ್ತು.

ತೆಂಗಿನಕಾಯ ತೂರೆಯನ್ನು ಒಮ್ಮೆ ಭುಜಮುಟ್ಟಿ ಮೆದೆ ಹಾಕುವನು, ಅದನ್ನು ಒಯ್ಯಾರದಿಂದ ತೆಗೆಸುವನು; ಬೊಗಸೆಬೊಗಸೆ ಸಕ್ಕರೆ ರಾಶಿ ಹಾಕುವನು, ಪರಿಚಾರಕ ಸ್ತ್ರೀಯರಿಂದ ತೆಗೆಸುವನು. ಹಣ್ಣ ತೆಗೆಯುವರು, ಹಾಲುವೊಸರು ತೆಗೆಯುವರು, ಹೊಂಬಣ್ಣದ ತುಪ್ಪವನ್ನು ತೆಗೆಯುವರು, ಕಣ್ಣರಿಪ್ಪೆ ಹೊಯ್ಯವುದೊಳಗೆ ಉಳಿಗದ ಹೆಣ್ಣಗಳು ಅದನ್ನು ಒಪ್ಪ ಮಾಡುವರು.

ಹೀಗೆ ಪ್ರೀತಿಯಿಂದ, ಕ್ರಮವಾಗಿ, ಆಚಾರ ಕೆಡದೆ ಮಂತ್ರಾರ್ಥದ ಉಚ್ಛ್ರಾರವೂಡತ್ತ, ತೀರ್ಥದ ಜಲ ವೊದಲಾಗಿ ವೊಸರು ಕಡೆಯಾಗುವ ವರಿಗೂ ಒಕ್ಕೆಯೇ ವಸ್ತುಗಳನ್ನು ಸ್ವಾಮಿಗೆ ಅಭಿಪ್ರೇಕಮಾಡಿದನು. ಅನಂತರ, ಜಿನನ ಪ್ರತಿಮೆಗೆ ನೇರ್ತಿ ಹೇಳಿದ ಷದು ವಿಧದ ಅನ್ಯತಥಾರೆಯನ್ನು ಅಭಿಪ್ರೇಕಮಾಡಿ, ಕಡೆಗೆ ಘೋಮಫಲಮಿಸುವ ದಿವ್ಯವಾದ ಪರಿಮಳಗಳನ್ನು ಎರಿದನು. ಚಂದನದ ಗಂಧವನ್ನು ಕೊರ್ಪಿಸುಂಭಗಳಲ್ಲಿ ಎತ್ತಿ ದೇವನ ಪ್ರತಿಮೆಗೆ ಎರಿದನು. ಸಾವಿರ ಕೊರ್ಪಿ ಕೊಪ್ಪರಿಗೆಯ ಪನ್ನೀರನ್ನು ಶೂರೆಯಾಗಿ ತುಂಬಿ ಹರಿಸಿದನು. ಪೂರ್ಣಕುಂಭವನ್ನೆತ್ತಿ, ಲೋಕದ ಸಂತಾಪ ನಿನಾರ್ಥವಾಗುವ ರಿತಿಯಲ್ಲಿ, ಹಾಂತಿಮಂತ್ರವನ್ನು ವರ್ಣಶುದ್ಧವಾಗಿ ಓದಿ, ಅಭಿಪ್ರೇಕಮಾಡಿದನು. ಹಲವು ಬಣ್ಣದ ಹೂವು ತುಂಬಿದ ನೂರೆಂಟು ಬುಟ್ಟಿಗಳನ್ನು ಎತ್ತಿ ಚೆಲ್ಲಿದನು; ಪಳವಳನೆ ಇಳಿಯುವ ಆ ಹೂ ಮಳಿಯನ್ನು ಕಂಡು, ಎಲ್ಲರೂ “ ಜಯಜಯ ! ” ಎಂದು ಕೂಗಿದರು. ಪ್ರತಿಮೆಯ ಭುಜಮುಟ್ಟಿ ನಿಲ್ಲಿವಂತೆ ಬೆಳ್ಳಿಯ ಹೂಗಳನ್ನೂ ಚಿನ್ನಿದ ಹೂಗಳನ್ನೂ ಸುರಿದನು; ನಿಂತ ನೇರವಿ ಜಯಕಾರಮಾಡಿತು. ಬಳಕ ಪ್ರತಿಮೆಗೆ ಅಷ್ಟವಿಧದ ಅರ್ಚನೆಯನ್ನು ಮಾಡಿ, ಅರಳಿದ ನೂರೆಂಟು ತಾವರೆಗಳ ಮಂತ್ರಪುಷ್ಟವನ್ನು ಇಕ್ಕೆ, ಅರಸನು ಕೈಮುಗಿದನು.

ಆಗ ವಾಡ್ಯಗಳ ಸದ್ಗು ನಿಂತು ಸುಮೃನಾಯ್ತು.

ಪೂಜೆ ಮುಗಿದ ಮೇಲೆ ಆ ನೃಪತು ತನ್ನ ಸತಿಯರೊಡನೆ ತಾಪಸ ಗೋಷ್ಠಿಗೆ ಪಾದಪೂಜೆ ಮಾಡಿ, “ನಮೋಷ್ಠು” ಎಂದನು. ಆಚಾರ್ಯನು “ ಪರಮಾತ್ಮ ಸಿದ್ಧಿರಸ್ತು ” ಎಂದನು. “ ಧರ್ಮವೃದ್ಧಿರಸ್ತು ” ಎಂದರು ಮಕ್ಕೆ ತಾಪಸರು.

ಸೇರಿದಿದ್ದ ಸಭಿಗೆಲ್ಲ ಅಭಿಪ್ರೇಕದ ಗಂಧದ ಜಲವನ್ನು ಕೊಡುವ ವೇಳಿಗೆ ನೆಡುಹಗಲಿನ ಸನ್ನೀಯಾಯಿತು. ರಾಜನು ಆ ದಿವಸ ಅಲ್ಲಿಯೇ ತನ್ನ ರಾಣಿಯರೊಡನೆ ಜಾಗರವಿರುವನೆಂದು ಎಲ್ಲರೂ ಅಲ್ಲಿಂದ ಅಪ್ಪಣಿಪಡಿದು ಹೊರ್ಚಿರು. ಲೋಕಾಂತ ಹೋರಿಯಿತು, ಏಕಾಂತವಾಯಿತು; ಆ ವೃತ್ತ ವನ್ನು ಕೈಕೊಂಡ ಸತಿಯರೊಡನೆ ಧರ್ಮದ ಮಾತುಕೆಯಾಡುತ್ತ ಭೂಕಾಂತನಿದ್ದನು.

ಇ

ಅಭಿಪ್ರೇಕವಾದ ಮೇಲೆ, ಚತುರುಖಾವಾಸದ ಅಭವನಿಗೆ ಕೈಗಳನ್ನು ಮುಗಿದು, ಚಕ್ರವರ್ತಿಯು ಅಭಿಮತಸಿದ್ಧಿಯ ಅಧ್ಯಯನ ಮಂಟಪಕ್ಕೆ ಅಭಿಗಮಿಸಿದನು.

ಮಧ್ಯದ ಪ್ರಾಕಾರದಲ್ಲಿ ಒಂದು ಅಧ್ಯಯನದ ದೀರ್ಘಾಶಾಲೆ, ನೃಪತುಗೆ ತಕ್ಷದ್ದು. ಅಧ್ಯಾತ್ಮಸೂರ್ಯನು ಅಲ್ಲಿಗೆ ಬಂದನು, ಸಿಂಹಮಧ್ಯಯರು ಅವನ ಬೆನ್ನು ಹಿಂದೆ ಬಂದರೂ ಚಾಮರದಂತೆ ಕುಚ್ಛುಕುಚ್ಛುದ ದಭೀಯ ಹೂವನ್ನು ಅಲ್ಲಿ ಮೊಳುದುದ್ದವಾಗಿ ಹರೆಹಿ, ಅದರ ಮೇಲೆ ಪಟ್ಟಿಯನ್ನು ಹಾಸಿ, ಮಂಟಪ ತುಂಬಿತ್ತು. ನಟ್ಟಿನಡುವೆ ಚಿನ್ನುದ ಕಾಲುಮಣಿಯ ಮೇಲೆ ದಭೀಯ ಹೂವನ್ನು ದಟ್ಟವಾಗಿ ಇಟ್ಟು, ಪಟ್ಟಿಯನ್ನು ಹಾಸಿದ್ದರು. ದಭೀಯ ಹೂವಿನಿಂದಪೇ ಆದ ಒರಗುದಿಂಬು ಇಂಬಾಗಿತ್ತು. ಆ ರಾಜ ಯೋಗಿ ಲಘುವಾದ ವೇಗದಿಂದ ಬಂದು, ಆ ಮಣಿಯ ಮೇಲೆ ಶಾಂತನಾಗಿ ಕುಳಿತನು. ಯೋಗಿ ಸಾಧಿಸಿದ ವಿದ್ವಾನಳಿಯಂತೆ ಆ ಹೆಣ್ಣುಗಳು ಆ ಮನೆಯ ತುಂಬ ಕುಳಿತರು.

ಆಗ ಅಲ್ಲಿ ಪರಿಮಳವನ್ನು ಸೂಸುವ ಪನ್ನೀರಿನ ಚಿಮುಕಿಲ್ಲ, ಬೀಷವ ಚಾಮರವಿಲ್ಲ, ಬೀಸಣಿಗೆಯ ಗಾಳಿಯಿಲ್ಲ, ವೀಳೆಯವಿಲ್ಲ. ಕಾಮತಂತ್ರದ ನುಡಿಯಿಲ್ಲ, ಭೋಗದ ಒಂಮು ಹೆಸರಿನ ಸ್ತುರಣೆ ಕೂಡ ಇಲ್ಲ, ಕ್ಷೇಮ ಭಾವನೆಯಿಂದ ಮನತುಂಬಿ ಆ ಮೋಕ್ಷಗಾಮಿಗಳು ಅರ್ಥಯಿಂದ ಇದ್ದರು. ನುಡಿದರೆ, ಒಂದು ಧರ್ಮದ ಮಾತು; ನೋಡಿದರೆ, ಸೋಕ್ಕಡಗಿದ ಶಾಂತಿಯ ನೋಟ; ಒನ್ನೊಮ್ಮೆ ನಕ್ಕರೆ, ಧರ್ಮ ಸೋಕಿದ ನಗೆ. ಆಗ ಅಲ್ಲಿ ಸ್ತ್ರೀ

ಪುರುಷರು ಒಬ್ಬರು ಒಬ್ಬರು ಹೈಯನ್ನು ಮುಟ್ಟಿರು; ಒಮ್ಮೆ ಏನಾವರೂ ತಿಂದಾಗಿ ಮುಟ್ಟಿದರೆ, ತಾಪಸನೊಬ್ಬಿನ ಹೈಯನ್ನು ವರದನ ವಾಡುವ ತಾಪಸರಂತೆ ಮನಸ್ಸಿಗೆ ಇನ್ನೂ ವಿಕಾರಪುಲ್ಲಿನ ಇತ್ತಿದ್ದರು. ಜಿನಜಿನ! ಅವರ ಅನುದಿನವ ಸುಖವೆಲ್ಲಿ? ಈಗ ಮುಸಿಗಳಂತೆ ಈ ಅವವಾಸವೆಲ್ಲಿ! ಅನುಭವಿಸುವ ಆ ಗುಡಹೆಂಡಿರು ಒಂದಾಗಿದ್ದರೂ, ಮನಸ್ಸು ಚಂಚಲವಾಗದ ಈ ನಡೆಯೆಲ್ಲಿ!

ಲೋಕದಲ್ಲಿ ಸ್ತೀಯರು ಪುರುಷರು ಒಬ್ಬರನ್ನು ಒಬ್ಬರು ಅಗಲಿ, ಬ್ರಹ್ಮಾತಿಂದನವನ್ನು ತೋರಬಹುದಾಗಿ. ಆದರೆ, ಸೇರಿದ್ದ ಕೂಡ ಮನಸ್ಸನ್ನು ತಡೆಯುವುದು— ಇದೇ ‘ಅಸಿಧಾರಾರ್ಥತ’ವೆಂಬ ಖಡ್ಗದ ಧಾರೆಯ ನಡೆ.

ಮೊದಲು ಪ್ರತವನ್ನು ಕೊಂಡು, ಮತ್ತೆ ನಲ್ಲಿನನ್ನು ಕಂಡು ಮದ ಗೊಂಡು, ಲೋಕದ ಜನಗಳ ಬೆದರಿಕಿಗಾಗಿ ಸೈರಿಸಿದರೆ— ಅದು ದೊರೆಗಳ ಕುದುರೆಯ ಬ್ರಹ್ಮಚಯ. ತುಂಬಿದ ಎಲ್ಲರ ಮುಂದೆ ಪ್ರತವೆಂದುಕೊಂಡು, ಮತ್ತೆ ಅಂಬಾಜಮುಖಿಯರನ್ನು ಕಂಡು ಕುಂಬಳಕಾಯಿಂತೆ ಮನಸ್ಸಿನ ಒಳಗೇ ಕೊಳೆಯುತ್ತ ಡಂಬಕರಿರುತ್ತಾರಲ್ಲ— ಅದು ಪ್ರತವೇ? ಪ್ರತವನ್ನು ಹಿಡಿದರೆ ಹಿಡಿಯಬೇಕು— ಸರ್ವವನ್ನು ಹಿಡಿಯುವಂತೆ, ಕಡುದ್ದಫಾಗಿ; ಹಿಡಿದ ಮೇಲೆ ಕೆಟ್ಟಮನಸ್ಸಾದರೆ— ಪ್ರತ ತಾನೆ ಹಾವಿನಂತೆ ಲಘುವಾಗಿ ಹಿಡಿದವನನ್ನು ಕಡಿಯುವುದು. ಪ್ರತವನ್ನು ತೋರ್ಬಾಗ, ತೋಟಿರಬೇಕು— ಅದರಲ್ಲಿ ಭೇದ ಹುಟ್ಟಿದಂತೆ, ಏಕವಾದಂತೆ; ಬಿಟ್ಟಾಗ, ಬಿಡಬೇಕು— ಬಿಟ್ಟಿ ಒಡವೆಯ ಗಾಳಿ ಕೂಡ ಅಂತರಂಗಕ್ಕೆ ತಟ್ಟಿದಂತೆ. ಬಿಟ್ಟಮೇಲೆ, ಒಮ್ಮೆ ಬಂದು ಅಪ್ಪಿಕೊಂಡರೂ ಜುಂಮು ತಟ್ಟಿದಿರುವುದು—. ಅದು ಬ್ರಹ್ಮಚರ್ಚೆ; ಕಟ್ಟಿದರಲ್ಲಿ ಹೆಣ್ಣಾಗಳನ್ನು ಕಂಡು, ಕುದಿದರೆ— ಅದು ಬಿಟ್ಟಿಯ ಬ್ರಹ್ಮಚರ್ಚೆ.

ಒಮ್ಮೆ ನುಡಿದರೇನು? ಒಮ್ಮೆ ನೋಡಿದರೇನು? ಒಮ್ಮೆ ನಕ್ಕರೇನು? ಒಮ್ಮೆ ಮುಟ್ಟಿದರೇನು? ಚಂಚಲವಾಗದಂತೆ ಮನಸ್ಸನ್ನು ತಡೆದು, ಅಭಿಲಾಷೆ ಅಡಗಿದ ಭಾವಶುದ್ಧಿಗೆ ಅವರಿಂದೇನು? ನೀರು ಸೋಕಿದರೆ ಬಾಳಿಲೆಗಳು ನನೆವಂತೆ ತಾವರಿಯೆಲೆ ನೆನೆಯುವುದೆ? ಉರಿನ ಸಾಮಾನ್ಯರ ಎದೆ ಹೆಣ್ಣಿನ ಸೋಂಕಿಂದ ನೆನೆವುದಲ್ಲದೆ, ಧೀರರ ಚಿತ್ತ ಅದಕ್ಕೆ ಚಲಿಸದು. ಆ ರಾಜನೂ

ಅವನ ಸ್ತ್ರೀಯ ಏಲ್ಲರೂ ಪ್ರತಿಶಾರರು, ಜಿತ್ತೆಸಿಜಿತರು; ಶೈಲೀರ ಪ್ರತಿವನ್ನು ಕೈಕೊಂಡು, ಮನಸ್ಸು ಸಡಿಲನೆ, ಆ ಘರ್ಮಾವಿರರು ಜಿನಸುಗೆ ಮೆಚ್ಚಿಕೆಯಾಗುವಂತೆ ಇದ್ದರು. ಎಷ್ಟೇ ಬೇಸಗೆಯ ಬಿಸಿಲು ಆದ್ದೂ, ತಾವರೆ ಕೊರಗದೆ ನಿಮ್ಮಲವಾದ ಸೀರಿನಲ್ಲಿ ನಳಣಳಿಸುವಂತೆ ಆ ರಾಜನ ರಾಣಿಯರು ಉಪವಾಸವನ್ನು ಕೈಕೊಂಡಿದ್ದರೂ ಘರ್ಮಕಥಾರಸವನ್ನು ಪಾನ ಮಾಡುತ್ತ ಕೊರಗಿಲ್ಲದೆ ಕಂಗೊಳಿಸಿದರು.

ಶಾಲುಮಣಿಯ ಮೇಲಿನ ದಭಾಸನದಲ್ಲಿ ಈಕ್ಕಪತ್ರಿಯು ಮಂಡಿಸಿ, ‘ಈ ಸತಿಯರು ನನ್ನ ಹೆಂಡಿರು’ ಎಂದು ಎಣಿಸದೆ, ‘ಇವರು ಇಂದು ಇಲ್ಲಿಗೆ ಬಂದಿರುವ ತಪಸ್ಸಿ ಹೆಣ್ಣುಗಳ ತಂಡ’ ಎಂದು ಭಾವಿಸುವನು. ಅರಸಿಯರು ಕೂಡ ‘ಈ ದೊರೆ ನಮ್ಮ ಗಂಡ’ ಎಂದು ಎಣಿಸದೆ, ‘ಈತನು ಮಂಡಲಾ ಚಾರ್ಯನಾದ ತಪೋಧನನೇ ಸರಿ’ ಎಂದು ಮೆಚ್ಚಿ ಆವನನ್ನು ಸೋಡುವರು, ಅವನನ್ನು ಕುರಿತು ಸುಳಿಯುವರು.

೪

ಜ್ಞಾನಭಾಷ್ಯರನಾದ ಆ ರಾಯನು ಘರ್ಮಕಥಿಗೆ ತೊಡಗಬೇಕೆಂದು ಉದ್ದೇಶಿಸಿ, “ಎನ್ನಿರೂ ಪ್ರತಿಸತಿಯಾರಿರಾ, ನಮ್ಮ ಜೊತೆ ಸೇರಿದ್ದರಿಂದ ನಿಮಗೂ ಈ ಉಪವಾಸದ ಗ್ರಾಹಿಯಾಯಿತಲ್ಲವೇ ? ” ಎಂದನು.

ಅದಕ್ಕೆ ಆ ಸತಿಯರು ಹೇಳಿದರು :

“ಉಪವಾಸದಿಂದ ನಮಗೆ ಏನೂ ಗ್ರಾಹಿಯಾದುದಿಲ್ಲ. ನಿನ್ನ ಉಪದೇಶವನ್ನು ಕೇಳುವಾಗ, ಅದೇ ನಮಗೆ ಉಪರಿಮಸ್ತಗ್ರಾಹ ! ಹೊಟ್ಟಿ ಹೊರೆಯುವುದರಲ್ಲೇ ನಮಗೆ ಬಹುಜನ್ತ ಹೋಯಿತು. ಈಗ, ವಿಶುದ್ಧ ಚರಿತನಾದ ನಿನ್ನೊಂದು ಸಂಸರ್ಗದಿಂದ ಆತ್ಮಪ್ರೋಪಕ್ಷಿಗಾಗಿ ನಮಗೆ ಇದು ದೊರೆಕೊಂಡಿತು. ಒಳಗನ್ನು ಅರಿಯದೆ, ಇಷ್ಟ ದಿನವೂ ಹೊರಗನ್ನೇ ಮೆಚ್ಚಿ, ಅನೇಕ ಜಾತಿಗಳಲ್ಲಿ ಜನ್ಮವೇತ್ತಿ ತೊಳಿದೆವು. ಈಗ ಹೇಗೆ ರಾಜಯೋಗಿ, ನಿನ್ನ ಸಂಗದಿಂದ ನಮಗೆ ಸನ್ಯಾಗ್ರಹ ಲಭಿಸಿತು. ಮಕ್ಕಳನ್ನು ಪಡೆಯಬೇಕು, ಉಡಬೇಕು, ತೊಡಬೇಕು, ಎಂಬ ವ್ಯಾಕುಲತೆಗಳಿಂದ ನಮಗೆ ಆ ವ್ಯಾಕುಲವನ್ನು ಬಿಡಿಸಿದೆ; ವೋಕ್ಕುರಸಿಕನಾದ ನೀನು ನಮಗೆ

ನಿತ್ಯಸುಖದ ಒಂದು ದಿಕ್ಕನ್ನು ತೋರಿಸಿದೆ. ಉಪವಾಸವೇನು ಮಹಾ ಪ್ರಯಾಸವೇ? ಅದು ಹಾಗಿರಲಿ. ಈಗ ವಾವನವಾದ ಧರ್ಮಸಾರವನ್ನು ಹೊಂದಿಸು, ಹೇ ಪರಮಾದಿನದ ಆಚಾರ್ಯ! ”

ಹೀಗೆಂಬುದಾಗಿ ಹೇಳಿ, ಆ ಸತಿಯೆತು ವಿನಯಾವತಿ, ವಿದ್ಯಾನುಣಿ ಎಂಬ ವಸಿತೆಯರನ್ನು ಮುಂದೆ ಮಾಡಿ, ಘನಭಕ್ತಿಯಿಂದ ಕೇಳುತ್ತಿದ್ದರು.

ರಾಜನು “ವಿದ್ಯಾಮಣಿ, ಕೇಳಿ. ವಿತರಾಗನ ಮತದ ಆಧ್ಯಂತವನ್ನು ಕೀರಿದರಲ್ಲಿ ವ್ಯಾಧಿವಾಗುವಂತೆ ಹೇಳುತ್ತೇನೆ” ಎಂದು ಆಕಾಶದ ನಟ್ಟನಡು ವಿರುವ ಮೂರು ಗಾಳಿಗಳನ್ನೂ ಆದರಲ್ಲಿ ಆಡಗಿರುವ ಮೂರು ಲೋಕಗಳನ್ನೂ ವರ್ಣಿಸಿ, “ಹೀಗೆ ಸರರಾಗಿದ್ದವರು ಸುರರಾಗಿ, ಸುರರಾಗಿದ್ದವರು ಮತ್ತೆ ಸರರಾಗಿ, ಒಮ್ಮೆಯೇ ಸರಕದಲ್ಲಿ ಹುಟ್ಟಿ, ಆನೆಯಾಗಿ, ಹಸುವಾಗಿ, ಹಾನಾಗಿ, ಮರವಾಗಿ, ಕರ್ಮಕ್ಕೆ ತಕ್ಷಂತೆ ಜನ್ಮ ತಾಳುತ್ತಾರೆ. ಒಮ್ಮೆ ದರಿದ್ರನಾಗಿ, ಒಮ್ಮೆ ಧನಿಕನಾಗಿ, ಒಮ್ಮೆ ಪ್ರೀಯಾಗಿ, ಒಮ್ಮೆ ಪುರುಷನಾಗಿ ಜೀವಗಳು ಸಂಸಾರದಲ್ಲಿ ತೊಳಳುತ್ತವೆ” ಎಂದ್ದು.

“ ಸಿದ್ಧರಂತೆ ಎಲ್ಲರೂ ಸುಖವಾಗಿರುವುದಕ್ಕೆ ತಕ್ಕ ಬುದ್ಧಿ ಯಾವುದು, ಸ್ವಾಮಿ? ಅದನ್ನು ನಮಗೆ ಕಲಿಸು ” ಎಂದು ವಿದ್ಯಾನುಣಿ ಶುದ್ಧಚಿತ್ತದಿಂದ ಕೇಳಿದ್ದು.

“ ಕರ್ಮವನ್ನು ಕೆಡಿಸಿದವರಿಲ್ಲರೂ ಸಿದ್ಧರಂತೆ ಆಗುವರು ” ಎಂದು, ಹೊರೆ.

“ ಹಾಗಾದರೆ, ಕರ್ಮವನ್ನು ಕೆಡಿಸುವ ಉಪಾಯ ಅದಾವುದು? ಆ ರಹಸ್ಯವನ್ನು ನಮಗೆ ತಿಳಿಸು ” ಎಂದಳು, ವಿದ್ಯಾನುಣಿ.

ಅದಕ್ಕೆ ಅರಸನು “ಜಿನಸಿದ್ಧಭಕ್ತಿಯಿಂದ ಕರ್ಮ ಕೆಡುತ್ತದೆ. ಇದರಲ್ಲಿ ಭೇದಭಕ್ತಿ. ಅಭೇದಭಕ್ತಿ ಎಂದು ಎರಡು ತೆರೆ. ಜಿನಸಿದ್ಧರುಗಳನ್ನು ಎದುರಿಗಿಟ್ಟು ಸ್ನಾಡುವುದೂ ಹೊಗಳುವುದೂ ಭೇದಭಕ್ತಿ; ತನ್ನ ಆತ್ಮರಾಷಿನಲ್ಲಿಟ್ಟು ಸ್ನಾಡುವುದು ಭೇದವಿಲ್ಲದ ಭಕ್ತಿ. ಪ್ರಾರಂಭದಲ್ಲಿ ಯಾರು ಭೇದಭಕ್ತಿಯನ್ನು ಮಾಡಿ ಅನಂತರ ಸಿಭೇದಭಕ್ತಿಯಿಂದ ಆರಾಧಿ ಸುವರ್ಣೋ ಅವರ ಕರ್ಮ ಕೆಡುವುದು ” ಎಂದು ವಿಸ್ತಾರವಾಗಿ ವಿವರಿಸಿದನು.

విద్యామణి ఆ వాక్యవన్ను కేళి ఒడుబట్టి సుమృనాద వేరీతి, వినయావతి క్షేముగిదు కేళిదళు : “ దేవతిగళు యాతరింద ఆగువరు ? మనుష్యరు యావ భావదింద ఇచువరు ? ”

ఆదక్కె రాజ హేళిద : “ పుణ్యదింద దేవతిగలుగువరు. వావదింద పతుగళాగువరు, నరకదల్లి హట్టువరు. పుణ్యవావద మిశ్రవాదరె నరజన్మ.”

“ ఆ పుణ్య ఏతరిందాగువుదు ? జీవనిగి పావ ఏతరిందాగు వుదు ? అదర రింతియన్న తేరిదు తిళసు, అరసి.”

“ దానశ్వాచేగళించ ప్రతజపతాస్తుచింతనేయింద పుణ్య. మనస మాయా లోభ కేళిప భోగాసక్తి—ఇవుగళింద పావ. కులక్కే జాతిగి యోగ్యవాద నడతే, జీవదయి, తీథయాత్రీ—ఇవుగళింద పుణ్య. కొలె హుసి కళవు హాదరద ఆసి— ఇవుగళింద పావ. ఈ పావపుణ్యగళిగి సోశిద జీవ సంసారదల్లి సుత్తుత్తుదే. పావ పుణ్యగళన్న సరిగండు, తన్నల్లి తాను సింతి, అంతవరు ముక్కెగి కారువరు.”

ఆవక్కె ఆ జచురె కేళిదళు : “ స్ప్రగచులువన్ను ఉంటు వొదువ పుణ్యక్కూ దుగటిగి ఒయ్యున పావక్కూ ఒండే సమనాద భావనేయన్న చేళిసువ రింతి యావుదు, దేవ ? ”

ఆదక్కె ఆరన హేళిద : “ స్ప్రగద సుఖ నిక్షేపల్ల. నరకద దుఃఖ నిక్షేపల్ల. ఇదు కనసన్న కాణువంతే, కనసన్న మరీయువంతే, బరియ జీవన భూరంతి. కేసరస్సు లేపిసిదరూ సాయి, జందనసన్న లేపిసిదరూ సరియి, కన్నడి హేగె కురుడాగపుచోర్హ హాగె పావ వాగలి, పుణ్యవాగలి, ఆత్మన గుణగళిగి మనకుహిషిబిడుత్తుదే. ఆద్ధరింద పావపాసనేయన్న పుణ్యవాసనేయింద లోపిశబీకః. మత్తీ, ఆ పుణ్యనస్సు తొళియదిద్దరె ఆ ఆత్మ ముక్కెవాగుపుదిల్ల, మారు లోకగళిగి దీపపాగుపుదిల్ల. ఆద్ధరింద పుణ్యపావగళన్న

ಸರಿಗಾಣು ಎಂದೆ. ಪಾಪ ಕಟ್ಟಿಗೆಯ ಹೊರಿಯಾದರೆ, ಪುಣ್ಯವೆಂಬುದು ಶ್ರೀಗಂಧದ ಹೊರೆ, ಅಷ್ಟೇ.”

ವಿನಯಾವತಿ ಅದಕ್ಕೆ ಒಡಂಬಟ್ಟು ಸುಮೃನಾಗಲು, ಚಂದ್ರಿಕಾದೇವಿ ಎಂಬವೆಳು ರಾಣಿಯೆರ ಅನುಮತದಿಂದ ಹೀಗೆ ಪ್ರತ್ಯೇ ಸಿದಳು :

“ ತಾವೇನೇರ್ ಪುಣ್ಯವಾಪಗಳನ್ನು ಸರಿಗಾಣಬೇಕೆಂದು ಬೋಧಿಸಿದಿರಿ. ಆದರೆ ತಾವು ಈಗ ಪುಣ್ಯಕರ್ಮವನ್ನು ವಾಡುವುದು ಏಕೆ? ಈ ಜಿನಪ್ರಾಜೆ ಮುಸಿಭುಕ್ತಿ ಶಾಸ್ತ್ರಚಿಂತನೆ ಸಾಧುಜನರಕ್ಕೆ ದುರ್ಜನಶಿಕ್ಷೆ ಅನಶನ—ಇವೆಲ್ಲ ಪುಣ್ಯಕರ್ಮದ ವರ್ತನೆಯಲ್ಲವೇ ?”

ರಾಜ ಮೆಚ್ಚಿದ : “ ಜೆನ್ನಾಗಿ ಒಡಿದು ಕೇಳಿದೆ, ಪ್ರತಧಾರಿಣಿ. ನಿನ್ನ ಅನುಮಾನ ಸರಿ. ಹೌದು, ನಾನು ಗೃಹಸ್ಥನಾಢರಿಂದ ನನಗೆ ಪುಣ್ಯವರ್ತನೆಯುಂಟು. ಗೃಹಸ್ಥಧರ್ಮವನ್ನು ಏರೆಬಾರದು. ದೀಕ್ಷೆ ಪಡೆದ ಮೇಲೆ ಕರ್ಮವನ್ನು ಬಿಡತಕ್ಕೆದ್ದಲ್ಲ. ಆದರ್ಲೂ ರಾಜನಾಗಿರುವನಂತೂ ಬಿಡುವುದು ತಕ್ಕೆದ್ದಲ್ಲ. ನಾನು ಆತ್ಮಯೋಗವನ್ನು ಕಂಡು ಪುಣ್ಯಕರ್ಮವನ್ನು ಬಿಟ್ಟರೆ, ಲೋಕ ತಾನೂ ಪುಣ್ಯಕರ್ಮಗಳನ್ನು ಬಿಟ್ಟುಬಿಡುವುದು.”

“ಹಾಗಾದರೆ, ಪರೆಹಿತಕ್ಕಾಗಿ ಬಳಲುವೆನೆಂಬಾಗ ಕರ್ಮನಾಶವಾಗುವುದ್ದಲ್ಲಿ? ಅದರಿಂದ ಕರ್ಮಬಂಧವಾಗುವುದಿಲ್ಲವೇ? ನಮಗೆ ಇದನ್ನು ಜೆನ್ನಾಗಿ ನಿರೂಪಿಸಬೇಕು.”

“ಮನಸ್ಸನ್ನು ಹಂಸನಾಥನಲ್ಲಿಟ್ಟು, ಹೊರಗೆ ಉದಾಸೀನದಿಂದ ಉಳಿದ ಕರ್ಮಗಳನ್ನು ಜಾಳ್ಳಿಸಿ ಮಾಡುವನು. ಆದರಿಂದ ಅವನಿಗೆ ಕರ್ಮವಾಡಿದರೂ ಕರ್ಮಬಂಧವಿಲ್ಲ. ಅದು ಅವನ ಧಾರ್ಮನದ ಶಕ್ತಿ. ಆತ್ಮವಿಜಾಳ್ಳಿಸಿ ರಾಗರಹಿತನಾದುದರಿಂದ ಅವನು ಭೋಗಿಸಿದರೂ ಅವನಿಗೆ ಬಂಧವಿಲ್ಲ. ಅವನು ಗೃಹಸ್ಥಧರ್ಮದಲ್ಲಿದ್ದರೂ ಸಂನ್ಯಾಸಧರ್ಮದಲ್ಲಿದ್ದಂತೆಯೇ ಸರಿ.”

“ಹಾಗಾದರೆ, ತಮಗೆ ಈ ಉಪವಾಸ ಮೊದಲಾದ ವ್ಯಧಿ ಏಕೆ? ಎಂದಿನ ಹಾಗೆ ಭೋಗಗಳನ್ನು ಅನುಭವಿಸುತ್ತೇ ಇರಬಾರದೆ?”

“ ಅಲ್ಲವೇ! ಭೋಗದಲ್ಲಿ ಆಸಕ್ತಿ ಸಲ್ಲದೆಂದು ನಾನು ಹೇಳಿದ್ದನ್ನು ಮರೆತೆಯೇನು? ಭೋಗದಲ್ಲಿ ತಲ್ಲಿನನಾಗಬಾರದು ಎಂದೇ ಇಲ್ಲಿ ಇಪ್ಪು ಅದನ್ನು ತೊರಿಯುವುದು.”

“ಆ ನಡತೆ ತಮಗೇನೋ ಸಲ್ಲಿವುದು. ಆ ತರದ ಅತ್ಯಭಾವನೆ ನಮಗೆ ಬಾರದು. ನಮಗೆ ಮತ್ತೀನು ಗತಿ?” ಎಂದು ಚೆಂದಿಕಾದೇವಿ ಭಕ್ತಿಯಿಂದ ಕೇಳಿದಳು.

ದೊರೆ ಹೇಳಿದ : “ಎಲ್ಲಿರ್ಗೂ ಬಾರದು ಎನ್ನಬೇಡ. ಕೆಲವರೆ ಎದೆಯಲ್ಲಿ ಅತ್ಯಯೋಗ ಹೊಳೆಯುತ್ತದೆ. ಬಲ್ಲವರು ಅತ್ಯಯೋಗನನ್ನು ನಡೆಸಿರಿ. ಆಗದಿದ್ದವರು ನಡೆಸಿದವರನ್ನು ಕಂಡು ಮೆಚ್ಚಿರಿ! ಪರಮಾತ್ಮ ಯೋಗವೇ ಮುಕ್ತಿಗೆ ಬೀಜ ಎಂದು ಎರಡಿಲ್ಲದೆ ಎದೆಯಲ್ಲಿ ನಂಬಿ, ಪುಣ್ಯ ಕೃತ್ಯವನ್ನು ಆಚರಿಸಿರಿ. ಆದು, ಇಂದಿಲ್ಲದಿದ್ದರೆ ನಾಳೆಯಾದರೂ ಮುಕ್ತಿಗೆ ವಾಗ್ರ ತೋರಿಸುವುದು.”


ಹೀಗೆಯೇ ರಾಜನು ಜೈನ ಸಿದ್ಧಾಂತವನ್ನು ಕುರಿತು ಆ ನಾರಿಯರು ಕೇಳಿದುಕ್ಕೆಲ್ಲ ಸೂಕ್ತವಾದ ಉತ್ತರ ಹೇಳಿದನು. ಎಲ್ಲಮೂ ಕೈವಲ್ಯ ವನ್ನು ಪಡೆದವರಂತೆ ಸಂತೋಷದಲ್ಲಿ ಮುಳುಗಿದರು.

“ಯಾವ ಜನ್ಮದಲ್ಲಿಯೂ ಪಡೆಯೆದ ಸಮ್ಮಾಕ್ಷ್ಯವನ್ನು, ದೇವ, ನಿನ್ನಿಂದ ಆ ಜನ್ಮದಲ್ಲಿ ಪಡೆದಿವು. ಮುಕ್ತಿ ಪಡೆಯುವುದು ನಮಗೇನೂ ದೊಡ್ಡದಲ್ಲ ನಿನ್ನ ಸಹವಾಸದಿಂದ ನಾವು ಕೃತಕೃತ್ಯಯರಾದಿವು” ಎಂದು ಆ ಪತಿಭಕ್ತಿಯರು ಸಾಷ್ಟಾಂಗವರಿಗಿ, ಭೂಪತಿಯು ಏಳಿರೆಂದು ಹೇಳಿದ ಮೇಲೆ ಎದ್ದರು.

ಅಮ್ಮೆ ಹೊತ್ತಿಗೆ ಸೂರ್ಯನು ಅಕ್ಷಗಿರಿಗೆ ಸೇರಿದನು. ಆಗ ದೇವ ಸೈತ್ಯೀತ್ರದ ಕಾಲವಾಯಿತೆಂದು ಆ ರಾಣಿಯರು ಆ ವಿಸ್ತೀರ್ಣ ಗೃಹದಿಂದ ಎದ್ದು ಜಿನಭವನಕ್ಕೆ ಹೋದರು

ಆ ಶೀಲವತಿಯರು ಅತ್ಯ ಜಿನಾಲಯಕ್ಕೆ ಹೋದರು. ಇತ್ತು ದೊರೆಯು ಆ ಅಧ್ಯಯನಶಾಲೆಯಲ್ಲಿ ತಾನೊಬ್ಬನೇ ಇದ್ದನು.

ಆ ಪ್ರಕಾರವಾಗಿ ಭರತ ಚಕ್ರವರ್ತಿಯ ಯೋಗ - ಭೋಗ - ಜೀವನ ದಲ್ಲಿ ಎರಡು ದಿನ ಕಳೆಯಿತು.



ಶ್ರೀ ಜಿ. ಪಿ. ರಾಜರತ್ನಂ.

ಹುಟ್ಟಿದ್ದು : ಮೈಸೂರಿನ ಪ್ರಸಿದ್ಧ ಗುಂಡ್ಲುಪಂಡಿತ ವಂಶ. ಶ್ರೀ ರಾಮಾನುಜ ಸಿದ್ಧಾಂತದ ತಾಯಿಯ ಹಾಲು ಕುಡಿದು ಬೆಳೆದದ್ದು. ತಂಡೆ—ಮಧ್ಯಮ ಶಾಲೆಯ ಉಪಾಧ್ಯಾಯರು, ಸಾಹಿತ್ಯದ ಮೊದಲ ಸವಿ ಕಾಣಿಸಿದವರು. ವಿದ್ಯೇ ಬಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ—ಬಿ. ಎ., ಮೈಸೂರು ಮಹಾಶಾಜಾ ಕಾಲೇಜಿನಲ್ಲಿ ಎಮ್. ಎ., ಸೀತಿ, ನಡತೆ : ನಾಡಿನ ಹಿರಿಯರ ಹರಕೆಯಿಂದ ಕೊಂಡಿದ್ದು.

ಜೀವ—ಕನ್ನಡಕ್ಕೆ ಮದುವೆಯಾದದ್ದು; ಜೀವನ—ಕನ್ನಡದ ಕರುಹಿಯಿಂದ, ಕನ್ನಡದಲ್ಲಿ, ಕನ್ನಡಕ್ಕಾಗಿ.

ವ್ಯಕ್ತಿ: ಬ್ರಾಹ್ಮಣನ ಷಟ್ಕಿಮರ್ಚಣಲ್ಲಿ ನಡುವಿನ ಎರಡು—ಅಧ್ಯಯನ ಮತ್ತು ಅಧ್ಯಾಪನ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ‘ಮೇಷ್ಟರು’.

ಸಾಧನೆ, ಸಿದ್ಧಿ : ಮೊದಲು ‘ರತ್ನನ ಪದ’, ‘ಪುರುಷ ಸರಸ್ವತಿ’ ಇಂಥ ಸ್ವಂತ ಕೃತಿ ರಚನೆವಾಡಿದವರೂ; ಬರುತ್ತ ಬರುತ್ತ ಶಿಶುಸಾಂಕ್ಷೇಪ, ಬಾಲಸಾಂಕ್ಷೇಪ, ಹಳಗನ್ನಡ ಕಾವ್ಯಗಳು, ಹೊಸಗನ್ನಡ ಕವಿಗಳು, ಬೋಧಧರ್ಮ, ಜ್ಯೇಂಧ್ರಮರ್ಚಣ ಮುಂತಾದುವನ್ನು ಕುರಿತು ಬರೆದು, ಆವುಗಳನ್ನು ಕುರಿತು ಭಾವಣವಾಡಿ, ಪ್ರಥಮ ಪಂಕ್ತಿಯ ಪ್ರಚಾರ ಸಾಹಿತ್ಯಾಗಿದ್ದಾರೆ.

ಕೆಲವು ಕೃತಿಗಳು—ನಮ್ಮಲ್ಲಿ ದೊರಕುವವು.

ಕಂಬಳಸೇವೆ ★	ಶ್ರೀ ಕವಿರತ್ನ ★	ಚಿಕದೇವರಾಜಬಿನ್ನವ
ಗಂಡುಗೊಡಲಿ ★	ವಿಗಿಡ ವಿಕ್ರಿವಾಚರಿತ ★	ಬುಧುನ ವಣಿವಾದ
ಮಾತಿನ ಮಲ್ಲಿ ★	ಕರಿಯ ಕಂಬಳ ★	ಪಂಚರಾತ್ರ ಪ್ರಪಂಚ